



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೫೧ Volume 151	ಬೆಂಗಳೂರು, ಗುರುವಾರ, ಜೂನ್ ೨, ೨೦೧೬ (ಜ್ಯೇಷ್ಠ ೧೨, ಶಕ ವರ್ಷ ೧೯೩೮) Bengaluru, Thursday, June 2, 2016 (Jyeshtha 12, Shaka Varsha 1938)	ಸಂಚಿಕೆ ೨೨ Issue 22
-------------------------	--	-----------------------

## ಭಾಗ ೨

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು,

ಕರ್ನಾಟಕ ಉಚ್ಚ ನ್ಯಾಯಾಲಯದ ಅಧಿಸೂಚನೆಗಳು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಕುಕ/410/ಹೆಚ್‌ಎಸ್‌ಹೆಚ್/2015 ಬೆಂಗಳೂರು, ದಿನಾಂಕ: 14-12-2015

ಕರ್ನಾಟಕ ಲೋಕಸೇವಾ ಆಯೋಗವು ಹೊರಡಿಸಿದ ಅಧಿಸೂಚನೆ ಸಂಖ್ಯೆ: ಪಿಎಸ್‌ಸಿ 7 ಆರ್‌ಟಿಬಿ 2015 ದಿನಾಂಕ: 21/10/2015, ಪಿಎಸ್‌ಸಿ 3 ಆರ್‌ಟಿಬಿ 2015 ದಿನಾಂಕ: 21/10/2015, ಪಿಎಸ್‌ಸಿ 11 ಆರ್‌ಟಿಬಿ 2015 ದಿನಾಂಕ: 21/10/2015, ಪಿಎಸ್‌ಸಿ 5 ಆರ್‌ಟಿಬಿ 2015 ದಿನಾಂಕ: 24/11/2015, ಪಿಎಸ್‌ಸಿ 13 ಆರ್‌ಟಿಬಿ 2015 ದಿನಾಂಕ: 24/11/2015, ಪಿಎಸ್‌ಸಿ 6 ಆರ್‌ಟಿಬಿ 2015 ದಿನಾಂಕ: 05/11/2015, ಪಿಎಸ್‌ಸಿ 10 ಆರ್‌ಟಿಬಿ 2015 ದಿನಾಂಕ: 04/11/2015, ಪಿಎಸ್‌ಸಿ 9 ಆರ್‌ಟಿಬಿ 2015 ದಿನಾಂಕ: 04/11/2015, ಪಿಎಸ್‌ಸಿ 12 ಆರ್‌ಟಿಬಿ 2015 ದಿನಾಂಕ: 04/11/2015, ಪಿಎಸ್‌ಸಿ 4 ಆರ್‌ಟಿಬಿ 2015 ದಿನಾಂಕ: 04/11/2015 ಮತ್ತು ಪಿಎಸ್‌ಸಿ 8 ಆರ್‌ಟಿಬಿ 2015 ದಿನಾಂಕ: 04/11/2015 ರ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ತಜ್ಞ ವೈದ್ಯರಾದ ನಿಮ್ಮನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ತಜ್ಞ ವೈದ್ಯರ ಹುದ್ದೆಗೆ ವೇತನ ಶ್ರೇಣಿ ₹. 30400-800-33600-900-39000-1050-45300- 1200-51300 ರಲ್ಲಿ ಎರಡು ವರ್ಷಗಳ ಖಾಯಂ ಪೂರ್ವ ಸೇವಾವಧಿಗೆ ಒಳಪಟ್ಟು ಈ ಕೆಳಕಂಡ ಷರತ್ತುಗಳನ್ವಯ ಈ ಕೆಳಕಂಡ ಸಂಸ್ಥೆ/ಆಸ್ಪತ್ರೆಗೆ ಸ್ಥಳ ನಿಯುಕ್ತಮಾಡಿ ನೇಮಿಸಲಾಗಿದೆ.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ತಜ್ಞತೆ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
1	2	DR.SUMALATHA B SUMALATHA B; NO 604; MANAKI, KUMTA, KARWAR (UTTARA KANNADA)-581343	SKIN	13/12/1980	GM/W	GENERAL HOSPITAL ANKOLA U. KANNADA DIST
2	4	DR.S PADMA #106 THYAGARAJ NAGAR, NEAR MUNICIPAL QUARTERS, DEVANAHALLI, BENGALURU RURAL-562110	SKIN	01/07/1980	GM/SC/W	GENERAL HOSPITAL SRINIVASAPURA KOLAR DIST
3	14	DR.MAMATHA P NO. 147; 4 TH A MAIN, JAGADISH NAGAR NEW THIPPASANDRA POST, BENGALURU, BENGALURU URBAN-560075	SKIN	15/07/1980	GM	GENERAL HOSPITAL SRIRANGAPATNA MANDYA DIST
4	20	DR. SWETHA PATIL C/O HIREGOUDAR HOSPITAL, STATION ROAD; NEAR SANGAM CIRCLE, RANEBENNUR TQ RANEBENNUR, HAVERI-581115	SKIN	16/03/1988	GM	GENERAL HOSPITAL RANEBENNUR HAVERI DIST

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ತಜ್ಞತೆ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
5	29	DR.SHASHIKANT C/O VISHWANATH MALKUD H.NO-20/118, BEHIND SYNDICATE BANK; BHARAT CHOWK,, SHAHABAD- 585228; DIST- KALABURAGI, KALABURAGI-585228	SKIN	18/04/1985	GM/3B/KMS	GENERAL HOSPITAL CHITTAPUR KALABURAGI DIST
6	31	DR.KIRAN K C S/O CHINNAPPA K S KALKATTE; GARNADLU (VILLAGE), SALUR POST; THIRTHAHALLI TALUK, SHIVAMOGGA DISTRICT; KARNATAKA, SHIVAMOGGA-577414	SKIN	03/05/1987	GM	GENERAL HOSPITAL TARIKERE CHIKKAMAGALURU DIST
7	32	DR.SWETHA S # 98; SRI HARI NILAYA; KANAKANAGAR, 2 ND MAIN; MV EXTENSION;HOSKOTE, BANGALORE RURAL, BENGALURU RURAL-562114	SKIN	22/03/1987	GM/SC	GENERAL HOSPITAL HUNSUR MYSURU DIST
8	34	DR. VIVEKANANDA ITTIGI S/O BASAVARAJA I (RTD) PRINCIPAL, HOUSE NO 369/1 ;1ST WARD, ACHARYA LAYOUT; HARAPANA HALLI(TALUK), DAVANAGERE- 583131	SKIN	30/07/1986	GM/CAT 1/RL	GENERAL HOSPITAL HAGARIBOMMANAHALLI BELLARI DIST
9	35	DR.PRAJWAL N DHANYA SHRI CHAKARA NILAYA, T R NAGAR # 916/AW NO 9, CHALLAKERE, CHITRADURGA-577522	SKIN	25/04/1987	GM	GENERAL HOSPITAL CHALLAKERE CHITRADURGA DIST
10	40	DR.RAMANJANAYALU 813 27TH MAIN, HSR LAYOUT; SECTOR 1, BENGALURU, BENGALURU URBAN-560102	SKIN	02/06/1982	GM/SC	GENERAL HOSPITAL PANDAVAPURA MANDYA DIST
11	41	DR.AMITHA ANJAN A R NO 35 ; 6TH CROSS;6 TH MAIN, BESIDE ENGINEERING COLLEGE, DWARAKANAGAR, BENGALURU URBAN-560085	SKIN	05/09/1985	GM/SC	GENERAL HOSPITAL KOLLEGALA CHAMARAJANAGARA DIST
12	42	DR.POORNIMA S H 996; 10TH B CROSS; 7TH MAIN ROAD, WOC ROAD, MAHALAKSHMIPURAM, BENGALURU URBAN-560086	SKIN	07/09/1984	GM	GENERAL HOSPITAL HIRIYURU CHITRADURGA DIST
13	43	DR.UMESH KUMAR V S S/O VENKATESHAPPA S, SRI VENKATESHWARA NILAYA, OTF LAYOUT NEAR RAILWAY STATION, KOLAR-563101	SKIN	14/04/1984	GM	GENERAL HOSPITAL HOSDURGA CHITRADURGA DIST
14	44	DR. PHANI H N NO 268 1 FLOOR 13 MAIN 5 CROSS, SARASWATHI PURAM, MYSURU, MYSURU-570009	SKIN	20/07/1971	GM	GENERAL HOSPITAL NANJANAGUDU MYSURU DIST
15	45	DR.SREEDEVI CHANDRIKA M BASAVABINDU ENNAREDDY LAYOUT ;VNA SCHOOL ROAD, NEAR VASAVI SCHOOL, BALLARI, BALLARI-583104	SKIN	28/07/1981	GM/SC	GENERAL HOSPITAL K.R. NAGARA MYSORE DIST
16	46	DR.YOGEESH KUMAR K P 102/15 ABV ROAD, B BLOCK, K R NAGAR, MYSURU-571602	SKIN	20/06/1987	GM/3A	GENERAL HOSPITAL HERIKERUR HAVERI DIST
17	47	DR.RAMESH V 115;18TH CROSS;19TH C MAIN, J.P.NAGAR, 5TH PHASE, BENGALURU URBAN-560078	SKIN	08/07/1977	SC	GENERAL HOSPITAL BYADAGI HAVERI DIST

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ತಜ್ಞತೆ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
18	48	DR.CHETANA J M W/O WG CDR MALLIKARJUN GOURIMATH, H NO -P -578/3; BEHIND SBI ; AF STN JALAHALLI WEST, BENGALURU URBAN-560015	SKIN	22/01/1973	GM/XMP	GENERAL HOSPITAL KUNIGAL TUMAKURU DIST

- 1) ಈ ಉದ್ಯೋಗ ನೀಡಿಕೆಯು ಅಭ್ಯರ್ಥಿಯ ಪೂರ್ವಾಪರ ನಡವಳಿಕೆ ಬಗ್ಗೆ ಪೊಲೀಸ್ ವರದಿ ಮತ್ತು ಜಾತಿ ಹಾಗೂ ಆದಾಯ ಸಿಂಧುತ್ವ ಪ್ರಮಾಣ ಪತ್ರ ತನಿಖೆಗೆ ಒಳಪಟ್ಟಿರುತ್ತದೆ.
- 2) ನೇಮಕಾತಿ ಹೊಂದಿದ ಅಭ್ಯರ್ಥಿಯು ಎರಡು ವರ್ಷಗಳ ಕಾಲ ಖಾಯಂ ಪೂರ್ವ ಸೇವಾವಧಿಯಲ್ಲಿ ಹುದ್ದೆಗೆ ನಿಗದಿಪಡಿಸಲಾಗಿರುವ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು.
- 3) ನೇಮಕಗೊಂಡ ಅಭ್ಯರ್ಥಿಯು ಕಡ್ಡಾಯವಾಗಿ 6 ವರ್ಷಗಳ ಕಾಲ ಗ್ರಾಮಾಂತರ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಷರತ್ತಿಗೆ ಒಳಪಟ್ಟಿರುತ್ತಾರೆ.
- 4) ನೇಮಕವಾದ ಅಭ್ಯರ್ಥಿಯು 15 ದಿನಗಳೊಳಗಾಗಿ ನೇಮಕಾತಿ ಮಾಡಿರುವ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು, ಹಾಜರಾಗದಿದ್ದಲ್ಲಿ, ನೇಮಕಾತಿಯು ಯಾವುದೇ ಸೂಚನೆ ಇಲ್ಲದೆ ತಂತಾನೆ ರದ್ದಾಗುವುದು.
- 5) ಅಭ್ಯರ್ಥಿಯು ಕೆಲಸಕ್ಕೆ ಹಾಜರಾಗುವಾಗ ಎಲ್ಲಾ ಮೂಲ ದಾಖಲೆಗಳನ್ನು ಅಂದರೆ ತಜ್ಞ ವೈದ್ಯರ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆಯ ಪ್ರಮಾಣ ಪತ್ರ, ಜನ್ಮ ದಿನಾಂಕದ ದಾಖಲೆ, ಜಾತಿ ಪ್ರಮಾಣ ಪತ್ರ (ಮೀಸಲಾತಿ ಮೂಲಕ ಆಯ್ಕೆಯಾದವರಿಗೆ ಮಾತ್ರ) ವೈದ್ಯಕೀಯ ಪ್ರಮಾಣ ಪತ್ರ ಇತ್ಯಾದಿಗಳನ್ನು ಸಂಬಂಧಪಟ್ಟ ಆಯಾ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಮುಂದೆ ಹಾಜರುಪಡಿಸಿ, ಅವರಿಂದ ಚಲನಾದೇಶವನ್ನು ಪಡೆದು ನೇಮಿಸಿರುವ ಸ್ಥಳದಲ್ಲಿ ಕೆಲಸಕ್ಕೆ ಹಾಜರಾಗತಕ್ಕದ್ದು.
- 6) ಕರ್ತವ್ಯಕ್ಕೆ ಹಾಜರಾಗುವ ಸಮಯದಲ್ಲಿ, ಅಭ್ಯರ್ಥಿಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಮುಂದೆ ಭಾರತೀಯ ಸಂವಿಧಾನದ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸತಕ್ಕದ್ದು.
- 7) ಮೀಸಲಾತಿಗೆ ಸಂಬಂಧಿಸಿದಂತೆ ಲೋಪದೋಷಗಳು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಗಳ ನೇಮಕಾತಿಯನ್ನು ಮುನ್ಸೂಚನೆಯಿಲ್ಲದೇ ರದ್ದುಗೊಳಿಸಲಾಗುವುದು.
- 8) ಅಭ್ಯರ್ಥಿಯ ಚಾರಿತ್ರ್ಯ ಹಾಗೂ ಪೂರ್ವಾಪರ ನಡವಳಿಕೆ ಕುರಿತು ಸತ್ಯಾಪನಾ ವರದಿಯನ್ನು ಕಡ್ಡಾಯವಾಗಿ ಪಡೆಯಲಾಗುವುದು. ನೇಮಕಾತಿ ಮಾಡಿರುವ ಅಭ್ಯರ್ಥಿಯ ಕುರಿತು ಚಾರಿತ್ರ್ಯ ಹಾಗೂ ಪೂರ್ವಾಪರ ನಡವಳಿಕೆ ವರದಿಗಳು ಸ್ವೀಕೃತವಾಗದಿದ್ದಲ್ಲಿ ಅಂತಹ ಅಭ್ಯರ್ಥಿಯ ನೇಮಕಾತಿಯನ್ನು ಮುನ್ಸೂಚನೆಯಿಲ್ಲದೆ ರದ್ದುಗೊಳಿಸಲಾಗುವುದು.
- 9) ಅಭ್ಯರ್ಥಿಯು ಇಬ್ಬರು ಗೌರವಾನ್ವಿತ ವ್ಯಕ್ತಿಗಳಿಂದ ನಡವಳಿಕೆ ಪ್ರಮಾಣ ಪತ್ರವನ್ನು ಪಡೆದು, ಕೆಲಸಕ್ಕೆ ಹಾಜರಾಗುವ ಸಮಯದಲ್ಲಿ ಹಾಜರು ಪಡಿಸಬೇಕು.
- 10) ಅಭ್ಯರ್ಥಿಯ ಜೇಷ್ಠತೆಯು ಕರ್ನಾಟಕ ಲೋಕಸೇವಾ ಆಯೋಗ ನೀಡಿರುವ ಆಯ್ಕೆ ಪಟ್ಟಿಯ ಕ್ರಮಾಂಕದಂತೆ ಇರುತ್ತದೆ.
- 11) ಭಾರತೀಯ ವೈದ್ಯಕೀಯ ಪರಿಷತ್ತಿನಲ್ಲಿ (IMC) ನೋಂದಣಿ ಮಾಡಿಸಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕ ವೈದ್ಯಕೀಯ ಪರಿಷತ್ತಿನಲ್ಲಿ (KMC) 10 ದಿನದೊಳಗಾಗಿ ಕಡ್ಡಾಯವಾಗಿ ನೋಂದಣಿಯನ್ನು ಮಾಡಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದೆ.

P.R. 391

SC - 100

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ಎಸ್.ನಾಗರಾಜ್

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, (ಸೇವೆಗಳು)

## ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಕುಕ/410/ಹೆಚ್‌ಎಸ್‌ಹೆಚ್/2015, ಬೆಂಗಳೂರು, ದಿನಾಂಕ: 14-12-2015

ಕರ್ನಾಟಕ ಲೋಕ ಸೇವಾ ಆಯೋಗವು ಹೊರಡಿಸಿದ ಅಧಿಸೂಚನೆ ಸಂಖ್ಯೆ: ಪಿಎಸ್‌ಸಿ 7 ಆರ್‌ಟಿಬಿ 2015 ದಿನಾಂಕ: 21/10/2015, ಪಿಎಸ್‌ಸಿ 3 ಆರ್‌ಟಿಬಿ 2015 ದಿನಾಂಕ: 21/10/2015, ಪಿಎಸ್‌ಸಿ 11 ಆರ್‌ಟಿಬಿ 2015 ದಿನಾಂಕ: 21/10/2015, ಪಿಎಸ್‌ಸಿ 5 ಆರ್‌ಟಿಬಿ 2015 ದಿನಾಂಕ: 24/11/2015, ಪಿಎಸ್‌ಸಿ 13 ಆರ್‌ಟಿಬಿ 2015 ದಿನಾಂಕ: 24/11/2015, ಪಿಎಸ್‌ಸಿ 6 ಆರ್‌ಟಿಬಿ 2015 ದಿನಾಂಕ: 05/11/2015, ಪಿಎಸ್‌ಸಿ 10 ಆರ್‌ಟಿಬಿ 2015 ದಿನಾಂಕ: 04/11/2015, ಪಿಎಸ್‌ಸಿ 9 ಆರ್‌ಟಿಬಿ 2015 ದಿನಾಂಕ: 04/11/2015, ಪಿಎಸ್‌ಸಿ 12 ಆರ್‌ಟಿಬಿ 2015 ದಿನಾಂಕ: 04/11/2015, ಪಿಎಸ್‌ಸಿ 4 ಆರ್‌ಟಿಬಿ 2015 ದಿನಾಂಕ: 04/11/2015 ಮತ್ತು ಪಿಎಸ್‌ಸಿ 8 ಆರ್‌ಟಿಬಿ 2015 ದಿನಾಂಕ: 04/11/2015 ರ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ತಜ್ಞ ವೈದ್ಯರಾದ ನಿಮ್ಮನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ತಜ್ಞ ವೈದ್ಯರ ಹುದ್ದೆಗೆ ವೇತನ ಶ್ರೇಣಿ ₹. 30400-800-33600-900-39000-

1050-45300- 1200-51300 ರಲ್ಲಿ ಎರಡು ವರ್ಷಗಳ ಖಾಯಂ ಪೂರ್ವ ಸೇವಾವಧಿಗೆ ಒಳಪಟ್ಟು ಈ ಕೆಳಕಂಡ ಷರತ್ತುಗಳನ್ವಯ ಈ ಕೆಳಕಂಡ ಸಂಸ್ಥೆ/ಆಸ್ಪತ್ರೆಗೆ ಸ್ಥಳ ನಿಯುಕ್ತರಾದಿ ನೇಮಿಸಲಾಗಿದೆ.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ತಜ್ಞತೆ	ಹುಟ್ಟಿದ ದಿನಾಂಕ	ಅಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
1	1	DR.SOWMYA K V TALUKA HOSPITAL, MANJUNATH NAGAR YELLAPUR, TQ:YELLAPUR, KARWAR (UTTARA KANNADA)-581359	OPHTHO	27/02/1984	GM/W	TALUKA HOSPITAL, MANJUNATH NAGAR YELLAPUR, TQ:YELLAPUR, KARWAR (UTTARA KANNADA)
2	2	DR.FARHEEN MANIYAR H.NO -11-20, TALAB GALLI, CHITGUPPA POST;HUMNABAD, BIDAR-585412	OPHTHO	30/08/1981	GM/W	GENERAL HOSPITAL SANDUR BELLARY DIST.
3	3	DR.VINEETH B BHIMSHETTY PLOT NO 40, KOTAMBARI LAYOUT;SHAKTI NAGAR, KALABURAGI, KALABURAGI-585103	OPHTHO	08/03/1985	GM	GENERAL HOSPITAL ALAND KALBURGI DIST.
4	6	DR.LAVANYA A 59/73; RAJKUMAR ROAD, PRAKASH NAGAR, BENGALURU, BENGALURU URBAN-560021	OPHTHO	30/12/1985	GM/3A/W	GENERAL HOSPITAL CHINTHAMANI CHIKKABALLAPURA DIST.
5	8	DR.P V N SRI SUMA C/O CHAKRAVARTHY PLOT 21, IMAGE LAYOUT BESIDE JMJ LAYOUT NEAR COSMOS APTS, KITHAGANUR ROAD; HALEHALLI (V)K R PURAM BENGALURU URBAN-560036	OPHTHO	09/03/1983	GM/W	GENERAL HOSPITAL MULABAGAL KOLAR DIST.
6	9	DR.SHILPA PLOT NO 9 OPP P AND T QUARTERS, OLD JEWARGI ROAD, GANESH NAGAR, KALABURAGI-585102	OPHTHO	05/06/1985	GM/W	GENERAL HOSPITAL SEDUM KALBURGI DIST.
7	10	DR. ARCHANA G S D/O DR. G SHANKAR BHAT, C-123; TYAGARAJA COLONY, GOWRIBIDANUR, CHIKKABALLAPURA-561208	OPHTHO	05/08/1981	GM/W	GENERAL HOSPITAL GOWRIBIDANURU CHIKKABALLAPURA DIST.
8	11	DR.RAMYA M NO 6;6TH A CROSS, VIGNANANAGAR EXTN, MARATHALLI POST, BENGALURU URBAN-560037	OPHTHO	25/08/1983	GM/W	GENERAL HOSPITAL DODDABALLAPURA BENGALURU RURAL DIST.
9	12	DR.ANUSHA N D/O V.NAGARAJU, BEHIND ST.JOSEPHS CONVENT, NAGAJYOTHI NAGARA; CHIKKABALLAPURA-562101	OPHTHO	24/05/1989	GM/W	GENERAL HOSPITAL SHIDLAGATTA CHIKKABALLAPURA DIST.
10	13	DR.ASHWINI G AKSHAYA;BESIDE ARYABHARATI POLYTECHNIC COLLEGE, KRISHNA ROAD;RAMAJYIS NAGAR, TUMAKURU, TUMAKURU-572105	OPHTHO	26/01/1988	GM/SC/W	GENERAL HOSPITAL TIPTUR TUMAKURU DIST.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ತಜ್ಞತೆ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
11	14	DR.SHARANAPRASAD HOSAPETI 'PUNYA KOTI' NILAYA, ANAND NAGAR, MUDHOL, BAGALKOTE-587313	OPHTHO	19/05/1984	GM/KMS	GENERAL HOSPITAL MUDHOL BAGALKOTE DIST.
12	16	DR.SINDHU S NO 520 19TH B CROSS, 1ST BLOCK, R T NAGAR, BENGALURU URBAN-560032	OPHTHO	28/12/1988	GM	GENERAL HOSPITAL HOLENARASIPURA, HASSAN DIST.
13	17	DR. JYOTHI DEVI PATIL D/O- SADASHIVAGOUDA PATIL, AT/PO- HULKOTI, DIST- GADAG, GADAG-582205	OPHTHO	03/12/1985	GM/3A/RL	GENERAL HOSPITAL SHIRAHATTI, GADAG DIST.
14	18	DR.SABEEHA NOUSHEEN HOUSE NO 4-601/15/1, 1ST CROSS.M.B.NAGAR COLONY, KALABURAGI, KALABURAGI-585105	OPHTHO	07/10/1987	GM/2B	GENERAL HOSPITAL CHITTAPURA KALABURAGI DIST.
15	19	DR.SHIVAPRASAD C NO 1266/1; 2ND CROSS, K M PURAM, MYSURU-570004	OPHTHO	31/12/1980	GM	GENERAL HOSPITAL SAKLESHUPURA HASSAN DIST.
16	20	DR.SANDEEP M M C/O PRAKASH B H; KODIBASAVANA BEEDI, HIREKERE ROAD; HOLALKERE TOWN, HOLALKERE, CHITRADURGA-577526	OPHTHO	15/04/1985	GM	GENERAL HOSPITAL HIRIYUR CHITRADURGA DIST.
17	21	DR.ANAND YATTINAMANI ANAND YATTINMANI, 27/B GURUWAR PETH, GOKAK, BELAGAVI-591307	OPHTHO	16/10/1986	GM/2A	GENERAL HOSPITAL RAYBAG BELAGAVI DIST.
18	22	DR.SHOBHA S #88/A-1 7TH 'G' MAIN ROAD, NEAR PUSHPANJALI THEATRE, BASAVESHWARA NAGAR, BENGALURU URBAN-560079	OPHTHO	19/05/1984	GM	GENERAL HOSPITAL SRINIVASAPURA KOLAR DIST.
19	23	DR. VISHAL L HADAPAD C/O L.S.HADAPAD; PLOT NO-1028;SECTOR NO-6/1, VANTAMURI COLONY;M.M.EXTN; BELAGAVI., BELAGAVI-590016	OPHTHO	05/02/1979	GM/2A/RL	GENERAL HOSPITAL CHIKKODI BELAGAVI DIST.
20	24	DR.DHANANJAYA B K S/O KARIYAPPA. B.K., DOOR NO# 7. BORAGANAHALLI. BASOOR POST., KADUR TALUK, CHIKKAMAGALURU-577116	OPHTHO	18/05/1985	GM/CAT 1/RL	GENERAL HOSPITAL HOSADURGA CHITRADURGA DIST.
21	26	DR.HARIPRASAD H T #1943/4;3RD FLOOR;ADARSHA HOSPITAL BUILDING;6TH CR, KENGERI SATELLITE TOWN, BENGALURU URBAN-560060	OPHTHO	17/02/1986	GM/SC	GENERAL HOSPITAL MALAVALLI MANDYA DIST.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ತಜ್ಞತೆ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
22	27	DR.MEENAKSHI D MUTTAPPANAVAR D/O DUNDAPPA MUTTAPPANAVAR, BASAVA AGRI CLINIC, MANAGULI, VIJAYAPURA-586122	OPHTHO	02/01/1983	GM	DISTRICT HOSPITAL VIJAYAPURA, VIJAYAPURA DIST.
23	29	DR. PRATHIBHA S NO.D-007; D-BLOCK; TEMPLE TREES APARTMENT, KANAKAPURA MAIN ROAD; JARAGANAHALLI, BENGALURU, BENGALURU URBAN-560078	OPHTHO	04/04/1981	GM	GENERAL HOSPITAL CHANNAGIRI DAVANAGERE DIST.
24	34	DR. KUSUMA K C/O SIDDALINGAMURTHY, #975; 25TH CROSS SIT EXTENSION, TUMAKURU; KARNATAKA, TUMAKURU-572103	OPHTHO	21/06/1988	GM/SC	GENERAL HOSPITAL PIRIYAPATNA MYSURU DIST.
25	35	DR.CHAITRA M C 813; 27TH MAIN, HSR LAYOUT; SECTOR 1, BENGALURU, BENGALURU URBAN-560102	OPHTHO	12/12/1986	GM/SC	GENERAL HOSPITAL KGF, BANGARPET TQ. KOLAR DIST.
26	39	DR.CAUVERY SHETHE C/O BS SHETHE, LAXMI NIVAS IBRAHIM ROJA APPROACH ROAD, SHASTRINAGAR VIJAYAPURA, VIJAYAPURA-586101	OPHTHO	06/12/1983	GM	GENERAL HOSPITAL, BASAVANA BAGEVADI, VIJAYAPURA DIST.
27	40	DR.SAMYAKTA SHETTI 916;AASHINYA;SCH NO 40;, KUVEMPU NAGAR, HINDALGA, BELAGAVI-591108	OPHTHO	05/07/1986	GM	GENERAL HOSPITAL SOUNDATTI BELAGAVI DIST.
28	42	DR. SHEKHARAJU H M S/O MADAIAH K, #167;HEGGAVADIPURA, SANTHEMARAHALLI ( POST), CHAMRAJ NAGARA-571115	OPHTHO	10/07/1985	GM/SC/RL	GENERAL HOSPITAL KOLLEGALA CHAMARAJANAGARA DIST.
29	43	DR.SNEHALATHA R 105 YERNAGANAHALLI, PEDDAPALLI (POST), OORGAUMPET K.G.F, KOLAR-563121	OPHTHO	10/02/1982	GM/SC	GENERAL HOSPITAL BAGEPALLI CHIKKABALLAPURA DIST.
30	44	DR. PRAVEEN ALVANDI 26 LINGARAJ NAGAR NORTH, OPP BSNL MOBILE TOWER, HUBBALLI, DHARAWADA-580031	OPHTHO	18/11/1975	GM	GENERAL HOSPITAL KUNDAGOLA DHARAWADA DIST.
31	47	DR.VASANTHI BALASUNDER 2059; 20TH MAIN; 2ND BLOCK; RAJAJINAGAR, BENGALURU 560010, BENGALURU URBAN-560010	OPHTHO	14/09/1979	GM/CAT 1	GENERAL HOSPITAL PAVAGADA TUMAKURU DIST.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ತಜ್ಞತೆ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
32	48	DR.KOKILA KUMARI N B DOOR NO 77;4TH MAIN ROAD;VIVEKNAGAR FURTHER, EXTENSION;SONNENAHALLI, BENGALURU-560047, BENGALURU URBAN-560047	OPHTHO	22/06/1981	GM/SC	GENERAL HOSPITAL TURUVEKERE TUMKUR DIST.
33	49	DR.ABHISHEK PLOT NO 9 OPP P AND T QUARTERS, OLD JEWARGI ROAD, KALABURAGI, KALABURAGI-585102	OPHTHO	27/10/1984	GM	GENERAL HOSPITAL AFZALPUR KALABURAGI DIST.
34	50	DR.ANITHA V W/O MANJUNATH K., BEHIND TALUK OFFICE ;MARUTHI EXTN., MALUR TOWN, KOLAR-563130	OPHTHO	15/09/1985	GM/2A	GENERAL HOSPITAL BANGARPETE, KOLAR DIST.
35	51	DR. AYESHA NAZLIN NO. 95; 1ST STAGE; 1ST BLOCK, HBR LAYOUT, BENGALURU BENGALURU URBAN-560043	OPHTHO	22/06/1986	GM	GENERAL HOSPITAL GUDIBANDE CHIKKABALLAPURA DIST.
36	52	DR.INCHARA N C/O PRAVEEN KUMAR B A;, BHATRAHALLY; TAMAKA POST, KOLAR TALUK AND DISTRICT, KOLAR-563103	OPHTHO	04/03/1985	GM/3A	GENERAL HOSPITAL CHIKKANAYAKANAHALLI TUMAKURU DIST.
37	54	DR.VEENA SHOBHA NILAYA; H NO 9-9-78, BEHIND AXIS BANK HARURGERI ROAD, BIDAR, BIDAR-585403	OPHTHO	25/06/1986	GM/SC	GENERAL HOSPITAL RAMADURGA BELAGAVI DIST.
38	55	DR.BHARATHI RANI S PLOT NO.589 ;C/O N.V.RAJESWARA RAO, H.E.S.ROAD;VANCA CAMP, T.B.DAM POST, BALLARI-583225	OPHTHO	17/06/1982	GM	DISTRICT HOSPITAL KOPPAL
39	56	DR.SAVITA PATIL D/O B H PATIL, POST HOSARITTI, HAVERI, HAVERI-581213	OPHTHO	18/07/1986	GM/ST/RL	GENERAL HOSPITAL BYADAGI HAVERI DIST.
40	57	DR.UTTAMA GHOSH L1702 BRIGADE METROPOLIS, MAHADEVAPURA, GARUDACHARPALLYA, BENGALURU URBAN-560048	OPHTHO	30/10/1974	GM	GENERAL HOSPITAL SOMAVARPETE KODAGU DIST.
41	58	DR.AZHAR HABEEB 5-408/8/1, NEAR BIBI RAZA COLLEGE, KHAJA COLONY, KALABURAGI-585104	OPHTHO	23/06/1982	GM	DISTRICT HOSPITAL YADGIRI
42	59	DR.SMITARANI C/O K.R.AGRE; RETD AEE; HOUSE NO 28-394;,, OPP LITTLE FLOWER SCHOOL; TRIPURANT, BASAVAKALYAN, BIDAR-585327	OPHTHO	06/01/1979	GM	GENERAL HOSPITAL MOLAKALMUR CHITHRADURGA DIST.
43	60	DR. KIRTHI RAJ NO.19 HEERACHAND ROAD, COX TOWN, BENGALURU, BENGALURU URBAN-560005	OPHTHO	25/07/1984	GM/3A	GENERAL HOSPITAL HONNALI DAVANAGERE DIST.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ತಜ್ಞತೆ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
44	62	DR. KARISHMA MUNOLI B HOUSE NO 4-4-101/44, DHANALAXMI LAYOUT; ASHOK NAGAR, RAICHUR-584102	OPHTHO	06/06/1977	GM/SC	GENERAL HOSPITAL DEVADURGA RAICHUR DIST.
45	63	DR.BANDGAR SWAPNALI SHANKAR BC 85, RIPPON ROAD, CAMP, BELAGAVI, BELAGAVI-590001	OPHTHO	03/10/1984	GM	GENERAL HOSPITAL JAMAKHANDI BAGALKOTE DIST.
46	64	DR.MOHAMMED SADIQUILLA NO- 9; 2 ND -A- CROSS; 1 ST BLOCK; NEAR ROYAL BAKERY - HDFC ATM, HOSAPALYA; BOMMANHALLI P.O, BENGALURU URBAN-560068	OPHTHO	30/05/1981	GM/2B	GENERAL HOSPITAL MOLAKALMUR CHITHRADURGA DIST.
47	66	DR.HARISH K #29; GUNJUR POST; VIA VARTHUR; BENGALURU EAST.; BENGALURU URBAN-560087	OPHTHO	22/05/1985	GM/SC/RL	GENERAL HOSPITAL GUNDLUPET CHAMARAJANAGARA DIST.
48	67	DR.RAVIKUMAR JADHAV PLOT NO 30. PULAKESHI NAGAR, MANAGULI ROAD, VIJAYAPURA-586101	OPHTHO	17/11/1976	SC/KMS	GENERAL HOSPITAL SINDAGI VIJAYAPURA DIST.
49	68	DR.ARUN KUMAR M H S/O HANUMANTHARAYA.T ;, NO.194/2 OLD MADHUGIRI ROAD;SOMESHWARA EXTN ;, DODDABALLAPUR, BENGALURU RURAL-561203	OPHTHO	16/01/1986	SC	COMMUNITY HEALTH CENTRE KUSHALANAGARA, SOMAVARAPETE TQ KODAGU DIST.
50	69	DR. PUNITHA L #289;1ST STAGE; 5TH MAIN;KHB COLONY; BASAVESHWAR NAGAR, BENGALURU URBAN-560079	OPHTHO	20/04/1975	SC/W	GENERAL HOSPITAL MAGADI RAMANAGARA DIST.

- 1) ಈ ಉದ್ಯೋಗ ನೀಡಿಕೆಯು ಅಭ್ಯರ್ಥಿಯ ಪೂರ್ವಾಪರ ನಡವಳಿಕೆ ಬಗ್ಗೆ ಪೊಲೀಸ್ ವರದಿ ಮತ್ತು ಜಾತಿ ಹಾಗೂ ಆದಾಯ ಸಿಂಧುತ್ವ ಪ್ರಮಾಣ ಪತ್ರ ತನಿಖೆಗೆ ಒಳಪಟ್ಟಿರುತ್ತದೆ.
- 2) ನೇಮಕಾತಿ ಹೊಂದಿದ ಅಭ್ಯರ್ಥಿಯು ಎರಡು ವರ್ಷಗಳ ಕಾಲ ಖಾಯಂ ಪೂರ್ವ ಸೇವಾವಧಿಯಲ್ಲಿ ಹುದ್ದೆಗೆ ನಿಗದಿಪಡಿಸಲಾಗಿರುವ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು.
- 3) ನೇಮಕಗೊಂಡ ಅಭ್ಯರ್ಥಿಯು ಕಡ್ಡಾಯವಾಗಿ 6 ವರ್ಷಗಳ ಕಾಲ ಗ್ರಾಮಾಂತರ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಷರತ್ತಿಗೆ ಒಳಪಟ್ಟಿರುತ್ತಾರೆ.
- 4) ನೇಮಕವಾದ ಅಭ್ಯರ್ಥಿಯು 15 ದಿನಗಳೊಳಗಾಗಿ ನೇಮಕಾತಿ ಮಾಡಿರುವ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ಹಾಜರಾಗದಿದ್ದಲ್ಲಿ ನೇಮಕಾತಿಯು ಯಾವುದೇ ಸೂಚನೆ ಇಲ್ಲದ ತಂತಾನೆ ರದ್ದಾಗುವುದು.
- 5) ಅಭ್ಯರ್ಥಿಯು ಕೆಲಸಕ್ಕೆ ಹಾಜರಾಗುವಾಗ ಎಲ್ಲಾ ಮೂಲ ದಾಖಲೆಗಳನ್ನು ಅಂದರೆ ತಜ್ಞ ವೈದ್ಯರ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆಯ ಪ್ರಮಾಣ ಪತ್ರ, ಜನ್ಮ ದಿನಾಂಕದ ದಾಖಲೆ, ಜಾತಿ ಪ್ರಮಾಣ ಪತ್ರ (ಮೀಸಲಾತಿ ಮೂಲಕ ಆಯ್ಕೆಯಾದವರಿಗೆ ಮಾತ್ರ) ವೈದ್ಯಕೀಯ ಪ್ರಮಾಣ ಪತ್ರ ಇತ್ಯಾದಿಗಳನ್ನು ಸಂಬಂಧಪಟ್ಟ ಆಯಾ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಮುಂದೆ ಹಾಜರುಪಡಿಸಿ, ಅವರಿಂದ ಚಲನಾದೇಶವನ್ನು ಪಡೆದು ನೇಮಿಸಿರುವ ಸ್ಥಳದಲ್ಲಿ ಕೆಲಸಕ್ಕೆ ಹಾಜರಾಗತಕ್ಕದ್ದು.
- 6) ಕರ್ತವ್ಯಕ್ಕೆ ಹಾಜರಾಗುವ ಸಮಯದಲ್ಲಿ, ಅಭ್ಯರ್ಥಿಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಮುಂದೆ ಭಾರತೀಯ ಸಂವಿಧಾನದ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸತಕ್ಕದ್ದು.
- 7) ಮೀಸಲಾತಿಗೆ ಸಂಬಂಧಿಸಿದಂತೆ ಲೋಪದೋಷಗಳು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಗಳ ನೇಮಕಾತಿಯನ್ನು ಮುನ್ನೂಚನೆಯಿಲ್ಲದೇ ರದ್ದುಗೊಳಿಸಲಾಗುವುದು.

- 8) ಅಭ್ಯರ್ಥಿಯ ಚಾರಿತ್ರ್ಯ ಹಾಗೂ ಪೂರ್ವಾಪರ ನಡವಳಿಕೆ ಕುರಿತು ಸತ್ಯಾಪನಾ ವರದಿಯನ್ನು ಕಡ್ಡಾಯವಾಗಿ ಪಡೆಯಲಾಗುವುದು. ನೇಮಕಾತಿ ಮಾಡಿರುವ ಅಭ್ಯರ್ಥಿಯ ಕುರಿತು ಚಾರಿತ್ರ್ಯ ಹಾಗೂ ಪೂರ್ವಾಪರ ನಡವಳಿಕೆ ವರದಿಗಳು ಸ್ವೀಕೃತವಾಗದಿದ್ದಲ್ಲಿ ಅಂತಹ ಅಭ್ಯರ್ಥಿಯ ನೇಮಕಾತಿಯನ್ನು ಮುನ್ನೂಚನೆಯಿಲ್ಲದೆ ರದ್ದುಗೊಳಿಸಲಾಗುವುದು.
- 9) ಅಭ್ಯರ್ಥಿಯು ಇಬ್ಬರು ಗೌರವಾನ್ವಿತ ವ್ಯಕ್ತಿಗಳಿಂದ ನಡವಳಿಕೆ ಪ್ರಮಾಣ ಪತ್ರವನ್ನು ಪಡೆದು, ಕೆಲಸಕ್ಕೆ ಹಾಜರಾಗುವ ಸಮಯದಲ್ಲಿ ಹಾಜರು ಪಡಿಸಬೇಕು.
- 10) ಅಭ್ಯರ್ಥಿಯ ಜೇಷ್ಠತೆಯು ಕರ್ನಾಟಕ ಲೋಕ ಸೇವಾ ಆಯೋಗ ನೀಡಿರುವ ಆಯ್ಕೆ ಪಟ್ಟಿಯ ಕ್ರಮಾಂಕದಂತೆ ಇರುತ್ತದೆ.
- 11) ಭಾರತೀಯ ವೈದ್ಯಕೀಯ ಪರಿಷತ್ತಿನಲ್ಲಿ (IMC) ನೋಂದಣಿ ಮಾಡಿಸಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕ ವೈದ್ಯಕೀಯ ಪರಿಷತ್ತಿನಲ್ಲಿ (KMC) 10 ದಿನದೊಳಗಾಗಿ ಕಡ್ಡಾಯವಾಗಿ ನೋಂದಣಿಯನ್ನು ಮಾಡಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದೆ.

PR. 392

SC. 100

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ಎಸ್.ನಾಗರಾಜ್

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, (ಸೇವೆಗಳು)

## ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಕುಕ/410/ಹೆಚ್‌ಎಸ್‌ಹೆಚ್/2015 ಬೆಂಗಳೂರು, ದಿನಾಂಕ: 14-12-2015

ಕರ್ನಾಟಕ ಲೋಕ ಸೇವಾ ಆಯೋಗವು ಹೊರಡಿಸಿದ ಅಧಿಸೂಚನೆ ಸಂಖ್ಯೆ: ಪಿಎಸ್‌ಸಿ 7 ಆರ್‌ಟಿಬಿ 2015 ದಿನಾಂಕ: 21/10/2015, ಪಿಎಸ್‌ಸಿ 3 ಆರ್‌ಟಿಬಿ 2015 ದಿನಾಂಕ: 21/10/2015, ಪಿಎಸ್‌ಸಿ 11 ಆರ್‌ಟಿಬಿ 2015 ದಿನಾಂಕ: 21/10/2015, ಪಿಎಸ್‌ಸಿ 5 ಆರ್‌ಟಿಬಿ 2015 ದಿನಾಂಕ: 24/11/2015, ಪಿಎಸ್‌ಸಿ 13 ಆರ್‌ಟಿಬಿ 2015 ದಿನಾಂಕ: 24/11/2015, ಪಿಎಸ್‌ಸಿ 6 ಆರ್‌ಟಿಬಿ 2015 ದಿನಾಂಕ: 05/11/2015, ಪಿಎಸ್‌ಸಿ 10 ಆರ್‌ಟಿಬಿ 2015 ದಿನಾಂಕ: 04/11/2015, ಪಿಎಸ್‌ಸಿ 9 ಆರ್‌ಟಿಬಿ 2015 ದಿನಾಂಕ: 04/11/2015, ಪಿಎಸ್‌ಸಿ 12 ಆರ್‌ಟಿಬಿ 2015 ದಿನಾಂಕ: 04/11/2015, ಪಿಎಸ್‌ಸಿ 4 ಆರ್‌ಟಿಬಿ 2015 ದಿನಾಂಕ: 04/11/2015 ಮತ್ತು ಪಿಎಸ್‌ಸಿ 8 ಆರ್‌ಟಿಬಿ 2015 ದಿನಾಂಕ: 04/11/2015 ರ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ತಜ್ಞ ವೈದ್ಯರಾದ ನಿಮ್ಮನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ತಜ್ಞ ವೈದ್ಯರ ಹುದ್ದೆಗೆ ವೇತನ ಶ್ರೇಣಿ ₹. 30400-800-33600-900-39000-1050-45300- 1200-51300 ರಲ್ಲಿ ಎರಡು ವರ್ಷಗಳ ಖಾಯಂ ಪೂರ್ವ ಸೇವಾವಧಿಗೆ ಒಳಪಟ್ಟು ಈ ಕೆಳಕಂಡ ಷರತ್ತುಗಳನ್ವಯ ಈ ಕೆಳಕಂಡ ಸಂಸ್ಥೆ/ಆಸ್ಪತ್ರೆಗೆ ಸ್ಥಳ ನಿಯುಕ್ತವಾಗಿ ನೇಮಿಸಲಾಗಿದೆ.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ತಜ್ಞತೆ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
1	1	DR.DEVENDRA PATHROT SIDDAPPA H PATHROT, POST JAKABAL, TQ SAUNDATTI, BELAGAVI-591117	ORTHO	04/02/1986	GM/CAT 1	GENERAL HOSPITAL NAVALAGUNDA DHARWAD DIST.
2	2	DR.PRABHAKAR VENKATARAMANA #55;RAJIV GANDHI ROAD;, JARAGANAHALLI, JP NAGAR 6TH PHASE POST, BENGALURU URBAN-560078	ORTHO	10/09/1984	GM	GENERAL HOSPITAL BANGARPETE KOLAR DIST.
3	6	DR.KR GIRISH DOOR NO 109; SRIRANGADHAMA;, DEVAMMA BADAVANE, CHENNAPATNA, HASSAN-573201	ORTHO	26/02/1988	GM	GENERAL HOSPITAL MUDIGERE CHIKKAMAGALUR DIST.
4	7	DR.PRAMOD G NO 231/12; 2ND FLOOR, 14TH MAIN;3RD BLOCK, RAJAJINAGAR, BENGALURU URBAN-560010	ORTHO	27/08/1987	GM/3A	GENERAL HOSPITAL SHIDLAGATTA CHIKKABALLAPURA DIST.
5	11	DR.DINESH K M NUMBER 10 ; GANGA ; 5TH CROSS, 2ND MAIN, PATTEGHARPALYA, BENGALURU URBAN-560072	ORTHO	08/05/1984	GM	GENERAL HOSPITAL MULABAGILU KOLAR DIST.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ತಜ್ಞತೆ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
6	13	DR.PRASHANTH DHANRAJ #19-1-182/1, SHIVNAGAR SOUTH, BIDAR, BIDAR-585401	ORTHO	22/11/1985	GM	GENERAL HOSPITAL HUMNABAD BIDAR DIST.
7	14	DR.MD ZEELAN BASHA H. NO. 12/2; MOHAMMADIYA COLONY, NEAR DEEWAN E MASTAN DARGAH;COWL BAZAAR, BALLARI, BALLARI-583102	ORTHO	18/11/1988	GM/2B	GENERAL HOSPITAL, CHITTAPUR, KALABURAGI DIST
8	15	DR.LOHITH H #135 FIRST MAIN 8TH CROSS, NEAR ASHWINI SCHOOL; JAVARE GOWDA NAGAR, RAMDAS LAYOUT ; RAJARAJESHWARI NAGAR, BENGALURU URBAN-560098	ORTHO	25/11/1985	GM/SC	GENERAL HOSPITAL HOSADURGA CHITHRADURGA DIST.
9	16	DR.TULAJA PRASAD P V VENKATASWAMY; PORAL POULTRY FARM, KONDLAHALLI, MOLAKALMURU TALUK, CHITHRADURGA-577529	ORTHO	22/12/1984	GM/2A/RL	GENERAL HOSPITAL CHALKERE CHITHRADURGA DIST.
10	17	DR.SHARATH BABU H K NO 455; 21 ST CROSS, 3RD BLOCK; 4TH LINK ROAD, JAYANAGAR, BENGALURU URBAN-560011	ORTHO	30/11/1983	GM/3A	GENERAL HOSPITAL SOMAVARAPETE, KODAGU DIST.
11	19	DR.GIRISH H R # 978; MAATHRU CHAYA; 15THA CROSS, SECTOR A; OPPOSITE TO PUNJAB NATIONAL BANK,; YELAHANKA NEW TOWN., BENGALURU RURAL-560064	ORTHO	31/10/1979	GM	GENERAL HOSPITAL GUDIBANDE CHIKKABALLAPURA DIST.
12	21	DR.SHRINIVAS KALLIGUDDI C/O K.R.AGRE; RETD AEE; HOUSE NO 28-394,; OPP LITTLE FLOWER SCHOOL; TRIPURANT, BASAVAKALYAN, BIDAR-585327	ORTHO	05/01/1980	GM	GENERAL HOSPITAL BHALKI BIDAR DIST.
13	22	DR.ANJINAPPA V OODAVARAHALLI VILLAGE, PULUGALU POST, BAGEPALLI TALUK, CHIKKABALLAPUR-563124	ORTHO	16/07/1986	GM/3A/RL	GENERAL HOSPITAL PAVAGADA, TUMAKURU DIST.
14	23	DR.CHANNAKESHAVA B PALEGAR NO# 455. 1ST MAIN. 5TH CROSS, R.R-LAYOUT. GNANABHARATHI- POST, BENGALURU, BENGALURU URBAN-560056	ORTHO	05/04/1981	ST	GENERAL HOSPITAL CHINTAMANI CHIKKABALLAPURA DIST.
15	24	DR.VINAY KUMAR M S D.NO B-109; KPWD QUARTERS, JEEVAN BHIMA NAGAR, BENGALURU URBAN-560075	ORTHO	10/03/1979	SC	GENERAL HOSPITAL MOLAKALMUR CHITHRADURGA DIST.
16	25	DR.MALLAPPA AT/POST RAJAPUR B, GOGI HOBALI, TALUQ SHAHAPUR, YADGIR-585309	ORTHO	01/06/1987	GM/2A/RL	GENERAL HOSPITAL JAGALURU DAVANAGERE DIST.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ತಜ್ಞತೆ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
17	26	DR.PRASHANT B DR PRASHANT B, ROOM NO:120; DOCTORS HOSTEL; JPNATC, NEW DELHI, OTHER STATE/UNION TERRITORY-110029	ORTHO	22/07/1985	SC	GENERAL HOSPITAL MANVI RAICHUR DIST.
18	27	DR. CHUNCHESE M D #14,, 1ST CROSS SIDHARATHA NAGAR; MALAVALLI, MALAVALLI TALUK, MANDYA-571430	ORTHO	03/01/1987	SC	GENERAL HOSPITAL SULYA DAKSHINA KANNADA DIST.
19	28	DR.ANOOP RAMAKRISHNA HEGGUNDA # 95 K; 13 TH CROSS; K.M. HALLI; 1 BLOCK RAJAJINAGAR, BENGALURU URBAN-560010	ORTHO	16/11/1987	ST	GENERAL HOSPITAL HOLALKERE CHITHRADURGA DIST.
20	29	DR. BHIMASHEN BAGALKOT #39 ;3RD FLOOR I MAIN I CROSS AMARJYOTHINAGAR, NAGARBHAVI MAIN ROAD VIJAYANAGAR, BENGALURU, BENGALURU URBAN-560040	ORTHO	10/06/1986	GM/SC/RL	DISTRICT HOSPITAL KARWARA.
21	31	DR.SHIVANAND C MAYI H. NO.1-59; DOCTORS COLONY;, JAYANAGAR; OPP JAWALI SCHOOL., KALABURAGI-585105	ORTHO	26/02/1978	GM/3B/RL	GENERAL HOSPITAL SHAHAPUR YADAGIRI DIST.
22	32	DR. BASAVLINGAPPA CHOUDHARI C/O S.B.CHOUDHARI, NEAR MAHADEV TEMPLE, SHAHAPET; INDI ROAD ;VIJAYAPURA, VIJAYAPURA-586101	ORTHO	14/02/1979	GM/KMS	GENERAL HOSPITAL RANEBENNUR HAVERI DIST.
23	33	DR.MURARI BHASKAR RAO SHARADA HOSPITAL, NH 4 ROAD;PESHUMAM MOHALLA, SIRA, TUMAKURU-572137	ORTHO	05/04/1980	SC	GENERAL HOSPITAL KUDLIGI BALLARI DIST.
24	34	DR.MRUTYUNJAYA TADAHAL C/O B B TADAHAL, MAHANTESH NAGARA RAMDURGA, TQ RAMDURG, BELAGAVI-591123	ORTHO	01/07/1986	GM/3A/RL	GENERAL HOSPITAL RAMADURGA BELAGAVI DIST.
25	35	DR.MERAVANIGI GURURAJA S/O M.MALLESHAPPA, NEAR VT KALE HOUSE;WARD NO 14, L.B COLONY ; SANDUR, BALLARI-583119	ORTHO	01/06/1981	3B	GENERAL HOSPITAL HAGARIBOMMANAHALLI BALLARI DIST
26	36	DR.M B AJAY # 1663 ; 7TH A CROSS, 1ST STAGE, RAJIV NAGAR, MYSURU-570019	ORTHO	21/09/1985	SC	GENERAL HOSPITAL PUTTURU DAKSHINA KANNADA DIST.
27	37	DR.RAJESH GAYAKWAD HOUSE NO 594, LONARI STREET WARD NO 4, AT POST MUDHOL, BAGALKOTE-587313	ORTHO	05/06/1979	C 1	GENERAL HOSPITAL GOKAK BELAGAVI DIST.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ತಜ್ಞತೆ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
28	38	DR.SHIVAKUMAR G V S/O VIRUPAKSHAPPA, DONEHALLI (PO), JAGALUR (TQ), DAVANAGERE-577528	ORTHO	21/07/1983	3B/RL	GENERAL HOSPITAL HADAGALI BALLARI DIST.
29	39	DR.SUNIL C D.NO.17/2;GAURAV RESIDENCY, A-1;FIRST FLOOR, 12TH CROSS;V.V MOHALLA, MYSURU-570002	ORTHO	26/06/1986	2A	GENERAL HOSPITAL KHANAPURA BELAGAVI DIST.
30	40	DR.NACHIKET HOME NO EWS 13, ADARSH NAGAR, ASHRAM ROAD; VIJAYAPURA, VIJAYAPURA-586101	ORTHO	21/08/1986	3A	GENERAL HOSPITAL MUDEBIHAL VIJAYAPURA DIST.
31	41	DR.SUMAN NV #104; CALIBER ENCLAVE PURUSHOTTHAM NAGAR, NEAR AYYAPPA SWAMI TEMPLE VIDYANAGAR, HUBLI, DHARWAD-580031	ORTHO	06/01/1986	SC	GENERAL HOSPITAL DEVADURGA RAICHUR DIST.
32	42	DR.NACHIKETAN K DORE C/O DR. MURALIDHARA D; BHODHIVRUKSHA,, 1ST MAIN ; 2ND CROSS; ADARSHA NAGARA,, TUMAKURU; KARNATAKA, TUMAKURU-572101	ORTHO	01/06/1982	SC	GENERAL HOSPITAL HANAGAL HAVERI DIST.
33	43	DR.VARUN SAVADI 45-NESARA;LAXMI NAGAR,, VIDYAGIRI, DHARWAD CITY, DHARWAD-580004	ORTHO	20/11/1983	2A	GENERAL HOSPITAL NARGUND GADAG DIST.
34	44	DR.CHANDRASHEKAR H.NO.11-1041/101 PLOT NO.256, GDA LAYOUT MSK MILL ROAD, KALABURAGI, KALABURAGI-585103	ORTHO	05/07/1987	2A	GENERAL HOSPITAL JEVARGI KALBURGI DIST.
35	45	DR.RAJEEVRATNA SURESH NAIK S/O SURESH G NAIK ; G D NAIK, COMPOUND; NEAR KPTCL, VANDIGE ; ANKOLA, KARWAR (UTTARA KANNADA)-581314	ORTHO	05/10/1985	2A	GENERAL HOSPITAL HONNAVAR U. KANNADA DIST.
36	46	DR.SALAHUDDIN QUALID MD H NO 1/2/28;BABA NAIK COLONY OPP GANDHI SCHOOL, MANVI DT : RAICHUR, KARNATAKA, RAICHUR-584123	ORTHO	20/08/1985	2B/RL	GENERAL HOSPITAL GANGAVATHI KOPPAL DIST.
37	47	DR. SHIVAPPA TELI C/O S P SAJJAN CHENNAMMA NIVAS;BASAVA NAGAR PART-2, HALIYAL ROAD, DHARWAD, DHARWAD-580003	ORTHO	01/06/1986	2A/RL	GENERAL HOSPITAL BILAGI BAGALKOTE DIST.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ತಜ್ಞತೆ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
38	48	DR.DINESH KUMAR 118 S/O RAJASHEKARACHARY J M, JIGALA VILLAGE; YADAVANAHALLI POST, ANEKAL TALUK; BENGALURU DIST, BENGALURU RURAL-562107	ORTHO	06/09/1976	2A	GENERAL HOSPITAL CHIKKODI BELAGAVI DIST.
39	49	DR.HAREESHA Y S HAREESHA Y S S/O SIDDARAMAIAH, YADAGANAHALLY;C.A.MERE HOBBI;MADDUR TALUK, MANDYA DISTRICT, MANDYA-571422	ORTHO	01/06/1982	SC/RL	GENERAL HOSPITAL KUSTAGI KOPPAL DIST.
40	50	DR.AZHAR AMIN #246;J C NAGAR EXTENSION;, NEAR POLICE QTRS, JAGALUR, DAVANAGERE-577528	ORTHO	20/07/1981	2B	GENERAL HOSPITAL SANDUR BALLARI DIST.
41	51	DR.RAMESH SUBRAY GOUDA AT: KOTA, PO: ANANTWADI, TQ: HONNAVAR, KARWAR (UTTARA KANNADA)-581350	ORTHO	20/05/1976	C 1/RL	GENERAL HOSPITAL BHATKAL U. KANNADA DIST.
42	52	DR. ADARSH SUNDAR 'KAMAKSHI PRASAD', OPPOSITE TO TILAK PARK, VIJAYAPURA, CHIKKAMAGALURU-577101	ORTHO	14/01/1981	2A	GENERAL HOSPITAL HUNAGUNDA BAGALKOTE DIST.
43	53	DR. VINAYKUMAR B RADDI DR VINAYKUMAR B RADDI, RADDI GALLI, AINAPUR;ATHANI, BELAGAVI-591303	ORTHO	20/07/1980	3A	COMMUNITY HEALTH CENTRE SANKESHWARA, HUKKEREI TQ BELAGAVI DIST.

- 1) ಈ ಉದ್ಯೋಗ ನೀಡಿಕೆಯು ಅಭ್ಯರ್ಥಿಯ ಪೂರ್ವಾಪರ ನಡವಳಿಕೆ ಬಗ್ಗೆ ಪೊಲೀಸ್ ವರದಿ ಮತ್ತು ಜಾತಿ ಹಾಗೂ ಆದಾಯ ಸಿಂಧುತ್ವ ಪ್ರಮಾಣ ಪತ್ರ ತನಿಖೆಗೆ ಒಳಪಟ್ಟಿರುತ್ತದೆ.
- 2) ನೇಮಕಾತಿ ಹೊಂದಿದ ಅಭ್ಯರ್ಥಿಯು ಎರಡು ವರ್ಷಗಳ ಕಾಲ ಖಾಯಂ ಪೂರ್ವ ಸೇವಾವಧಿಯಲ್ಲಿ ಹುದ್ದೆಗೆ ನಿಗದಿಪಡಿಸಲಾಗಿರುವ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು.
- 3) ನೇಮಕಗೊಂಡ ಅಭ್ಯರ್ಥಿಯು ಕಡ್ಡಾಯವಾಗಿ 6 ವರ್ಷಗಳ ಕಾಲ ಗ್ರಾಮಾಂತರ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಷರತ್ತಿಗೆ ಒಳಪಟ್ಟಿರುತ್ತಾರೆ.
- 4) ನೇಮಕವಾದ ಅಭ್ಯರ್ಥಿಯು 15 ದಿನಗಳೊಳಗಾಗಿ ನೇಮಕಾತಿ ಮಾಡಿರುವ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ಹಾಜರಾಗದಿದ್ದಲ್ಲಿ ನೇಮಕಾತಿಯು ಯಾವುದೇ ಸೂಚನೆ ಇಲ್ಲದೆ ತಂತಾನೆ ರದ್ದಾಗುವುದು.
- 5) ಅಭ್ಯರ್ಥಿಯು ಕೆಲಸಕ್ಕೆ ಹಾಜರಾಗುವಾಗ ಎಲ್ಲಾ ಮೂಲ ದಾಖಲೆಗಳನ್ನು ಅಂದರೆ ತಜ್ಞ ವೈದ್ಯರ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆಯ ಪ್ರಮಾಣ ಪತ್ರ, ಜನ್ಮ ದಿನಾಂಕದ ದಾಖಲೆ, ಜಾತಿ ಪ್ರಮಾಣ ಪತ್ರ (ಮೀಸಲಾತಿ ಮೂಲಕ ಆಯ್ಕೆಯಾದವರಿಗೆ ಮಾತ್ರ) ವೈದ್ಯಕೀಯ ಪ್ರಮಾಣ ಪತ್ರ ಇತ್ಯಾದಿಗಳನ್ನು ಸಂಬಂಧಪಟ್ಟ ಆಯಾ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಮುಂದೆ ಹಾಜರುಪಡಿಸಿ, ಅವರಿಂದ ಚಲನಾದೇಶವನ್ನು ಪಡೆದು ನೇಮಿಸಿರುವ ಸ್ಥಳದಲ್ಲಿ ಕೆಲಸಕ್ಕೆ ಹಾಜರಾಗತಕ್ಕದ್ದು.
- 6) ಕರ್ತವ್ಯಕ್ಕೆ ಹಾಜರಾಗುವ ಸಮಯದಲ್ಲಿ, ಅಭ್ಯರ್ಥಿಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಮುಂದೆ ಭಾರತೀಯ ಸಂವಿಧಾನದ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸತಕ್ಕದ್ದು.
- 7) ಮೀಸಲಾತಿಗೆ ಸಂಬಂಧಿಸಿದಂತೆ ಲೋಪದೋಷಗಳು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಗಳ ನೇಮಕಾತಿಯನ್ನು ಮುನ್ಸೂಚನೆಯಿಲ್ಲದೇ ರದ್ದುಗೊಳಿಸಲಾಗುವುದು.
- 8) ಅಭ್ಯರ್ಥಿಯ ಚಾರಿತ್ರ್ಯ ಹಾಗೂ ಪೂರ್ವಾಪರ ನಡವಳಿಕೆ ಕುರಿತು ಸತ್ಯಾಪನಾ ವರದಿಯನ್ನು ಕಡ್ಡಾಯವಾಗಿ ಪಡೆಯಲಾಗುವುದು. ನೇಮಕಾತಿ ಮಾಡಿರುವ ಅಭ್ಯರ್ಥಿಯ ಕುರಿತು ಚಾರಿತ್ರ್ಯ ಹಾಗೂ ಪೂರ್ವಾಪರ ನಡವಳಿಕೆ ವರದಿಗಳು ಸ್ವೀಕೃತವಾಗದಿದ್ದಲ್ಲಿ ಅಂತಹ ಅಭ್ಯರ್ಥಿಯ ನೇಮಕಾತಿಯನ್ನು ಮುನ್ಸೂಚನೆಯಿಲ್ಲದೆ ರದ್ದುಗೊಳಿಸಲಾಗುವುದು.

- 9) ಅಭ್ಯರ್ಥಿಯು ಇಬ್ಬರು ಗೌರವಾನ್ವಿತ ವ್ಯಕ್ತಿಗಳಿಂದ ನಡವಳಿಕೆ ಪ್ರಮಾಣ ಪತ್ರವನ್ನು ಪಡೆದು, ಕೆಲಸಕ್ಕೆ ಹಾಜರಾಗುವ ಸಮಯದಲ್ಲಿ ಹಾಜರು ಪಡಿಸಬೇಕು.
- 10) ಅಭ್ಯರ್ಥಿಯ ಜೇಷ್ಠತೆಯು ಕರ್ನಾಟಕ ಲೋಕ ಸೇವಾ ಆಯೋಗ ನೀಡಿರುವ ಆಯ್ಕೆ ಪಟ್ಟಿಯ ಕ್ರಮಾಂಕದಂತೆ ಇರುತ್ತದೆ.
- 11) ಭಾರತೀಯ ವೈದ್ಯಕೀಯ ಪರಿಷತ್ತಿನಲ್ಲಿ (IMC) ನೋಂದಣಿ ಮಾಡಿಸಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕ ವೈದ್ಯಕೀಯ ಪರಿಷತ್ತಿನಲ್ಲಿ (KMC) 10 ದಿನದೊಳಗಾಗಿ ಕಡ್ಡಾಯವಾಗಿ ನೋಂದಣಿಯನ್ನು ಮಾಡಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದೆ.

P.R. 393

SC - 100

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ಎಸ್.ನಾಗರಾಜ್

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. (ಸೇವೆಗಳು)

## ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಕುಕ/410/ಹೆಚ್‌ಎಸ್‌ಹೆಚ್/2015 ಬೆಂಗಳೂರು, ದಿನಾಂಕ: 31-12-2015

ಕರ್ನಾಟಕ ಲೋಕ ಸೇವಾ ಆಯೋಗವು ಹೊರಡಿಸಿದ ಅಧಿಸೂಚನೆ ಸಂಖ್ಯೆ: ಪಿಎಸ್‌ಸಿ 7 ಆರ್ಟಿಬಿ 2015 ದಿನಾಂಕ: 21/10/2015, ಪಿಎಸ್‌ಸಿ 3 ಆರ್ಟಿಬಿ 2015 ದಿನಾಂಕ: 21/10/2015, ಪಿಎಸ್‌ಸಿ 11 ಆರ್ಟಿಬಿ 2015 ದಿನಾಂಕ: 21/10/2015, ಪಿಎಸ್‌ಸಿ 5 ಆರ್ಟಿಬಿ 2015 ದಿನಾಂಕ: 24/11/2015, ಪಿಎಸ್‌ಸಿ 13 ಆರ್ಟಿಬಿ 2015 ದಿನಾಂಕ: 24/11/2015, ಪಿಎಸ್‌ಸಿ 6 ಆರ್ಟಿಬಿ 2015 ದಿನಾಂಕ: 05/11/2015, ಪಿಎಸ್‌ಸಿ 10 ಆರ್ಟಿಬಿ 2015 ದಿನಾಂಕ: 04/11/2015, ಪಿಎಸ್‌ಸಿ 9 ಆರ್ಟಿಬಿ 2015 ದಿನಾಂಕ: 04/11/2015, ಪಿಎಸ್‌ಸಿ 12 ಆರ್ಟಿಬಿ 2015 ದಿನಾಂಕ: 04/11/2015, ಪಿಎಸ್‌ಸಿ 4 ಆರ್ಟಿಬಿ 2015 ದಿನಾಂಕ: 04/11/2015 ಮತ್ತು ಪಿಎಸ್‌ಸಿ 8 ಆರ್ಟಿಬಿ 2015 ದಿನಾಂಕ: 04/11/2015 ರ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ತಜ್ಞ ವೈದ್ಯರಾದ ನಿಮ್ಮನ್ನು ದಿನಾಂಕ: 14-12-2015 ರಂದು ಕೌನ್ಸಿಲಿಂಗ್‌ಗೆ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿತ್ತು. ಆದರೆ ನೀವುಗಳು ಕೌನ್ಸಿಲಿಂಗ್‌ಗೆ ಗೈರು ಹಾಜರಿ/ ಕೌನ್ಸಿಲಿಂಗ್‌ಗೆ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳದ ಕಾರಣ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿ ವರ್ಗಾವಣೆ ನಿಯಂತ್ರಣ ಕಾಯ್ದೆ 2011ರ ಕಲಂ (4)ರ ಹಾಗೂ ವರ್ಗಾವಣೆ ನಿಯಮ 18 (ಜಿ) ರಂತೆ ಸುಮೋಟೋ ಆಧಾರದ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ತಜ್ಞ ವೈದ್ಯರ ಹುದ್ದೆಗೆ ವೇತನ ಶ್ರೇಣಿ ₹. 30400-800-33600-900-39000-1050-45300-1200-51300ರಲ್ಲಿ ಎರಡು ವರ್ಷಗಳ ಖಾಯಂ ಪೂರ್ವ ಸೇವಾವಧಿಗೆ ಒಳಪಟ್ಟು ಈ ಕೆಳಕಂಡ ಷರತ್ತುಗಳನ್ವಯ ವೈದ್ಯರುಗಳಿಗೆ ಅವರ ಹೆಸರಿನ ಮುಂದೆ ಸೂಚಿಸಿರುವ ಸಂಸ್ಥೆ/ಆಸ್ಪತ್ರೆಗೆ ಸ್ಥಳ ನಿಯುಕ್ತಮಾಡಿ ನೇಮಕಾತಿ ಆದೇಶ ಹೊರಡಿಸಲಾಗಿದೆ.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ತಜ್ಞತೆ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
1	2	DR.ANIL HONDAPPANAVAR DESAI COLONY, SRINAGAR, DHARWAD, DHARWAD-580003	RADIO	22/12/1983	GM	GENERAL HOSPITAL KUNDAGOL DARWAD DIST.
2	3	DR. CHANASHEKAR H M S/O SAVITHRAMMA; HOSUR;THALAGAVARA (POST);, CHINTAMANI(TALUQ), CHIKKABALLAPURA(DISTRICT), CHIKBALLAPUR-563128	RADIO	25/04/1986	GM/ST/RL	GENERAL HOSPITAL SHIKARIPURA SHIMOGA DIST.
3	4	DR.SANKET FLAT 401; PREMIER ENCLAVE APARTMENT, SYNDICATE CIRCLE, MANIPAL, UDUPI-576104	RADIO	01/06/1986	GM	DISTRICT HOSPITAL UDUPI UDUPI DIST.
4	6	DR.SAMREEN FATHIMA FLAT NO.101 ELITE RESIDENCY, 5THCROSS MUNIMARAPPA GARDEN, BENGALURU, BENGALURU, URBAN-560046	RADIO	08/06/1987	GM/WW	GENERAL HOSPITAL THIRTHAHALLI SHIMOGA DIST.
5	7	DR.JOISH UPENA KUMAR DR JOISH UPENDRA KUMAR;; J 1/8; V.V.NAGAR QUARTERS, TORANAGALLU, BALLARI-583123	RADIO	21/12/1982	GM/XMP	DISTRICT HOSPITAL KARWAR U. KANNADA DIST.
6	8	DR.PRAVEEN J K # 1342/24; 2 ND MAIN; 3 RD CROSS, VIJAYANAGAR EXTENSION, NEAR NEW RTO OFFICE, DAVANAGERE-577006	RADIO	01/10/1985	GM	GENERAL HOSPITAL PIRIYAPATTANA MYSURU DIST.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ತಜ್ಞತೆ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
7	10	DR. KIRAN KUMAR R G S/O NAGARAJAPPA, RAMAGHATTA, HOLALKERE (TQ), CHITRADURGA-577531	RADIO	15/07/1986	GM/3B/KMS	GENERAL HOSPITAL KOLLEGALA CHAMARAJANAGAR DIST.
8	11	DR.MAHESH S NO.193;1ST MAIN ;6TH CROS, KENCHNAHALLI,, RAJARAJESWARI NAGAR, BENGALURU URBAN-560098	RADIO	13/03/1987	GM/SC	GENERAL HOSPITAL SOMAWARPET KODAGU DIST.
9	14	DR.DEEPASHREE C-3101;COLLINGWOOD; PRESTIGE WEELINGTON PARK;; I.A.F.MAIN ROAD; JALAHALLI,, BENGALURU, BENGALURU URBAN-560013	RADIO	26/04/1985	GM/W	GENERAL HOSPITAL VIRAJPET KODAGU DIST.
10	17	DR.NANDAN KUMAR L D M.I.G 1ST -48 ; 2ND PHASE, K.H.B CALONY ; GOPALA, SHIVAMOGGA, SHIVAMOGGA- 577205	RADIO	20/07/1981	GM	GENERAL HOSPITAL KARKALA UDUPI DIST.
11	19	DR.NISHAA P SHREYAS; NO.9;1 CROSS, SIR M V NAGAR;KALKERE ROAD, RAMAMURTHYNAGAR, BENGALURU URBAN-560016	RADIO	07/03/1982	GM	GENERAL HOSPITAL TARIKERE CHIKKAMAGALURU DIST.
12	23	DR.SOWMYA M NO 2351/A, 2ND MAIN HAMPINAGAR, VIJAYANAGARA 2ND STAGE, BENGALURU URBAN-560040	RADIO	29/01/1989	GM	GENERAL HOSPITAL BIRURU CHIKKAMAGALURU DIST.
13	26	DR. SHASHANK G D NO 412;6TH B MAIN;2ND BLOCK, KALYANNAGAR, BENGALURU, BENGALURU URBAN-560043	RADIO	24/09/1984	GM	GENERAL HOSPITAL KUNDAPURA UDUPI DIST.
14	27	DR. VINAY HALMANDGE H.NO 9-1-39/1, NEAR LIC OFFICE, NANDI COLONY, BIDAR-585401	RADIO	25/05/1978	GM	GENERAL HOSPITAL SIRSI U. KANNADA DIST.
15	32	DR.VINAY C BHAVYASHREE NILAYA,, SHARADA NAGARA ; H.N.PURA ROAD, CHANNARAYAPATNA TALUK, HASSAN-560041	RADIO	25/06/1985	3A	GENERAL HOSPITAL ARASIKERE HASSAN DIST.

- 1) ಈ ಉದ್ಯೋಗ ನೀಡಿಕೆಯು ಅಭ್ಯರ್ಥಿಯ ಪೂರ್ವಾಪರ ನಡವಳಿಕೆ ಬಗ್ಗೆ ಪೊಲೀಸ್ ವರದಿ ಮತ್ತು ಜಾತಿ ಹಾಗೂ ಆದಾಯ ಸಿಂಧುತ್ವ ಪ್ರಮಾಣ ಪತ್ರ ತನಿಖೆಗೆ ಒಳಪಟ್ಟಿರುತ್ತದೆ.
- 2) ನೇಮಕಾತಿ ಹೊಂದಿದ ಅಭ್ಯರ್ಥಿಯು ಎರಡು ವರ್ಷಗಳ ಕಾಲ ಖಾಯಂ ಪೂರ್ವ ಸೇವಾವಧಿಯಲ್ಲಿ ಹುದ್ದೆಗೆ ನಿಗದಿಪಡಿಸಲಾಗಿರುವ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು.
- 3) ನೇಮಕಗೊಂಡ ಅಭ್ಯರ್ಥಿಯು ಕಡ್ಡಾಯವಾಗಿ 6 ವರ್ಷಗಳ ಕಾಲ ಗ್ರಾಮಾಂತರ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಷರತ್ತಿಗೆ ಒಳಪಟ್ಟಿರುತ್ತಾರೆ.
- 4) ನೇಮಕವಾದ ಅಭ್ಯರ್ಥಿಯು 15 ದಿನಗಳೊಳಗಾಗಿ ನೇಮಕಾತಿ ಮಾಡಿರುವ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ಹಾಜರಾಗದಿದ್ದಲ್ಲಿ ನೇಮಕಾತಿಯು ಯಾವುದೇ ಸೂಚನೆ ಇಲ್ಲದೆ ತಂತಾನೆ ರದ್ದಾಗುವುದು.
- 5) ಅಭ್ಯರ್ಥಿಯು ಕೆಲಸಕ್ಕೆ ಹಾಜರಾಗುವಾಗ ಎಲ್ಲಾ ಮೂಲ ದಾಖಲೆಗಳನ್ನು ಅಂದರೆ ತಜ್ಞ ವೈದ್ಯರ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆಯ ಪ್ರಮಾಣ ಪತ್ರ, ಜನ್ಮ ದಿನಾಂಕದ ದಾಖಲೆ, ಜಾತಿ ಪ್ರಮಾಣ ಪತ್ರ (ಮೀಸಲಾತಿ ಮೂಲಕ ಆಯ್ಕೆಯಾದವರಿಗೆ ಮಾತ್ರ) ವೈದ್ಯಕೀಯ ಪ್ರಮಾಣ ಪತ್ರ ಇತ್ಯಾದಿಗಳನ್ನು ಸಂಬಂಧಪಟ್ಟ ಆಯಾ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಮುಂದೆ ಹಾಜರುಪಡಿಸಿ, ಅವರಿಂದ ಚಲನಾದೇಶವನ್ನು ಪಡೆದು ನೇಮಿಸಿರುವ ಸ್ಥಳದಲ್ಲಿ ಕೆಲಸಕ್ಕೆ ಹಾಜರಾಗತಕ್ಕದ್ದು.
- 6) ಕರ್ತವ್ಯಕ್ಕೆ ಹಾಜರಾಗುವ ಸಮಯದಲ್ಲಿ, ಅಭ್ಯರ್ಥಿಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಮುಂದೆ ಭಾರತೀಯ ಸಂವಿಧಾನದ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸತಕ್ಕದ್ದು.

- 7) ಮೀಸಲಾತಿಗೆ ಸಂಬಂಧಿಸಿದಂತೆ ಲೋಪದೋಷಗಳು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಗಳ ನೇಮಕಾತಿಯನ್ನು ಮುನ್ನೂಚನೆಯಿಲ್ಲದೇ ರದ್ದುಗೊಳಿಸಲಾಗುವುದು.
- 8) ಅಭ್ಯರ್ಥಿಯ ಚಾರಿತ್ರ್ಯ ಹಾಗೂ ಪೂರ್ವಾಪರ ನಡವಳಿಕೆ ಕುರಿತು ಸತ್ಯಾಪನಾ ವರದಿಯನ್ನು ಕಡ್ಡಾಯವಾಗಿ ಪಡೆಯಲಾಗುವುದು. ನೇಮಕಾತಿ ಮಾಡಿರುವ ಅಭ್ಯರ್ಥಿಯ ಕುರಿತು ಚಾರಿತ್ರ್ಯ ಹಾಗೂ ಪೂರ್ವಾಪರ ನಡವಳಿಕೆ ವರದಿಗಳು ಸ್ವೀಕೃತವಾಗದಿದ್ದಲ್ಲಿ ಅಂತಹ ಅಭ್ಯರ್ಥಿಯ ನೇಮಕಾತಿಯನ್ನು ಮುನ್ನೂಚನೆಯಿಲ್ಲದೆ ರದ್ದುಗೊಳಿಸಲಾಗುವುದು.
- 9) ಅಭ್ಯರ್ಥಿಯು ಇಬ್ಬರು ಗೌರವಾನ್ವಿತ ವ್ಯಕ್ತಿಗಳಿಂದ ನಡವಳಿಕೆ ಪ್ರಮಾಣ ಪತ್ರವನ್ನು ಪಡೆದು, ಕೆಲಸಕ್ಕೆ ಹಾಜರಾಗುವ ಸಮಯದಲ್ಲಿ ಹಾಜರು ಪಡಿಸಬೇಕು.
- 10) ಅಭ್ಯರ್ಥಿಯ ಜೇಷ್ಠತೆಯು ಕರ್ನಾಟಕ ಲೋಕ ಸೇವಾ ಆಯೋಗ ನೀಡಿರುವ ಆಯ್ಕೆ ಪಟ್ಟಿಯ ಕ್ರಮಾಂಕದಂತೆ ಇರುತ್ತದೆ.
- 11) ಭಾರತೀಯ ವೈದ್ಯಕೀಯ ಪರಿಷತ್ತಿನಲ್ಲಿ (IMC) ನೋಂದಣಿ ಮಾಡಿಸಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕ ವೈದ್ಯಕೀಯ ಪರಿಷತ್ತಿನಲ್ಲಿ (KMC) 10 ದಿನದೊಳಗಾಗಿ ಕಡ್ಡಾಯವಾಗಿ ನೋಂದಣಿಯನ್ನು ಮಾಡಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದೆ.

P.R. 403

SC - 100

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ಎಸ್.ನಾಗರಾಜ್

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. (ಸೇವೆಗಳು)

**ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಸಚಿವಾಲಯ****ಅಧಿಸೂಚನೆ****ಸಂಖ್ಯೆ : ಕಸಂವಾ 17 ವಾಪ್ರಸಿ 2015, ಬೆಂಗಳೂರು, ದಿನಾಂಕ : 30-03-2016.**

ಕರ್ನಾಟಕ ನಾಗರಿಕ ಸೇವೆಗಳು ನಿಯಮ (8)(2) (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಹಾಗೂ ಆಯ್ಕೆ) (ಸಾಮಾನ್ಯ) ನಿಯಮಗಳು 2006 ರಡಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಈ ಕೆಳಕಂಡ ಅಭ್ಯರ್ಥಿಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಗೆ ಆಯ್ಕೆ ಮಾಡಿ, ಆಯ್ಕೆ ಪಟ್ಟಿಯನ್ನು ಅಧಿಸೂಚನೆ ಸಂಖ್ಯೆ : ಪಿಎಸ್‌ಸಿ 08 ಆರ್‌ಟಿ (4)ಬಿ/2012, ದಿನಾಂಕ : 10-02-2015 ರಂದು ಹೊರಡಿಸಿ ಪ್ರಕಟಿಸಿದೆ.

ಈ ಮೇರೆಗೆ ಸರ್ಕಾರವು ಈ ಹಿರಿಯ ಸಹಾಯಕ ನಿರ್ದೇಶಕರುಗಳ ನೇಮಕಾತಿಯ ಬಗ್ಗೆ ವಿಧಿ-ವಿಧಾನಗಳನ್ನು ನಡೆಸಿ ಅರ್ಹ ಕೆಳಕಂಡ ಅಭ್ಯರ್ಥಿಯನ್ನು ರೂ. 28,100-700-28800-800-33600-900-39000-1050-45300-1200-50100ರ ವೇತನ ಶ್ರೇಣಿಯಲ್ಲಿ ಕರ್ನಾಟಕ ಸಿವಿಲ್ ಸೇವೆಗಳು (ಪ್ರೊಬೇಷನ್) ನಿಯಮಗಳು 1977ರ ನಿಯಮ 3 ರನ್ವಯ ಪ್ರೊಬೇಷನ್ ಮೇಲೆ ಈ ಕೆಳಕಂಡ ಷರತ್ತಿಗೊಳಪಟ್ಟು ನೇಮಕ ಮಾಡಲಾಗಿದೆ.

ಕ್ರಮ ಸಂಖ್ಯೆ	ಹೆಸರು	ವಿಳಾಸ
1.	ಶ್ರೀ ಸಿದ್ದೇಶ್ವರಪ್ಪ ಜಿ.ಬಿ.	C/o ಹುಚ್ಚಮ್ಮ ನಂ. 19, 9ನೇ 'ಎ' ಮುಖ್ಯರಸ್ತೆ, 4ನೇ ಬ್ಲಾಕ್, ನಂದಿನಿ ಲೇಔಟ್, ಬೆಂಗಳೂರು-560096.

**ನೇಮಕಾತಿಯ ಷರತ್ತುಗಳು :**

1. ಈ ನೇಮಕಾತಿಯು ಮಾನ್ಯ ಕರ್ನಾಟಕ ನ್ಯಾಯಮಂಡಳಿಯ ಅರ್ಜಿ ಸಂಖ್ಯೆ : 1198-1204/2013, 8103-8107/2014 ಮತ್ತು 8275/2014ರ ಅಂತಿಮ ತೀರ್ಮಾನಕ್ಕೆ ಬದ್ಧವಾಗಿರುತ್ತದೆ ಮತ್ತು ಕರ್ನಾಟಕ ಲೋಕಸೇವಾ ಆಯೋಗವು ಮುಂದೆ ನೀಡಬಹುದಾದ ನಿರ್ದೇಶನಗಳಿಗೆ ಒಳಪಟ್ಟಿರುತ್ತದೆ.
2. ಈ ಅಭ್ಯರ್ಥಿಗಳ ಪರೀಕ್ಷಾರ್ಥ ಅವಧಿಯು ನೇಮಕಾತಿಯ ದಿನಾಂಕದಿಂದ ಎರಡು ವರ್ಷಗಳಾಗಿರುತ್ತವೆ. ಈ ಅವಧಿಯಲ್ಲಿ ಪರೀಕ್ಷಾರ್ಥಿಗಳು ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಗೆ ನಿಗದಿಪಡಿಸಿರುವ ಎಲ್ಲಾ ಇಲಾಖಾ ಪರೀಕ್ಷೆಗಳಲ್ಲಿ ಹಾಗೂ ಸರ್ಕಾರ ನಿಗದಿಪಡಿಸಿರುವ ಸಂಬಂಧಿತ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕು.
3. ಈ ಅಧಿಸೂಚನೆಯನ್ನು ನೋಂದಾಯಿತ ಅಂಚೆ ಮುಖಾಂತರ ರವಾನಿಸಿದ ದಿನಾಂಕದಿಂದ 15 ದಿನಗಳೊಳಗೆ ಸರ್ಕಾರದ ಕಾರ್ಯದರ್ಶಿಗಳು, ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆ, ಕರ್ನಾಟಕ ಸರ್ಕಾರ ಸಚಿವಾಲಯ, ನೆಲಮಹಡಿ, ವಿಕಾಸಸೌಧ, ಬೆಂಗಳೂರು-560001. ಇಲ್ಲಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ಇದಕ್ಕೆ ತಪ್ಪಿದಲ್ಲಿ ಅಭ್ಯರ್ಥಿಯ ನೇಮಕಾತಿಯು ರದ್ದಾಗುವುದು.
4. ಮೇಲ್ಕಂಡ ಅಭ್ಯರ್ಥಿಗಳು ಹುಟ್ಟಿದ ದಿನಾಂಕ, ಸದರಿ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆ ಮತ್ತು ಮೀಸಲಾತಿ ಬಗ್ಗೆ ಮೂಲ ದೃಢೀಕರಣ ಪ್ರಮಾಣ ಪತ್ರವನ್ನು ಸೇವೆಗೆ ಹಾಜರಾಗುವ ಸಮಯದಲ್ಲಿ ಹಾಜರು ಪಡಿಸತಕ್ಕದ್ದು.
5. ಮೇಲ್ಕಂಡ ಅಭ್ಯರ್ಥಿಗಳು ದೈಹಿಕ ಅರ್ಹತೆಯ ಬಗ್ಗೆ ಸರ್ಕಾರಿ ವೈದ್ಯಾಧಿಕಾರಿಗಳಿಂದ ವೈದ್ಯಕೀಯ ಪ್ರಮಾಣ ಪತ್ರ ಮತ್ತು ಅಭ್ಯರ್ಥಿಗಳು ವಾಸಿಸುತ್ತಿರುವ ಕ್ಷೇತ್ರದ ಸಂಬಂಧಿಕರಲ್ಲದ ಕನಿಷ್ಠ ಇಬ್ಬರು ಗಣ್ಯ ವ್ಯಕ್ತಿ (ಸಾರ್ವಜನಿಕ ಪ್ರತಿನಿಧಿ)ಗಳಿಂದ ನಡೆತ ಪ್ರಮಾಣ ಪತ್ರಗಳನ್ನು ಹಾಗೂ ಇತ್ತೀಚಿನ ಎರಡು ಭಾವಚಿತ್ರಗಳನ್ನೂ ಅಲ್ಲದೇ ವಿವಾಹಿತರಾಗಿದ್ದಲ್ಲಿ ಪತಿ/ಪತ್ನಿಯ ಜಂಟಿ ಭಾವಚಿತ್ರವನ್ನು ಕರ್ತವ್ಯಕ್ಕೆ ಹಾಜರಾಗುವ ಸಂದರ್ಭದಲ್ಲಿ ಹಾಜರುಪಡಿಸತಕ್ಕದ್ದು.
6. ದಿನಾಂಕ : 1-4-2006ರ ನಂತರ ಹೊಸದಾಗಿ ಸಿವಿಲ್ ಸೇವೆಗೆ ನೇಮಕ ಹೊಂದುವವರಿಗೆ ಸರ್ಕಾರದ ಆದೇಶ ಸಂಖ್ಯೆ : ಎಫ್‌ಡಿ (ಎಸ್.ಪಿ.ಎಲ್) 04 ಪಿಇಟಿ 2005, ದಿನಾಂಕ : 31-03-2006 ರನ್ವಯ ನಿಗದಿತ ವಂತಿಗೆ ಪಿಂಚಣಿ ಯೋಜನೆ ಅನ್ವಯಿಸುತ್ತದೆ.

ಸೂಚನೆ : ಅಭ್ಯರ್ಥಿಗಳಿಗೆ ಕೆಲಸಕ್ಕೆ ಹಾಜರಾಗಲು ಬರುವಾಗ ಯಾವುದೇ ಪ್ರಯಾಣ ಭತ್ಯೆಯನ್ನು ನೀಡಲಾಗುವುದಿಲ್ಲ.

PR-812

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಪಿ.ಎಸ್. ಮಾಲತಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ. (ವಾರ್ತಾ)

## HIGH COURT OF KARNATAKA

### NOTIFICATION

No.GOB(I) 2/2016, Bengaluru, Dated: 26<sup>TH</sup> MARCH, 2016.

The following transfers and postings of officers of Judicial Department in the cadre of Senior Civil Judges, are ordered in the interest of public service:-

Sl. No.	Name of the Officer	Present Charge	Charge to which posted
1	2	3	4
1	Sri. Sudesh Rajaram Paradeshi	Senior Civil Judge, OOD, Member Secretary, High Court Legal Services Committee, High Court Buildings, Bengaluru	XV Addl. Judge, Court of Small Causes - cum- Addl. CMM, Bengaluru City. (Vice Sri.Sharana- basappa Basappa Kembhavi - transferred)
2	Smt. Sayeedunnisa	Prl. Senior Civil Judge and CJM., Tumakuru	Services are placed at the disposal of the High Court for being appointed as Member Secretary, High Court Legal Services Committee, High Court Buildings, Bengaluru. (Vice Sri. Sudesh Rajaram Paradeshi - transferred)
3	Sri. Sharanabasappa Basappa Kembhavi,	XV Addl. Judge, Court of Small Causes - cum- Addl. CMM, Bengaluru City.	Services are placed at the disposal of the Government for being appointed as I Addl. Solicitor and Ex-Officio Deputy Secretary to Government, Law Department, Bengaluru (Vacant Post)

PR-740

BY ORDER OF THE HIGH COURT

JOHN MICHAEL CUNHA

REGISTRAR GENERAL.

## HIGH COURT OF KARNATAKA

### NOTIFICATION

No. HCE. 921/2015, Bengaluru, Dated: 28<sup>TH</sup> MARCH, 2016.

Smt. Vidya. G. Habbu, Assistant Registrar (Secretarial Services) of this office is granted Earned Leave for 08 days from 24.07.2015 to 31.07.2015(bdi) on private affairs with permission to leave the head quarters.

Smt. Dhanalakshmi, Court Secretary of this office is placed in-charge of the duties of the above said officer during the leave, period.

Smt. Vidya. G. Habbu, Assistant Registrar (Secretarial Services) of this office is reposted to the same post on expiry of the said leave period.

PR-741

BY ORDER,

ANEGUNDI RAGHAVA

ASSISTANT REGISTRAR,

## HIGH COURT OF KARNATAKA

### NOTIFICATION

No. HCE. 117/2016, Bengaluru, Dated: 22<sup>ND</sup> MARCH, 2016.

Smt. B.M. Manjula, Deputy Registrar (Secretarial Services) of this office is granted Earned Leave for 11 days from 08.03.2016 to 18.03.2016 (bdi) on private affairs.

Smt. Saritha, Court Secretary of this office is placed incharge of the duties of the above said officer during the above said period.

Smt. B.M. Manjula, Deputy Registrar (Secretarial Services) of this office is reposted to the same post on expiry of the said period.

**PR-742**

BY ORDER,  
**ANEGUNDI RAGHAHA**  
ASSISTANT REGISTRAR,

**HIGH COURT OF KARNATAKA**  
**NOTIFICATION**

**No. LCA II - 45 (Rtmt.)/2015 (CAO) (Sub-File {8}), Bengaluru, Dated: 21-03-2016.**

Sri. T.C. Nagaraj, Chief Administrative Officer, District & Sessions Court, Mysuru, is permitted to retire from service on attaining the age of superannuation w.e.f., 31.05.2016, under Rule 95(1) of K.C.S. Rules, by recovering the Government dues, if any.

**PR-743**

BY ORDER,  
**ASSISTANT REGISTRAR,**

**HIGH COURT OF KARNATAKA**  
**NOTIFICATION**

**No. HCE. 96/2016, Bengaluru, Dated: 17<sup>TH</sup> MARCH, 2016.**

Smt. Mala. K. N., Assistant Registrar (Secretarial Services) of this office is granted Earned Leave for 08 days from 22.02.2016 to 29.02.2016 (bdi) on private affairs

Sri. Jagadish. T. R., Assistant Court Secretary of this office is placed incharge of the duties of the above said officer during the above said period.

Smt. Mala. K. N., Assistant Registrar (Secretarial Services) of this office is reposted to the same post on expiry of the said period.

**PR-744**

BY ORDER  
**ANEGUNDI RAGHAHA**  
ASSISTANT REGISTRAR,

**HIGH COURT OF KARNATAKA**  
**NOTIFICATION**

**No. GOB(I) 19(13)/2016, Bengaluru, Dated: 21-03-2016.**

Sri. Mohammed Khan M.Pathan, V Addl. City Civil and Sessions Judge, Bengaluru, is granted Earned Leave for 10 days from 25.02.2016 to 05.03.2016(bdi), suffixing the General Holidays falling on 06.03.2016 and 07.03.2016, on Private Affairs.

The XXXI Addl. City Civil and Sessions Judge, Bengaluru, is placed in concurrent charge of the said court, during the above said leave period.

Sri. Mohammed Khan M.Pathan, V Addl. City Civil and Sessions Judge, Bengaluru, is re-posted to the same post on expiry of the above said leave period.

**PR-745**

BY ORDER OF THE HIGH COURT  
**JOINT REGISTRAR,**

**HIGH COURT OF KARNATAKA**  
**NOTIFICATION**

**No. GOB(I) 19(30)/2016, Bengaluru, Dated: 22-03-2016.**

The Presiding Officer of the court of the V Addl. District and Sessions Judge, Bengaluru Rural District, Bengaluru (sitting at Devanahalli) is concurrently appointed as the Presiding Officer of the court of the III Addl. District and Sessions Judge, Bengaluru Rural District, Bengaluru (sitting at Anekal). during the leave period of Sri.V.V. Mallapur, III Addl. District and Sessions Judge, Bengaluru Rural District, Bengaluru (sitting at Anekal) , from 08.04.2016 to 21.04.2016(bdi).

**PR-746**

BY ORDER OF THE HIGH COURT  
**C. CHANNAGOWDA**  
JOINT REGISTRAR.

**HIGH COURT OF KARNATAKA****NOTIFICATION****No. GOB(I) 21(07)/2016, Bengaluru, Dated: 21-03-2016.**

Sri. Amol Jaykumar Hirikude, I Addl. Civil Judge and JMFC., Maddur, is granted Earned Leave for 13 days from 22.02.2016 to 05.03.2016(bdi), suffixing the General Holidays falling on 06.03.2016 and 07.03.2016, on Private Affairs.

The Prl. Civil Judge and JMFC., Maddur, is placed in additional charge of the said court, during the above said leave period.

Sri. Amol Jaykumar Hirikude, I Addl. Civil Judge and JMFC., Maddur, is re-posted to the same post on expiry of the above said leave period.

**PR-747**

BY ORDER OF THE HIGH COURT  
**JOINT REGISTRAR.**

**HIGH COURT OF KARNATAKA****NOTIFICATION****No. GOB(I) 19(11)/2016, Bengaluru, Dated: 18-03-2016.**

Sri. G.R.Patil, II Addl. District and Sessions Judge, Chikkaballapura (sitting at Chintamani), is granted Earned Leave for 15 days from 21.01.2016 to 04.02.2016(bdi) , on Medical Grounds.

The Senior Civil Judge and JMFC., Chintamani, is placed in additional charge of the said court, during the above said leave period.

Sri.G.R. Patil. II Addl. District and Sessions Judge, Chikkaballapura (sitting at Chintamani), is re-posted to the same post on expiry of the above said leave period.

**PR-748**

BY ORDER OF THE HIGH COURT  
**JOINT REGISTRAR.**

**HIGH COURT OF KARNATAKA****NOTIFICATION****No. GOB(I) 19(22)/2016, Bengaluru, Dated: 18-03-2016.**

Sri. R.J. Satish Singh, Prl. District and Sessions Judge, Hassan, is granted Earned Leave for 06 days from 04.02.2016 to 09.02.2016(bdi), on Medical Grounds.

The Addl. District and Sessions Judge, Hassan, is placed in additional charge of the said court, during the above said leave period.

Sri R.J. Satish Singh, Prl. District and Sessions Judge, Hassan, is re-posted to the same post on expiry of the above said leave period.

**PR-749**

BY ORDER OF THE HIGH COURT  
**JOINT REGISTRAR.**

**HIGH COURT OF KARNATAKA****NOTIFICATION****No. GOB(I) 20(10)/2016, Bengaluru, Dated: 18-03-2016.**

Sri. Devanand Puttappa Nayak Prl. Senior Civil Judge and CJM., Bagalkot, is granted Earned Lave for 10 days from 15-02-2016 to 24-02-2016 (bdi), prefixing the General Holidays falling on 13-02-2016 and 14-02-2016, on Medical Grounds.

The II Addl. Senior Civil Judge and JMFC., Bagalkot, is placed in concurrent charge of the said court, during the above said leave period.

Sri. Devanand Puttappa Nayak, Prl. Senior Civil Judge and CJM., Bagalkot, is re-posted to the same post on expiry of the above said leave period.

**PR-750**

BY ORDER OF THE HIGH COURT  
**JOINT REGISTRAR.**

**HIGH COURT OF KARNATAKA****NOTIFICATION****No. GOB(I) 20(06)/2016, Bengaluru, Dated: 18-03-2016.**

Smt. Hiremath Shobharani Babayya, XXII Addl. Judge, Court of Small Causes, Bengaluru, is granted Earned Leave for 10 days from 28.01.2016 to 06.02.2016(bdi) , suffixing the General Holiday falling on 07.02.2016, on Medical Grounds.

The XXIII Addl. Judge, Court of Small Causes, Bengaluru, is placed in concurrent charge of the said court, during the above said leave period.

Smt. Hiremath Shobharani Babayya, XXII Addl. Judge, Court of Small Causes, Bengaluru, is re-posted to the same post on expiry of the above said leave period.

**PR-751**

BY ORDER OF THE HIGH COURT  
**JOINT REGISTRAR.**

**HIGH COURT OF KARNATAKA  
NOTIFICATION**

**No. GOB(I) 21(04)/2016, Bengaluru, Dated: 19-03-2016.**

Smt. Manjula D, V Addl. Civil Judge and JMFC., Belagavi, is granted Earned Leave for 21 days from 08.02.2016 to 28.02.2016(bdi), prefixing the General Holiday falling on 07.02.2016, on Private Affairs.

The III Addl. Civil Judge and JMFC, Belagavi, from after office hours of 07.02.2016 till 17.02.2016 and the IV Addl. Civil Judge and JMFC., Belagavi, from after office hours of 17.02.2016 till commencement of office hours of 29.02.2016(bdi) are placed in concurrent charge of the said court, during the above said leave period.

Smt. Manjula D, V Addl. Civil Judge and JMFC., Belagavi, is re-posted to the same post on expiry of the above said leave period.

**PR-752**

BY ORDER OF THE HIGH COURT  
**JOINT REGISTRAR.**

**HIGH COURT OF KARNATAKA  
NOTIFICATION**

**No. GOB(I) 20(03)/2016, Bengaluru, Dated: 19-03-2016.**

Smt. Amritha S Rao, Senior Civil Judge and ACJM, Karkala, is granted Earned Leave for 10 days from 08.02.2016 to 17.02.2016(bdi), prefixing the General Holiday falling on 07.02.2016, on Private Affairs.

The Prl. Civil Judge and JMFC, Karkala, is placed in concurrent charge of the said court, during the above said leave period.

Smt. Amritha S Rao, Senior Civil Judge and ACJM, Karkala, is re-posted to the same post on expiry of the above said leave period.

**PR-753**

BY ORDER OF THE HIGH COURT  
**JOINT REGISTRAR.**

**HIGH COURT OF KARNATAKA  
NOTIFICATION**

**No. GOB(I) 21(08)/2016, Bengaluru, Dated: 21-03-2016.**

Sri.Kiran Kumar D.Wadigeri, Civil Judge and JMFC., Yelburga, is granted Earned Leave for 10 days from 23.02.2016 to 03.03.2016(bdi), on Private Affairs.

The Civil Judge and JMFC., Koppal, is placed in additional charge of the said court, during the above said leave period.

Sri. Kiran Kumar D.Wadigeri, Civil Judge and JMFC., Yelburga, is re-posted to the same post on expiry of the above said leave period.

**PR-754**

BY ORDER OF THE HIGH COURT  
**JOINT REGISTRAR.**

**HIGH COURT OF KARNATAKA  
NOTIFICATION**

**No. GOB(I) 3/2016, Bengaluru, Dated: 5<sup>TH</sup> FEBRUARY, 2016.**

The Presiding Officer of the Court of Prl. Civil Judge and JMFC., Kumta is concurrently appointed as the Presiding Officer of the Court of Addl. Civil Judge, Kumta, with effect from 19.01.2016 and until further orders.

**PR-755**

BY ORDER OF THE HIGH COURT  
**JOHN MICHAEL CUNHA  
REGISTRAR GENERAL.**

**HIGH COURT OF KARNATAKA****NOTIFICATION****No. GOB. II. 235/2000, Bengaluru, Dated: 28-01-2016.**

In modification of the itinerant arrangement made by the High Court under Notification No. GOB.II. 235/2000 dated 01.07.2015, the Prl. Senior Civil Judge & JMFC., Madhugiri is directed to itinerate to Pavagada for two days in a week (i.e., on every working Friday and Saturday), to dispose of the cases relating to the taluk of Pavagada, with immediate effect and until further orders.

**PR-756**

BY ORDER OF THE HIGH COURT

**JOHN MICHAEL CUNHA**

REGISTRAR GENERAL.

**HIGH COURT OF KARNATAKA****NOTIFICATION****No. GOB (I) 28/2013, Bengaluru, Dated: 01-04-2016.**

The below mentioned Judicial Officer is permitted to retire from Judicial Service on the date mentioned against his name, on attaining the age of superannuation, i.e., 60 years, subject to Government dues if any;

Sl. No.	Name and Designation	Date of Birth	Date of Retirement on attaining the age of superannuation
1.	Sri. S.R. Somashekhara, Prl. District and Sessions Judge, Bengaluru Rural District, Bengaluru.	04.06.1956	30.06.2016

**PR-757**

BY ORDER OF HON'BLE THE CHIEF JUSTICE

**JOHN MICHAEL CUNHA**

REGISTRAR GENERAL.

**HIGH COURT OF KARNATAKA****NOTIFICATION****No. GOB(I) 28/2013, Bengaluru, Dated: 01<sup>ST</sup> APRIL, 2016.**

In pursuance of Rule 118-A (2) (C) of K.C.S.Rs. and as per Government Order No. FD 05 SRS 2012, dated 14.06.2012 sanction is hereby accorded for payment of cash equivalent to leave salary for Earned Leave at the credit of Late M.C. Biradar, the then District and Sessions Judge, to his family, subject to maximum of 300 days, at the credit of the Officer as on 31.01.2015.

**PR-758**

BY ORDER OF HON'BLE THE CHIEF JUSTICE

**JOHN MICHAEL CUNHA**

REGISTRAR GENERAL.

**HIGH COURT OF KARNATAKA****NOTIFICATION****No. GOB(I) 1/2016, Bengaluru, Dated: 31<sup>ST</sup> MARCH, 2016.**

The Presiding Officer of the Court of II Addl. District and Sessions Judge, Tumakuru, is concurrently appointed as the Presiding Officer of the Court of I Addl. District and Sessions Judge, Tumakuru, with effect from 01.04.2016 and until further orders.

**PR-760**

BY ORDER OF THE HIGH COURT

**JOHN MICHAEL CUNHA**

REGISTRAR GENERAL.

**HIGH COURT OF KARNATAKA****NOTIFICATION****No. GOB(I) 28/2013, Bengaluru, Dated: 09-02-2016.**

The below mentioned Judicial Officer is permitted to retire from Judicial Service on the date mentioned against his name, on attaining the age of superannuation, i.e., 60 years, subject to Government dues if any ;

Sl. No.	Name and Designation	Date of Birth	Date of Retirement on attaining the age of superannuation
1.	Sri. Mahadev Krishtappa Hajawagol, II Addl. City Civil and Sessions Judge, Bengaluru City.	01.05.1956	30.04.2016

PR-761

BY ORDER OF HON'BLE THE ACTING CHIEF JUSTICE

**B.A. PATIL**

REGISTRAR GENERAL I/C.

**HIGH COURT OF KARNATAKA****NOTIFICATION****No. GOB(I) 21(24)/2016, Bengaluru, Dated: 18-03-2016.**

The Presiding Officer of the court of the II Addl. Civil Judge and JMFC., Chikkaballapura, is concurrently appointed as the Presiding Officers of the courts of Prl. Civil Judge and JMFC., Chikkaballapura and I Addl. Civil Judge and JMFC., Chikkaballapura, during the leave period of Smt.A.M.Nalini Kumari, I Addl. Civil Judge and JMFC., Chikkaballapura, i.e. from 17.03.2016 to 26.03.2016(bdi).

PR-762

BY ORDER OF THE HIGH COURT

**C. CHANNEGOWDA**

JOINT REGISTRAR.

**HIGH COURT OF KARNATAKA****NOTIFICATION****No. GOB(I) 21(23)/2016, Bengaluru, Dated: 18-03-2016.**

The Presiding Officer of the court of the Metropolitan Magistrate, Traffic Court-I, Bengaluru, is concurrently appointed as the Presiding Officer of the court of the Metropolitan Magistrate, Traffic Court-IV, Bengaluru, during the leave period of Smt. Latha Devi. G.A., Metropolitan Magistrate, Traffic Court-IV, Bengaluru, i.e. from 14.03.2016 till commencement of office hours of 24.03.2016(bdi).

PR-763

BY ORDER OF THE HIGH COURT

**C. CHANNEGOWDA**

JOINT REGISTRAR.

**HIGH COURT OF KARNATAKA****NOTIFICATION****No. GOB(I) 21(09)/2014, Bengaluru, Dated: 03-02-2016.**

Smt. Saraswathi K.N, the then II Civil Judge and JMFC., Mysuru, presently working as XVI Addl. Chief Metropolitan Magistrate, Bengaluru, is granted Earned Leave for 177 days from 18.01.2014 to 04.05.2014 (bdi) , summer vacation from 05.05.2014 to 30.05.2014 (bdi) Earned Leave from 31.05.2014 to 08.08.2014 (bdi), on Medical Grounds.

The II Addl. I Civil Judge and JMFC., Mysuru, from 18.01.2014 to 29.01.2014 (bdi), the V Addl. I Civil Judge and JMFC., Mysuru, from 30.01.2014 to 04.05.2014 (bdi) , are placed in concurrent charge of the said court and the I Addl. I Civil Judge, Mysuru, from 05.05.2014 to 17.05.2014 (bdi) , the III Addl. I Civil Judge Mysuru, from 18.5.2014 to 30.05.2014 (bdi) are placed in additional charge of the said court and the Addl. II Civil Judge and JMFC., Mysuru, from 31.05.2014 to 08.08.2014 (bdi) is placed in concurrent charge of the said court.

Smt.Saraswathi K.N, the then II Civil Judge and JMFC., Mysuru is re-posted to the same post on expiry of the above said leave period.

2) Smt. Saraswathi K.N, the then II Civil Judge and JMFC., Mysuru, presently working as XVI Addl. Chief Metropolitan Magistrate, Bengaluru, is granted Maternity Leave for 04 days from 09.08.2014 to 12.08.2014 (bdi).

The Addl. II Civil Judge and JMFC., Mysuru, from 09.08.2014 to 12.08.2014 (bdi) is placed in concurrent charge of the said court.

Smt. Saraswathi K.N, the then II Civil Judge and JMFC., Mysuru, is re-posted to the same post on expiry of the period from 09.08.2014 to 12.08.2014 (bdi).

3) Smt. Saraswathi K.N, the then JMFC-IV Court, Mysuru, presently working as XVI Addl. Chief Metropolitan Magistrate, Bengaluru, is granted Maternity Leave for 175 days from 14.08.2014 to 04.02.2015 (bdi).

The JMFC-III Court, Mysuru, from 14-08-2014 to 04-02-2015 (bdi) is placed in concurrent charge of the said court.

Smt. Saraswathi K.N. the then JMFC-IV Court, Mysuru, is re-posted to the same post on expiry of the period from 14-08-2014 to 04-02-2015 (bdi).

**PR-764**

BY ORDER OF THE HIGH COURT  
**JOINT REGISTRAR.**

**HIGH COURT OF KARNATAKA  
CORRIGENDUM**

**No. GOB(I) 21(06)/2015, Bengaluru, Dated: 04-02-2016.**

The figure "228 days" appeared in the first paragraph of third line of this office Notification of even number dated 09.10.2015 shall be read as "166 days".

**PR-765**

BY ORDER OF THE HIGH COURT  
**JOINT REGISTRAR.**

**HIGH COURT OF KARNATAKA  
NOTIFICATION**

**No. GOB(I) 19(10)/2016, Bengaluru, Dated: 06-02-2016.**

Sri. Shantaveer Shivappa, LXII Addl. City Civil and Sessions Judge, Bengaluru, is granted Earned Leave for 12 days from 19.01.2016 to 30.01.2016(bdi), suffixing the General Holiday falling on 31.01.2016, on private affairs.

The LXIV Addl. City Civil and Sessions Judge, Bengaluru, is placed in concurrent charge of the said court, during the above said leave period.

Sri. Shantaveer Shivappa, LXII Addl. City Civil and Sessions Judge, Bengaluru, is re-posted to the same post on expiry of the above said leave period.

**PR-768**

BY ORDER OF THE HIGH COURT  
**JOINT REGISTRAR.**

**HIGH COURT OF KARNATAKA  
NOTIFICATION**

**No. GOB(I) 20(39)/2015, Bengaluru, Dated: 06-02-2016.**

Smt. Ishrath Jahan Ara, XIX Addl. Chief Metropolitan Magistrate, Bengaluru, is granted:-

- 1) Earned Leave for 19 days from 11.05.2015 to 29.05.2015 (bdi), prefixing the General Holiday falling on 10.05.2015, on private affairs, the XXVII Addl. Chief Metropolitan Magistrate, Bengaluru, is placed in concurrent charge of the said court, during the above said leave period.
- 2) Maternity Leave for 180 days from 30.05.2015 to 25.11.2015 (bdi), the XX Addl. Chief Metropolitan Magistrate, Bengaluru, from 30.05.2015 to 09.09.2015(bdi) and the XXV Addl. Chief Metropolitan Magistrate, Bengaluru, from 10.09.2015 to 25.11.2015(bdi) are placed in concurrent charge of the said court.
- 3) Earned Leave for 59 days from 26.11.2015 to 23.01.2016(bdi), suffixing the General Holiday falling on 24.01.2016, on private affairs, the XXV Addl. Chief Metropolitan Magistrate, Bengaluru, is placed in concurrent charge of the said court, during the above said leave period.

Smt. Ishrath Jahan Ara, XIX Addl. Chief Metropolitan Magistrate, Bengaluru, is re-posted to the same post on expiry of the above said leave periods.

**PR-769**

BY ORDER OF THE HIGH COURT  
**JOINT REGISTRAR.**

**HIGH COURT OF KARNATAKA  
NOTIFICATION**

**No. GOB(I) 20(07)/2015, Bengaluru, Dated: 08-02-2016.**

Smt. S.Shyamala, the then II Addl. Senior Civil Judge and JMFC., Shivamogga, presently working as Addl. Senior Civil Judge, Shivamogga, is granted Earned Leave for 13 days from 21.12.2015 to 02.01.2016 (bdi) , prefixing and suffixing the General Holidays falling on 20.12.2015 and 03.01.2016, on Private Affairs.

The II Addl. Senior Civil Judge and JMFC., Shivamogga, from after office hours of 19.12.2015 till and inclusive of 26.12.2015 and the Prl. Senior Civil Judge and CJM., Shivamogga, from 27.12.2015 till commencement of office hours of 04.01.2016(bdi) are placed in concurrent charge of the said court.

Smt. S. Shyamala, the then II Addl. Senior Civil Judge and JMFC., Shivamogga, is re-posted to the same post on expiry of the above said leave period.

**PR-770**

BY ORDER OF THE HIGH COURT  
**JOINT REGISTRAR.**

**HIGH COURT OF KARNATAKA  
NOTIFICATION**

**No. GOB(I) 19(13)/2016, Bengaluru, Dated: 08-02-2016.**

The Presiding Officer of the court of the XXXI Addl. City Civil and Sessions Judge, Bengaluru, is concurrently appointed as the Presiding Officer of the court V Addl. City Civil and Sessions Judge, Bengaluru, during the leave period of Sri. Mohammed Khan M. Pathan, V Addl. City Civil and Sessions Judge, Bengaluru, i.e. from 25-02-2016 to 05-03-2016 (bdi).

**PR-771**

BY ORDER OF THE HIGH COURT  
**P.N. DESAI**  
REGISTRAR (JUDICIAL).

**HIGH COURT OF KARNATAKA  
NOTIFICATION**

**No. GOB(I) 19(14)/2016, Bengaluru, Dated: 08-02-2016.**

The Presiding Officer of the court of the III Addl. District and Sessions Judge, Shivamogga, is concurrently appointed as the Presiding Officer of the court of the V Addl. District and Sessions Judge, Shivamogga, (sitting at Sagar), during the leave period of Smt. Maheshwari Shivalingayya Hiremath, V Addl. District and Sessions Judge, Shivamogga, (sitting at Sagar), Le. from 07.02.2016 to 22.02.2016(bdi).

**PR-772**

BY ORDER OF THE HIGH COURT  
**P.N. DESAI**  
REGISTRAR (JUDICIAL).

**HIGH COURT OF KARNATAKA  
NOTIFICATION**

**No. GOB(I) 19(17)/2016, Bengaluru, Dated: 26-03-2016.**

The Presiding Officer, of the court of II Addl. District and Sessions Judge, Shivamogga, is concurrently appointed as the Presiding Officer of the courts of the I Addl. District and Sessions Judge, Shivamogga and the III Addl. District and Sessions Judge, Shivamogga, during the leave period of Sri. G.G. Kuruvatti, I Addl. District and Sessions Judge, Shivamogga, i.e. from 15.02.2016 to 07.03.2016(bdi).

**PR-773**

BY ORDER OF THE HIGH COURT  
**JOINT REGISTRAR.**

**HIGH COURT OF KARNATAKA  
NOTIFICATION**

**No. GOB(I) 19(20)/2016, Bengaluru, Dated: 28-03-2016.**

Sri. Krishnaji Baburao Patil, IV Addl. District and Sessions Judge. Mandya, is granted Earned Leave for 22 days from 17.02.2016 to 09.03.2016(bdi), on Private Affairs.

The II Addl. District and Sessions Judge. Mandya, is placed in concurrent charge of the said court. during the above said leave period.

Sri. Krishnaji Baburao Patil, IV Addl. District and Sessions Judge. Mandya, is re-posted to the same post on expiry of the above said leave period.

**PR-774**

BY ORDER OF THE HIGH COURT  
**JOINT REGISTRAR.**

**HIGH COURT OF KARNATAKA  
NOTIFICATION**

**No. GOB(I) 19(23)/2016, Bengaluru, Dated: 28-03-2016.**

Sri. Lekkadappa .Jambigi, XLII Addl. City Civil and Sessions Judge, Bengaluru, is granted Earned Leave for 10 days from 23.02.2016 to 03.03.2016(bdi), on Medical Grounds.

The XII Addl. City Civil & Sessions Judge, Bengaluru, is placed in concurrent charge of the said court, during the above said leave period.

Sri. Lekkadappa Jambagi, XLII Addl. City Civil & Sessions Judge, Bengaluru, is re-posted to the same post on expiry of the above said leave period.

**PR-775**

BY ORDER OF THE HIGH COURT  
**JOINT REGISTRAR.**

### **HIGH COURT OF KARNATAKA**

#### **NOTIFICATION**

**No. GOB(l) 19(28)/2016, Bengaluru, Dated: 31-03-2016.**

The Presiding Officer of the court of the LVIII Addl. City Civil and Sessions Judge, Bengaluru, is concurrently appointed as the Presiding Officer of the courts of the LIX Addl. City Civil and Sessions Judge, Bengaluru and the LXII Addl. City Civil and Sessions Judge, Bengaluru, during the leave period of Sri. Deshpande Govindaraj. S., LIX Addl. City Civil and Sessions Judge, Bengaluru, from 12.03.2016 to 10.04.2016(bdi).

**PR-776**

BY ORDER OF THE HIGH COURT  
**C. CHANNEGOWDA**  
JOINT REGISTRAR.

### **HIGH COURT OF KARNATAKA**

#### **NOTIFICATION**

**No. GOB(l) 20(11)/2016, Bengaluru, Dated: 30-03-2016.**

Sri. T. Shrinivas, I Addl. Senior Civil Judge and JMFC., Davanagere, is granted Earned Leave for 07 days from 25.02.2016 to 02.03.2016 (bdi) , on Private Affairs.

The II Addl. Senior Civil Judge and JMFC., Davanagere, is placed in additional charge of the said court, during the above said leave period.

Sri. T. Shrinivas, I Addl. Senior Civil Judge and JMFC., Davanagere, is re-posted to the same post on expiry of the above said leave period.

**PR-777**

BY ORDER OF THE HIGH COURT  
**JOINT REGISTRAR.**

### **HIGH COURT OF KARNATAKA**

#### **NOTIFICATION**

**No. GOB(l) 20(15)/2016, Bengaluru, Dated: 28-03-2016.**

The Presiding Officer of the court of I Addl. Senior Civil Judge and CJM., Belagavi, is concurrently appointed as the Presiding Officer of the court of the Prl. Senior Civil Judge and CJM., Belagavi, during the leave period of Sri. Mallikarjun N. Saunshi, Prl. Senior Civil Judge and CJM., Belagavi, i.e. from 19.04.2016 to 29.04.2016(bdi).

**PR-778**

BY ORDER OF THE HIGH COURT  
**C. CHANNEGOWDA**  
JOINT REGISTRAR.

### **HIGH COURT OF KARNATAKA**

#### **NOTIFICATION**

**No. GOB(l) 20(17)/2016, Bengaluru, Dated: 28-03-2016.**

The Presiding Officer of the court of the Prl. Civil Judge and JMFC., Nanjanagud, is concurrently appointed as the Presiding Officer of the court of the Senior Civil Judge and JMFC., Nanjanagud, during the leave period of Sri. Manjunath, Senior Civil Judge and JMFC., Nanjanagud, i.e. from 14.04.2016 to 25.04.2016(bdi).

**PR-779**

BY ORDER OF THE HIGH COURT  
**C. CHANNEGOWDA**  
JOINT REGISTRAR.

**HIGH COURT OF KARNATAKA****NOTIFICATION****No. GOB(I) 20(20)/2016, Bengaluru, Dated: 29-03-2016.**

The Presiding Officer of the court of the XVI Addl. Judge, Court of Small Causes, Bengaluru, is concurrently appointed as the Presiding Officer of the court of the II Addl. Judge, Court of Small Causes, Bengaluru, during the leave period of Smt. B. Pushpanjali, II Addl. Judge, Court of Small Causes, Bengaluru, from 27.03.2016 to 10.04.2016(bdi).

**PR-780**

BY ORDER OF THE HIGH COURT

**C. CHANNEGOWDA**  
JOINT REGISTRAR.**HIGH COURT OF KARNATAKA****NOTIFICATION****No. GOB(I) 21(20)/2016, Bengaluru, Dated: 30-03-2016.**

Sri. K.M. Puttaswamy, Civil Judge and JMFC, Turuvekere, is granted Earned Leave for 10 days from 11.03.2016 to 20.03.2016(bdi), on Private Affairs.

The Senior Civil Judge and JMFC, Turuvekere, is placed in concurrent charge of the said court, during the above said leave period.

Sri. K.M. Puttaswamy, Civil Judge and JMFC, Turuvekere, is re-posted to the same post on expiry of the above said leave period.

**PR-781**

BY ORDER OF THE HIGH COURT

**JOINT REGISTRAR.****HIGH COURT OF KARNATAKA****NOTIFICATION****No. GOB(I) 21(23)/2016, Bengaluru, Dated: 24-03-2016.**

The Presiding Officer of the court of the V Addl. Civil Judge and JMFC., Kalaburagi, is concurrently appointed as the Presiding Officer of the court of the Civil Judge and JMFC., Shahabad, during the leave period of Sri. Balmukund Ramesh Rao Mutalikdesai, Civil Judge and JMFC., Shahabad, i.e. from 24.04.2016 to 05.05.2016(bdi).

**PR-782**

BY ORDER OF THE HIGH COURT

**C. CHANNEGOWDA**  
JOINT REGISTRAR.**HIGH COURT OF KARNATAKA****NOTIFICATION****No. GOB(I) 19(06)/2016, Bengaluru, Dated: 29-03-2016.**

Sri. Gadigeppa Sannabasappa Sangreshi, XXVI Addl. City Civil and Sessions Judge, Bengaluru, is granted Earned Leave for 15 days from 17.02.2016 to 02.03.2016(bdi), on Private Affairs.

The IV Addl. City Civil and Sessions Judge, Bengaluru, is placed in concurrent charge of the said court, during the above said leave period.

Sri. Gadigeppa Sannabasappa Sangreshi, XXVI Addl. City Civil and Sessions Judge, Bengaluru, is re-posted to the same post on expiry of the above said leave period.

**PR-783**

BY ORDER OF THE HIGH COURT

**JOINT REGISTRAR.****HIGH COURT OF KARNATAKA****NOTIFICATION****No. GOB(I) 19(12)/2016, Bengaluru, Dated: 28-03-2016.**

Smt. Vijayalaxmi S. Up anal, LIV Addl. City Civil and Sessions Judge, Bengaluru, is granted Earned leave for 13 days from 22.02.2016 to 05.03.2016(bdi), prefixing and suffixing the General Holidays falling on 21.02.2016, 06.03.2016 and 07.03.2016, on Private Affairs.

The XLIX Addl. City Civil and Sessions Judge, Bengaluru, is placed in concurrent charge of the said court, during the above said leave period.

Smt. Vijayalaxmi S. Upanal, LIV Addl. City Civil and Sessions Judge, Bengaluru, is re-posted to the same post on expiry of the above said period.

**PR-784**

BY ORDER OF THE HIGH COURT  
**JOINT REGISTRAR.**

**HIGH COURT OF KARNATAKA  
NOTIFICATION**

**No. GOB(I) 19(14)/2016, Bengaluru, Dated: 28-03-2016.**

Smt. Maheshwari Shivalingayya Hiremath, V Addl. District and Sessions Judge, Shivamogga, (sitting at Sagar), is granted Earned Leave for 15 days from 08.02.2016 to 22.02.2016(bdi), prefixing the General Holiday falling on 07.02.2016, on Private Affairs.

The III Addl. District and Sessions Judge, Shivamogga, is placed in concurrent charge of the said court, during the above said leave period.

Smt. Maheshwari Shivalingayya Hiremath, V Addl. District and Sessions Judge, Shivamogga, (sitting at Sagar), is re-posted to the same post on expiry of the above said leave period.

**PR-785**

BY ORDER OF THE HIGH COURT  
**JOINT REGISTRAR.**

**HIGH COURT OF KARNATAKA  
NOTIFICATION**

**No. GOB(I) 19(24)/2016, Bengaluru, Dated: 28-03-2016.**

Sri. S. Sridhara. XXIV Addl. City Civil and Sessions Judge. Bengaluru, is granted Earned Leave for 10 days from 25.02.2016 to 05.03.2016(bdi), suffixing the General Holidays falling on 06.03.2016 and 07.03.2016. on Medical Grounds.

The XI Addl. City Civil & Sessions Judge. Bengaluru, is placed in concurrent charge of the said court. during the above said leave period.

Sri. S. Sridhara. XXIV Addl. City Civil & Sessions Judge. Bengaluru, is re-posted to the same post on expiry of the above said leave period.

**PR-786**

BY ORDER OF THE HIGH COURT  
**JOINT REGISTRAR.**

**HIGH COURT OF KARNATAKA  
NOTIFICATION**

**No. GOB(I) 20(04)/2016, Bengaluru, Dated: 28-03-2016.**

The Presiding Officer of the court of the XII Addl. Judge, Court of Small Causes, Bengaluru, is concurrently appointed as the Presiding Officer of the Court of the VIII Addl. Judge, Court of Small Causes, Bengaluru, during the leave period of Sri. Rajesh Karnam.K., VIII Addl. Judge, Court of Small Causes, Bengaluru, Le. from 16.03.2016 to 30.03.2016(bdi).

**PR-787**

BY ORDER OF THE HIGH COURT  
**C. CHANNEGOWDA  
JOINT REGISTRAR.**

**HIGH COURT OF KARNATAKA  
NOTIFICATION**

**No. GOB(I) 20(09)/2016, Bengaluru, Dated: 29-03-2016.**

Smt. M. Panchakshari, Senior Civil Judge and Prl. JMFC, Kumta, is granted Earned Leave for 12 days from 08.03.2016 to 19.03.2016(bdi), prefixing and suffixing the General Holidays falling on 06.03.2016, 07.03.2016 and 20.03.2016, on Private Affairs.

The Senior Civil Judge, Honnavar, is placed in concurrent charge of the said court, during the above said leave period.

Smt. M. Panchakshari, Senior Civil Judge and Prl. JMFC, Kumta, is re-posted to the same post on expiry of the above said leave period.

**PR-789**

BY ORDER OF THE HIGH COURT  
**JOINT REGISTRAR.**

**HIGH COURT OF KARNATAKA  
NOTIFICATION**

**No. GOB(I) 21(18)/2016, Bengaluru, Dated: 29-03-2016.**

Sri. Malakari Ramappa Wadeyar, Prl. Civil Judge and JMFC., Dharwad, is granted Earned Leave for 07 days from 22.02.2016 to 28.02.2016(bdi), prefixing the General Holiday falling on 21.02.2016, on Private Affairs.

The II Addl. Senior Civil Judge, Dharwad, is placed in concurrent charge of the said court, during the above said leave period.

Sri. Malakari Ramappa Wadeyar, Prl. Civil Judge and JMFC., Dharwad, is re-posted to the same post on expiry of the above said leave periods.

**PR-790**

BY ORDER OF THE HIGH COURT  
**JOINT REGISTRAR.**

**HIGH COURT OF KARNATAKA  
NOTIFICATION**

**No. GOB(I) 21(26)/2016, Bengaluru, Dated: 29-03-2016.**

The Presiding Officer of the court of the I Addl. I Civil Judge and JMFC., Mysuru, is concurrently appointed as the Presiding Officer of the court of the Prl. I Civil Judge and JMFC., Mysuru, during the maternity leave period of Smt. A.G. Shilpa, Prl. I Civil Judge and JMFC., Mysuru, from 10.02.2016 to 26.03.2016(bdi).

**PR-791**

BY ORDER OF THE HIGH COURT  
**C. CHANNEGOWDA  
JOINT REGISTRAR.**

**HIGH COURT OF KARNATAKA  
NOTIFICATION**

**No. GOB(I) 21(17)/2016, Bengaluru, Dated: 28-03-2016.**

Sri. Raghavendra. D., Civil Judge and JMFC., Koratagere, is granted Earned Leave for 11 days from 17.02.2016 to 27.02.2016(bdi), suffixing the General Holiday falling on 28.02.2016, on Medical Grounds.

The Prl. Civil Judge and JMFC., Madhugiri, is placed in concurrent charge of the said court, during the above said leave period.

Sri. Raghavendra. D., Civil Judge and JMFC., Koratagere, is re-posted to the same post on expiry of the above said period.

**PR-792**

BY ORDER OF THE HIGH COURT  
**JOINT REGISTRAR.**

**HIGH COURT OF KARNATAKA  
NOTIFICATION**

**No. GOB(I) 21(32)/2016, Bengaluru, Dated: 29-03-2016.**

The Presiding Officer of the court of the Prl. Civil Judge and JMFC., Shahapur, is concurrently appointed as the Presiding Officer of the court of the Addl. Civil Judge and JMFC., Shahapur, during the leave period of Sri. H.A. Satwik, Addl. Civil Judge and JMFC., Shahapur, from 20.04.2016 to 30.04.2016(bdi).

**PR-793**

BY ORDER OF THE HIGH COURT  
**C. CHANNEGOWDA  
JOINT REGISTRAR.**

**HIGH COURT OF KARNATAKA  
NOTIFICATION**

**No. GOB(I) 21(27)/2016, Bengaluru, Dated: 24-03-2016.**

The Presiding Officer of the court of the Civil Judge and JMFC., Savanur, is concurrently appointed as the Presiding Officer of the court of the Civil Judge and JMFC., Hangal, during the leave period of Smt. Renuka Devidas Raikar, Civil Judge and JMFC., Hangal, i.e. from 02.04.2016 to 12.05.2016(bdi).

**PR-794**

BY ORDER OF THE HIGH COURT  
**C. CHANNEGOWDA  
JOINT REGISTRAR.**

**HIGH COURT OF KARNATAKA  
NOTIFICATION**

**No. GOB(I) 21(31)/2016, Bengaluru, Dated: 26-03-2016.**

The Presiding Officer of the Court of the Senior Civil Judge and JMFC., Doddaballapura, is concurrently appointed as the Presiding Officer of the Court of the Addl. Civil Judge and JMFC., Doddaballapura, during the leave period of Sri. S.B.Dyavappa, Addl. Civil Judge and JMFC., Doddaballapura, i.e. from 12.03.2016 to 26.03.2016(bdi).

**PR-795**

BY ORDER OF THE HIGH COURT  
**C. CHANNEGOWDA  
JOINT REGISTRAR.**

**HIGH COURT OF KARNATAKA****NOTIFICATION****No. GOB(I) 21(25)/2016, Bengaluru, Dated: 26-03-2016.**

The Presiding Officer of the court of the II Addl. Civil Judge and JMFC, Kolar, is concurrently appointed as the Presiding Officer of the court of the Prl. Civil Judge and JMFC, Kolar, during the leave period of Sri. Kumara. G, Prl. Civil Judge and JMFC, Kolar, i.e. from 08.03.2016 to 22.03.2016(bdi).

**PR-796**

BY ORDER OF THE HIGH COURT  
**JOINT REGISTRAR.**

**HIGH COURT OF KARNATAKA****NOTIFICATION****No. GOB(I) 21(16)/2016, Bengaluru, Dated: 24-03-2016.**

Sri. Jayaprakash. V, Addl. Civil Judge and JMFC., K.G.F, is granted Paternity Leave for 15 days from 22.02.2016 to 07.03.2016(bdi).

The Prl. Civil Judge and Addl. JMFC, K.G.F., is placed in concurrent charge of the said court, during the above said leave period.

Sri. Jayaprakash. V, Addl. Civil Judge and JMFC., K.G.F, is re-posted to the same post on expiry of the above said leave period.

**PR-797**

BY ORDER OF THE HIGH COURT  
**JOINT REGISTRAR.**

**HIGH COURT OF KARNATAKA****NOTIFICATION****No. GOB(I) 21(29)/2016, Bengaluru, Dated: 24-03-2016.**

The Presiding Officer of the court of the I Addl. Civil Judge and JMFC., Kalaburagi, is concurrently appointed as the Presiding Officer of the Court of the Civil Judge and JMFC., Jewargi, during the leave period of Sri. Venkanna B Hosamani, Civil Judge and JMFC., Jewargi, i.e. from 06.03.2016 to 20.03.2016(bdi).

**PR-798**

BY ORDER OF THE HIGH COURT  
**C. CHANNEGOWDA**  
**JOINT REGISTRAR.**

**HIGH COURT OF KARNATAKA****NOTIFICATION****No. GOB(I) 19(29)/2016, Bengaluru, Dated: 23-03-2016.**

The Presiding Officer of the court of the LXIV Addl. City Civil and Sessions Judge, Bengaluru, is concurrently appointed as the Presiding Officer of the court of the LXIII Addl. City Civil and Sessions Judge, Bengaluru, during the leave period of Sri. Joshi Venkatesh, LXIII Addl. City Civil and Sessions Judge, Bengaluru, i.e. from 17.03.2016 to 26.03.2016(bdi).

**PR-799**

BY ORDER OF THE HIGH COURT  
**C. CHANNEGOWDA**  
**JOINT REGISTRAR.**

**HIGH COURT OF KARNATAKA****NOTIFICATION****No. GOB(I) 20(16)/2016, Bengaluru, Dated: 24-03-2016.**

The Presiding Officer of the court of the Prl. Senior Civil Judge and CJM., Haveri, is concurrently appointed as the Presiding Officer of the Court of the Addl. Senior Civil Judge and JMFC., Haveri, during the leave period of Sri. Ravi @ Ravindra D Ari, Addl. Senior Civil Judge and JMFC., Haveri, i.e. from 30.03.2016 to 02.04.2016(bdi).

**PR-800**

BY ORDER OF THE HIGH COURT  
**C. CHANNEGOWDA**  
**JOINT REGISTRAR.**

**HIGH COURT OF KARNATAKA****NOTIFICATION****No. GOB. II 79/2015, Bengaluru, Dated: 01-02-2016.**

In modification of the itinerant arrangement made by High Court under Notification No.GOB.II.79/2015 dated 14.01.2016, the III Addl. Senior Civil Judge & JMFC., Mangaluru, is directed to itinerate to Moodbidri for two days in a week i.e., on every working Friday and Saturday), to decide the cases relating to Moodbidri taluk, with immediate effect, and until further orders.

**PR-801**

BY ORDER OF THE HIGH COURT

**JOHN MICHAEL CUNHA**

REGISTRAR GENERAL.

**HIGH COURT OF KARNATAKA****NOTIFICATION****No. HCE. 110/2016, Bengaluru, Dated: 21<sup>ST</sup> March, 2016.**

Smt. C. K. Latha., Assistant Registrar (Secretarial Services) of this office is granted Earned Leave for 12 days from 29.02.2016 to 11.03.2016 (bdi) on private affairs with permission to avail general holidays on 12.03.2016 and 13.03.2016.

Smt. S. P. Sudha, Assistant Registrar (Secretarial Services) of this office is placed incharge of the duties of the above said officer during the above said period.

Smt. C. K. Latha, Assistant Registrar (Secretarial Services) of this office is reposted to the same post on expiry of the said period.

**PR-802**

BY ORDER

**ANEGUNDI RAGHA**

ASSISTANT REGISTRAR,

HIGH COURT OF KARNATAKA, BENGALURU.

**HIGH COURT OF KARNATAKA****NOTIFICATION****No. HCE. 125/2016, Bengaluru, Dated: 23<sup>rd</sup> March, 2016.**

Sri. Santhosh Kumar Shetty N., Senior Civil Judge, OOD, Deputy Director, Arbitration Centre - Karnataka, Bengaluru, is granted Earned Leave for 10 days from 25.02.2016 to 05.03.2016 (bdi) on private affairs with permission to avail general holidays on 06.03.2016 & 07.03.2016 and to leave the headquarters.

Sri N. G. Dinesh, Deputy Director, Arbitration Centre- Karnataka, Bengaluru is placed in-charge of the duties of the above said officer during the above period.

Sri. Santhosh Kumar Shetty N., Senior Civil Judge, OOD, Deputy Director, Arbitration Centre - Karnataka, Bengaluru is reposted to the same post on expiry of the above said leave period.

**PR-803**

BY ORDER

**K.S. VARALAKSHMI**

DEPUTY REGISTRAR.

**HIGH COURT OF KARNATAKA****NOTIFICATION****No. HCE. 951/2015, Bengaluru, Dated: 15<sup>th</sup> March, 2016.**

In continuation of this office Notification of even number dated 18.08.2015, Sri. S.M. Kalal, District Judge, OOD, Leave Reserve, High Court of Karnataka, Bengaluru, is granted Earned Leave for 68 days from 10.11.2015 to 16.01.2016 (bdi) and Extra-Ordinary Leave for 27 days from 17.01.2016 to 12.02.2016 (bdi) on medical grounds with permission to avail general holidays on 13.02.2016 and 14.02.2016.

Sri. S.M. Kalal, District Judge, OOD, Leave Reserve, High Court of Karnataka, Bengaluru is reposted to the same post on expiry of the above said leave period.

**PR-804**

BY ORDER

**K.S. VARALAKSHMI**

DEPUTY REGISTRAR.

**HIGH COURT OF KARNATAKA****NOTIFICATION****No. GOB(I) 3/2016, Bengaluru, Dated: 03<sup>rd</sup> February, 2016.**

Ms. Geethamani, I Addl. Civil Judge, Mangaluru, is transferred and posted as Prl. Civil Judge and JMFC, Kanakapura (vacant court), in the interest of public service, to take effect immediately.

**PR-805**

BY ORDER OF THE HIGH COURT  
**JOHN MICHAEL CUNHA**  
 REGISTRAR GENERAL.

**HIGH COURT OF KARNATAKA****NOTIFICATION****No. GOB(I) 21(18)/2016, Bengaluru, Dated: 08-03-2016.****PART-A**

The Presiding Officer of the Court of the II Addl. Senior Civil Judge, Dharwad, is concurrently appointed as the Presiding Officer of the Courts of the Prl. Civil Judge and Prl. JMFC., Dharwad and the I Addl. Civil Judge and JMFC., Dharwad, during the leave period of Sri. M.R. Wadeyar, Prl. Civil Judge and Prl. JMFC., Dharwad, i.e. from 21.02.2016 to 02.03.2016(bdi).

**PART-B**

In exercise of the powers conferred by sub section (2) of Section 12 of the Code of Criminal Procedure, 1973, the II Addl. Senior Civil Judge, Dharwad, is appointed as Addl. Chief Judicial Magistrate of Dharwad District, from 21.02.2016 to 02.03.2016(bdi).

**PR-806**

BY ORDER OF THE HIGH COURT  
**C. CHANNEGOWDA**  
 JOINT REGISTRAR.

**HIGH COURT OF KARNATAKA****NOTIFICATION****No. GOB(I) 20(13)/2016, Bengaluru, Dated: 08-03-2016.**

The Presiding Officer of the court of the VIII Addl. Chief Metropolitan Magistrate, Bengaluru, is concurrently appointed as the Presiding Officer of the court of the Chief Metropolitan Magistrate, Bengaluru, during the leave period of Smt. Vineetha P Shetty, Chief Metropolitan Magistrate, Bengaluru, i.e. from 13-04-2016 to 24-04-2016 (bdi).

**PR-807**

BY ORDER OF THE HIGH COURT  
**C. CHANNEGOWDA**  
 JOINT REGISTRAR.

**HIGH COURT OF KARNATAKA****NOTIFICATION****No. GOB(I) 20(34)/2015, Bengaluru, Dated: 04-02-2016.**

Smt. Shabanna Begum L Ladkhan, Senior Civil Judge and JMFC Hirekerur. is granted Earned Leave for 10 days from 26.12.2015 to 04.01.2016(bdi), on medical grounds.

The Senior Civil Judge and JMFC .. Hangal, is placed in additional charge of the said court. during the above said leave period.

Smt. Shabanna Begum L Ladkhan. Senior Civil Judge and JMFC Hirekerur, is re-posted to the same post on expiry of the above said leave period.

**PR-766**

BY ORDER OF THE HIGH COURT  
**JOINT REGISTRAR.**

**HIGH COURT OF KARNATAKA****NOTIFICATION****No. GOB(I) 20(02)/2016, Bengaluru, Dated: 04-02-2016.**

Smt. Prathibha Bandurao Kulkarni, III Addl. Senior Civil Judge and CJM, Belagavi, is granted Eamed Leave for 13 days from 14.01.2016 to 26.01.2016(bdi), on Private Affairs.

The I Addl. Senior Civil Judge and CJM., Belagavi, is placed in additional charge of the said court, during the above said leave period.

Smt. Prathibha Bandurao Kulkarni, III Addl. Senior Civil Judge and CJM, Belagavi, is re-posted to the same post on expiry of the above said leave period.

PR-767

BY ORDER OF THE HIGH COURT  
JOINT REGISTRAR.

**HIGH COURT OF KARNATAKA**

**NOTIFICATION**

**No. GOB(I) 1/2016, Bengaluru, Dated: 30<sup>TH</sup> MARCH, 2016.**

**PART-A**

The following transfer and postings of officers of Judicial Department in the cadre of District Judges are ordered in the interest of public service. to take effect immediately:-

Sl. No.	Name of the Officer	Present Charge	Charge to which posted
1.	Sri. Sadanand Narayana Nayak	District Judge. OOD. Member. Karnataka Appellate Tribunal. Bengaluru City. <b>(ON REPATRIATION)</b>	District & Sessions Judge. Yadgir. (Vice Sri. Nelhal Sharanappa-due to retire on 31.03.2016)
2.	Sri. Amaranarayana K	XVIII Addl. City Civil & Sessions Judge. Bengaluru City.	Services are placed at the disposal of the Government for being appointed as Additional Secretary to Government. Law Department. Vidhana Soudha, Bengaluru. (Vacant post).
3.	Sri. T.M. Nagaraja	I Addl. District & Sessions Judge. Kodagu - Madikeri.	II Addl. District & Sessions Judge. Kodagu - Madikeri. (to sit at Virajpet). (Vacant Court)
4.	Sri. Mahanthappa A.D.	IX Addl. District & Sessions Judge. Belagavi.	VII Addl. District & Sessions Judge. Belagavi. (to sit at Chikkodi) (Vacant Court)
5.	Sri. G.A. Manjunath	X Addl. District and Sessions Judge, Belagavi.	IX Addl. District & Sessions Judge, Belagavi, (Vice Sri. Mahanthappa A.D. transferred)
6.	Smt. Prabhavathi G	XI Addl. District & Sessions Judge. Belagavi.	X Addl. District & Sessions Judge. Belagavi. (Vice Sri. G.A.Manjunath- transferred)
7.	Sri. Narahari Prabhakar Marathe	V Addl. District & Sessions Judge. Hassan.	IV Addl. District & Sessions Judge. Hassan. (to sit at Channarayapatna) (Vacant Court)
8.	Smt. K.G.Shanthi	III Addl. District & Sessions Judge. Shivamogga.	Proposed for appointment as Pri. Judge. Family Court. Shivamogga. (Vacant Court)
9.	Sri. Suresh S.Kogilgeri	III Addl. District & Sessions Judge. Mysuru.	I Addl. District & Sessions Judge. Mysuru. (Vacant Court)
10.	Sri. Kasanappa Naik	V Addl. District & Sessions Judge. Mandya.	III Addl. District & Sessions Judge. Mandya (to sit at Srirangapatna) (Vacant Court)

**PART-B**

The following newly appointed District Judges as per Government Notification NO.DPAR 104 SeVuNya 2015, dated 21.01.2016 who are presently undergoing training at Karnataka Judicial Academy. Bengaluru, are posted to the charges noted against their names with effect from the forenoon of 1<sup>st</sup> April. 2016:-

Sl. No.	Name of the Officer	Charge to which posted
1	2	3
1.	Sri. Pavanesh D	I Addl. District & Sessions Judge. Kodagu - Madikeri. (Vice Sri. T.M. Nagaraja-transferred)
2.	Sri. Marulasiddaradhy H.J.	XI Addl. District & Sessions Judge, Belagavi. (Vice Smt. Prabhavathi G.-transferred)
3.	Sri. Santhosh Gajanan Bhat	V Addl. District & Sessions Judge, Hassan. (Vice Sri. Narahari Prabhakar Marathe- transferred)

4.	Sri. Hareesha. A	III Addl. District & Sessions Judge, Shivamogga. (Vice Smt. K.G.Shanthi-transferred)
5.	Sri. Sudindranath S	III Addl. District & Sessions Judge, Mysuru. (Vice Sri. Suresh S. Kogilgeri -transferred)
6.	Sri. Parameshwara Prasanna. B	LXII Addl. City Civil & Sessions Judge, Bengaluru City. (Vacant Court)
7.	Sri. T.P. Ramalinge Gowda	LXIX Addl. City Civil & Sessions Judge, Bengaluru City. (Vacant Court)
8.	Sri. Syed Baleegur Rahaman	V Addl. District & Sessions Judge, Mandya. (Vice Sri. Kasanappa Naik-transferred)

PR-759

BY ORDER OF THE HIGH COURT

JOHN MICHAEL CUNHA

REGISTRAR GENERAL.

## ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

## ಅಧಿಸೂಚನೆ

ಸಂಖ್ಯೆ: ಆಕುಕ/410/ಹೆಚ್‌ಎಸ್‌ಹೆಚ್/2015, ಬೆಂಗಳೂರು, ದಿನಾಂಕ: 16-12-2015.

ಕರ್ನಾಟಕ ಲೋಕ ಸೇವಾ ಆಯೋಗವು ಹೊರಡಿಸಿದ ಅಧಿಸೂಚನೆ ಸಂಖ್ಯೆ: ಪಿಎಸ್‌ಸಿ 14 ಆರ್‌ಟಿಬಿ 2015 ದಿನಾಂಕ: 01/12/2015 ರ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಯಾದ ನಿಮ್ಮನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆಗೆ ವೇತನ ಶ್ರೇಣಿ ₹. 28100-700-28800-800-33600-900-39000-1050-45300-1200-50100ರಲ್ಲಿ ಎರಡು ವರ್ಷಗಳ ಖಾಯಂ ಪೂರ್ವ ಸೇವಾವಧಿಗೆ ಒಳಪಟ್ಟು ಈ ಕೆಳಕಂಡ ಷರತ್ತುಗಳನ್ವಯ ಈ ಕೆಳಕಂಡ ಸಂಸ್ಥೆ/ಆಸ್ಪತ್ರೆಗೆ ಸ್ಥಳ ನಿಯುಕ್ತಿಮಾಡಿ ನೇಮಿಸಲಾಗಿದೆ.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ಪದನಾಮ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
1	2	DR.PRIYANKA C/O RAJSHEKHAR NANDI, AT POST TADOLA, TQ : BASAVAKALYAN, BIDAR-585327	GDMO	12/01/1992	GM/3B/W	ಪ್ರಾಥಮಿಕ ಆರೋಗ್ಯ ಕೇಂದ್ರ, ಪಡಸಾವಳಗಿ, ಆಳಂದ ತಾ   ಕಲಬುರಗಿ ಜಿಲ್ಲೆ.
2	3	DR.ANU E ANU E ;D/O ESWARAPPA H RTD PRINCIPAL, SJM LAYOUT; OPPOSITE SJM COLLEGE, HOSADURGA AT POST AND TQ, CHITRADURGA-577527	GDMO	04/08/1987	GM/W	ಪ್ರಾಥಮಿಕ ಆರೋಗ್ಯ ಕೇಂದ್ರ, ದೇವಿಗರೆ, ಹೊಸದುರ್ಗ ತಾ   ಚಿತ್ರದುರ್ಗ ಜಿಲ್ಲೆ
3	4	DR.SHRUTHI KS #14; 3RD STAGE; VINAYAKA LAYOUT, MARENAHALLI; VIJAYNAGAR, BENGALURU, BENGALURU URBAN-560040	GDMO	26/02/1992	GM/W	ಪ್ರಾಥಮಿಕ ಆರೋಗ್ಯ ಕೇಂದ್ರ, ಹಲಗೂರು, ಮಳವಳ್ಳಿ ತಾ   ಮಂಡ್ಯ ಜಿಲ್ಲೆ.
4	5	DR.ARPITHA A RANJAN 'THIRUMALA'; 24-10-1074/1; ATTAVAR;BABUGUDDA MAIN ROAD;,, MANGALORE, DAKSHINA KANNADA-575001	GDMO	07/03/1992	GM/SC/W	ಪ್ರಾಥಮಿಕ ಆರೋಗ್ಯ ಕೇಂದ್ರ, ಪಾಲ್ಗಾಡಿ, ಪುತ್ತೂರು ತಾ   ದಕ್ಷಿಣ ಕನ್ನಡ ಜಿಲ್ಲೆ.
5	7	DR.MANJUNATH M 3RD MAIN MUNIYAPPA LAYOUT, GARVE BHAVI PALYA ; HOSUR MAIN ROAD BENGALURU, BENGALURU URBAN-560068	GDMO	19/01/1992	GM/3A	ಪ್ರಾಥಮಿಕ ಆರೋಗ್ಯ ಕೇಂದ್ರ, ಹುಲಿಯೂರುದುರ್ಗ, ಕುಣಿಗಲ್ ತಾ   ತುಮಕೂರು ಜಿಲ್ಲೆ.
6	8	DR.ANUSHA 'SRI VASUDEVA' 7-1-65B, BAILAKERE, UDUPI, UDUPI-576101	GDMO	24/11/1989	GM/W	ಪ್ರಾಥಮಿಕ ಆರೋಗ್ಯ ಕೇಂದ್ರ, ನವಿಲೆ, ಚನ್ನರಾಯಪಟ್ಟಣ ತಾ   ಹಾಸನ ಜಿಲ್ಲೆ.
7	9	DR. SAMRA SAHU NO. 90; 36TH MAIN; 4TH CROSS;,, DOLLARS SCHEME; BTM LAYOUT;,, 1ST STAGE; BENGALURU, BENGALURU URBAN-560068	GDMO	25/09/1991	GM/W	ಪ್ರಾಥಮಿಕ ಆರೋಗ್ಯ ಕೇಂದ್ರ, ದಿಬ್ಬೂರು, ಚಿಕ್ಕಬಳ್ಳಾಪುರತಾ: ಚಿಕ್ಕಬಳ್ಳಾಪುರ ಜಿಲ್ಲೆ.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ಪದನಾಮ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
8	10	DR.VIJETH I # 700 EWS; 707 CHS, 4TH PHASE, YELAHANKA NEW TOWN, BENGALURU URBAN-560064	GDMO	24/01/1986	GM/XMP	ಪ್ರಾಥಮಿಕ ಆರೋಗ್ಯ ಕೇಂದ್ರ, ಗೇರುಸೊಪ್ಪ, ಹೊನ್ನಾವರ ತಾ   ಕಾರವಾರ ಜಿಲ್ಲೆ.
9	11	DR.DARSHAN G T S/O THIMMEGOWDA G B # 176/11 SOUMYAKESHAVA NILAYA, CHANNAKAVI ROAD KUVEMPUNAGARA, CHANNARAYAPATNA, HASSAN-573116	GDMO	01/01/1991	GM/3A	ಪ್ರಾಥಮಿಕ ಆರೋಗ್ಯ ಕೇಂದ್ರ, ಶ್ರೀನಿವಾಸಪುರ, ಚನ್ನರಾಯಪಟ್ಟಣ ತಾ   ಹಾಸನ ಜಿಲ್ಲೆ.
10	12	DR.SANJEEV M N # 198; BASAVESHWARA NILAYA, 7TH A MAIN ROAD; HAMPI NAGAR; VIJAYANAGAR EAST; BENGALURU, BENGALURU URBAN-560040	GDMO	27/02/1987	GM	ಪ್ರಾಥಮಿಕ ಆರೋಗ್ಯ ಕೇಂದ್ರ, ಮಂಡಿಕಲ್, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ.
11	13	DR. POORNA CHANDRA THEJASWINI P NISARGA; #141;CHNAGAR ROAD, TERAKANAMBI, GUNDLUPET TALUK, CHAMRAJ NAGAR-571123	GDMO	14/01/1987	GM/W	ಪ್ರಾಥಮಿಕ ಆರೋಗ್ಯ ಕೇಂದ್ರ, ಚಿಲಕವಾಡಿ, ಕೊಳ್ಳೇಗಾಲ ತಾ   ಚಾಮರಾಜನಗರ ಜಿಲ್ಲೆ.
12	14	DR. CHAITHRA A C D/O CHANDRASHEKAR A P, CHARAN JEWELLERS; PB ROAD; SIDDAPUR; VIRAJPET, KODAGU-571253	GDMO	18/05/1990	GM/2A/W	ಪ್ರಾಥಮಿಕ ಆರೋಗ್ಯ ಕೇಂದ್ರ, ಕಾರ್ಲೆ, ಹಾಸನ ತಾ   ಹಾಸನ ಜಿಲ್ಲೆ.
13	16	DR.PRAVEENA S C/O BHYRACHAR K L; 2ND FLOOR; SOWMYA NILAYA, IN FRONT OF SRI VARADARAJASWAMI TEMPLE; KOTE, SULIBELE ROAD; HOSAKOTE, BENGALURU RURAL-562114	GDMO	12/07/1991	GM/KMS	ಪ್ರಾಥಮಿಕ ಆರೋಗ್ಯ ಕೇಂದ್ರ, ನಂಬಿಹಳ್ಳಿ, ಶ್ರೀನಿವಾಸಪುರ ತಾ   ಕೋಲಾರ ಜಿಲ್ಲೆ.
14	17	DR.SURAJ R PATEL S/O RAJU M PATEL, AVINAHALLI(VI);(PO), SAGAR(TQ), SHIVAMOGGA-577453	GDMO	05/07/1991	GM/3B/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಹೇರೂರು, ಸಿದ್ದಾಪುರ ತಾ   ಕಾರವಾರ ಜಿಲ್ಲೆ.
15	19	DR.KAVYASHREE G D DR KAVYASHREE G D, D/O DANESH K G BHIMADRI NILAYA, BELAGUR(P) HOSADURGA (TQ), CHITRADURGA-577597	GDMO	27/05/1988	GM/W	ಪ್ರಾಥಮಿಕ ಆರೋಗ್ಯ ಕೇಂದ್ರ, ಕಮ್ಮತಹಳ್ಳಿ, ಹರಪನಹಳ್ಳಿ ತಾ   ದಾವಣಗೆರೆ ಜಿಲ್ಲೆ.
16	20	DR.FAHID RAHMAN CH FIDHAS; ROSEGARDEN#3, NEAR YMCH; DERLAKATTE, MANGALORE, DAKSHINA KANNADA-575018	GDMO	10/05/1992	GM	ಪ್ರಾಥಮಿಕ ಆರೋಗ್ಯ ಕೇಂದ್ರ, ಶಿರಾಡಿ, ಪುತ್ತೂರು ತಾ   ದಕ್ಷಿಣ ಕನ್ನಡ ಜಿಲ್ಲೆ.
17	21	DR.ZEBA NOORUDHEEN W/O DR. FAHID RAHMAN, FIDHAS; ROSE GARDEN #3, NR YENEPOYA MEDICAL COLLEGE; MANGALURU, DAKSHINA KANNADA-575018	GDMO	31/07/1991	GM/W	ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ್ಪಿನಂಗಡಿ, ಪುತ್ತೂರು ತಾ   ದಕ್ಷಿಣ ಕನ್ನಡ ಜಿಲ್ಲೆ.
18	22	DR.LEKHA S D/O SONNAPPA V M RETIRED P S I, 6TH CROSS KARANJIKATTE, KOLAR, KOLAR-563101	GDMO	26/10/1988	GM/3A/W	ಪ್ರಾಥಮಿಕ ಆರೋಗ್ಯ ಕೇಂದ್ರ, ಉತ್ತನೂರು, ಮುಳಬಾಗಿಲು ತಾ   ಕೋಲಾರ ಜಿಲ್ಲೆ.
19	23	DR.ABRAR PASHA S K 6TH MAIN ROAD, DR. ZAKEER HUSSAIN MOHALLA, SRINIVASAPURA TOWN AND TALUK, KOLAR-563135	GDMO	03/10/1982	GM/2B/RL	ಪ್ರಾಥಮಿಕ ಆರೋಗ್ಯ ಕೇಂದ್ರ, ರಾಯಲ್ವಾಡು, ಶ್ರೀನಿವಾಸಪುರ ತಾ   ಕೋಲಾರ ಜಿಲ್ಲೆ.
20	24	DR.PAVAN KUMAR K T PAVAN KUMAR K T; S/O THAMMANNA C K, #2038/7;1STFLOOR; 7TH CROSS; VINAYAKA BADAVANE, VIDYA NAGAR; DAVANAGERE, DAVANAGERE-577005	GDMO	11/05/1991	GM	ಪ್ರಾಥಮಿಕ ಆರೋಗ್ಯ ಕೇಂದ್ರ, ಮತ್ತಿಘಟ್ಟ, ಚಿಕ್ಕನಾಯಕನಹಳ್ಳಿ ತಾ   ತುಮಕೂರು ಜಿಲ್ಲೆ.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ಪದನಾಮ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
21	26	DR.RAKSHITH N P SARASWATHIPURAM 1ST CROSS, DEVARAJU ARAS ROAD .OPPOSITE FLOUR MILL, TUMAKURU, TUMAKURU-572105	GDMO	24/08/1989	GM/2A	ಪ್ರಾಥಮಿಕ ಆರೋಗ್ಯ ಕೇಂದ್ರ, ನಾಗವಲ್ಲಿ ತುಮಕೂರು ಜಿಲ್ಲೆ.
22	27	DR.SREEJA S NO 10; 25 FEET ROAD;4TH CROSS, SARASWATHIPURAM, ULSOOR, BENGALURU URBAN-560008	GDMO	08/02/1982	GM/W	ಪ್ರಾಥಮಿಕ ಆರೋಗ್ಯ ಕೇಂದ್ರ, ಯಲ್ಲೂರು, ಶ್ರೀನಿವಾಸಪುರ ತಾ   ಕೋಲಾರ ಜಿಲ್ಲೆ.
23	28	DR.KASHAVVA B ANDANIGOUDAR DR KASHAVVA D/O BASANAGOUDA ANDANIGOUDAR, H.NO. 47, SARASWATPUR, DHARWAD 580002, DHARWAD-580002	GDMO	18/02/1992	GM/3A/W	ಗ್ರಾಮೀಣ ಆರೋಗ್ಯ ತರಬೇತಿ ಕೇಂದ್ರ ತಬಕದ ಹೊನ್ನಳ್ಳಿ, ಕಲಘಟಗಿ ತಾ  , ಧಾರವಾಡ ಜಿಲ್ಲೆ.
24	29	DR. FIRDOZ ZARIN RB4 211/B, RAILWAY COLONY, WADI JN, KALABURAGI-585225	GDMO	21/08/1988	GM/2B/W	ಪ್ರಾಥಮಿಕ ಆರೋಗ್ಯ ಕೇಂದ್ರ, ಹೇರೋಹಳ್ಳಿ, ಆಳಂದ ತಾ: ಕಲಬುರಗಿ ಜಿಲ್ಲೆ.
25	30	DR.SMITA KATTI DR SMITA KATTI MBBS D/O DR S A KATTI, GENERAL SURGEON DISTRICT HOSPITAL, NAVNAGAR; BAGALKOT, BAGALKOT-587103	GDMO	03/05/1989	GM/W	ಪ್ರಾಥಮಿಕ ಆರೋಗ್ಯ ಕೇಂದ್ರ, ಅರಳಿಕಟ್ಟೆ, ಹುಬ್ಬಳ್ಳಿ ಧಾರವಾಡ ಜಿಲ್ಲೆ
26	31	DR.SHRUTHI J D/O JAYARAM D J; # 3/1 ;C/O B R GIRIJA;RAMASWAMY, LAYOUT ; 8 TH MAIN ;16 TH CROSS LAKKASANDARA, BENGALURU- 560030, BENGALURU URBAN-560030	GDMO	23/09/1991	GM/W	ಪ್ರಾಥಮಿಕ ಆರೋಗ್ಯ ಕೇಂದ್ರ, ಮತ್ತೋಡು, ಹೊಸದುರ್ಗ ತಾ   ಚಿತ್ರದುರ್ಗ ಜಿಲ್ಲೆ
27	33	DR. CHAITANYA M S M.SHIVAMALAVAIHA;NO.13;1ST CROSS;1ST MAIN; S.V.G. NAGAR, BENGALURU 560 072, BENGALURU URBAN-560072	GDMO	13/09/1989	GM/W	ಪ್ರಾಥಮಿಕ ಆರೋಗ್ಯ ಕೇಂದ್ರ, ಬೀಚಗನಹಳ್ಳಿ ಚಿಕ್ಕಬಳ್ಳಾಪುರ ತಾ   ಚಿಕ್ಕಬಳ್ಳಾಪುರ ಜಿಲ್ಲೆ.
28	34	DR.R ANUSHA REDDY D/O N RAMANJANA REDDY, ADVOCATE; 2'ND BLOCK, 2ND CROSS; KUVEMPUNAGAR; TUMAKURU, TUMAKURU-572103	GDMO	17/04/1989	GM/W	ಪ್ರಾಥಮಿಕ ಆರೋಗ್ಯ ಕೇಂದ್ರ, ಲಿಂಗದಹಳ್ಳಿ, ಪಾವಗಡ ತಾ   ತುಮಕೂರು ಜಿಲ್ಲೆ.
29	35	DR.B N MAHIMA#24; SAMRUDHI NILAYA; 1ST MAIN AND CROSS, SHABARI NAGAR; BYATRAYANAPURA; BELLARY ROAD, BENGALURU. PH NO. 8722625719, BENGALURU URBAN-560092	GDMO	25/01/1992	GM/SC/W	ಪ್ರಾಥಮಿಕ ಆರೋಗ್ಯ ಕೇಂದ್ರ, ಹಂಪಸಂದ್ರ, ಗುಡಿಬಂಡೆ ತಾ   ಚಿಕ್ಕಬಳ್ಳಾಪುರ ಜಿಲ್ಲೆ.
30	37	DR.SANGEETHA # 7 POOJA GARDEN, K CHANNASANDRA MAIN ROAD, HORAMAVU PO, BENGALURU URBAN-560043	GDMO	12/07/1988	GM/W	ಪ್ರಾಥಮಿಕ ಆರೋಗ್ಯ ಕೇಂದ್ರ, ಅಲಿಪುರ ಗೌರಿಬಿದನೂರು ತಾ   ಚಿಕ್ಕಬಳ್ಳಾಪುರ ಜಿಲ್ಲೆ.
31	38	DR.SHANMUGAM M NEAR DECCAN HOSPITAL, 1 CROSS ASWINI EXTENSION, CHINTAMANI, CHIKBALLAPUR-563125	GDMO	26/10/1985	GM	ಪ್ರಾಥಮಿಕ ಆರೋಗ್ಯ ಕೇಂದ್ರ, ಸೋಮಯಾಜಲಹಳ್ಳಿ, ಶ್ರೀನಿವಾಸಪುರ ತಾಲ್ಲೂಕು, ಕೋಲಾರ ಜಿಲ್ಲೆ
32	39	DR.SOWMYASHREE N D/O NARAYANA SWAMY C M, CHOLAGATTA (V), MADDERI POST ; KOLAR TALUK, KOLAR-563101	GDMO	30/07/1991	GM/3A/W	ಪ್ರಾಥಮಿಕ ಆರೋಗ್ಯ ಕೇಂದ್ರ, ತಾಯಲೂರು, ಮುಳಬಾಗಿಲು ತಾ  . ಕೋಲಾರ ಜಿಲ್ಲೆ.
33	40	DR.VINAYAKA K B S/O K H BASAVARAJ, MALTHESH KRUPA, NEAR SAVI BAKERY VINOBA NAGARA, SHIVAMOGGA-577201	GDMO	20/04/1992	GM	ಪ್ರಾಥಮಿಕ ಆರೋಗ್ಯ ಕೇಂದ್ರ, ತ್ಯಾಗರ್ತಿ, ಸಾಗರ ತಾ   ಶಿವಮೊಗ್ಗ ಜಿಲ್ಲೆ.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ಪದನಾಮ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
34	41	DR.NASEEBA D/O A.S ALIYABBA; # 1-60;A.S MANZIL ADDOOR POST; MANGALURU, DAKSHINA KANNADA-574145	GDMO	15/02/1990	GM/2B/W	ಪ್ರಾಥಮಿಕ ಆರೋಗ್ಯ ಕೇಂದ್ರ, ಶೀರ್ತಾಡಿ, ಮಂಗಳೂರು ತಾ   ದಕ್ಷಿಣ ಕನ್ನಡ ಜಿಲ್ಲೆ.
35	42	DR.MANJUNATHA B K DR.MANJUNATHA B K, HALEKAL POST, JAGALUR TQ, DAVANAGERE-577553	GDMO	25/05/1992	GM/3B/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಸೊಕ್ಕೇ, ಜಗಲೂರು ತಾ   ದಾವಣಗೆರೆ ಜಿಲ್ಲೆ
36	44	DR. SHAMA SHUKUR DR. SHAMA SHUKUR D/O K. ABDUL SHUKUR, OPP. MESCOM ; CHITRAPADY VILLAGE, POST SALIGRAMA; KOTA ; UDUPI TALUQ, UDUPI-576225	GDMO	22/08/1980	GM/2B/W	ಪ್ರಾಥಮಿಕ ಆರೋಗ್ಯ ಕೇಂದ್ರ, ಹಿರ್ಗಾಸ, ಕಾರ್ಕಳ ತಾ   ಉಡುಪಿ ಜಿಲ್ಲೆ.
37	45	DR.SANTOSH KUMAR S B HOUSE NO-103; TYPE-B; RTPS COLONY, SHAKTINAGAR, RAICHUR-584170	GDMO	28/10/1986	GM/XMP	ಪ್ರಾಥಮಿಕ ಆರೋಗ್ಯ ಕೇಂದ್ರ, ಸುಣ್ಣದಕೊಪ್ಪ, ಶಿಕಾರಿಪುರ ತಾ   ಶಿವಮೊಗ್ಗ ಜಿಲ್ಲೆ.
38	46	DR.RANGANATHA Y P S/O Y PATTABHIRAMA BHAT, MAROOR BELVE POST, KUNDAPUR TALUK UDUPI DIST, UDUPI-576212	GDMO	06/04/1991	GM	ಪ್ರಾಥಮಿಕ ಆರೋಗ್ಯ ಕೇಂದ್ರ, ಬೈಲೂರ, ಭಟ್ಟಳ ತಾ   ಕಾರವಾರ ಜಿಲ್ಲೆ.
39	47	DR.S ASHWATHY 5084.MADHAVANILAYAM, RAVINDRANAGAR, HASSAN, HASSAN-573201	GDMO	29/08/1991	GM/W	ಪ್ರಾಥಮಿಕ ಆರೋಗ್ಯ ಕೇಂದ್ರ, ರಾಯರಕೊಪ್ಪಲು, ಆಲೂರು ತಾ   ಹಾಸನ ಜಿಲ್ಲೆ.
40	48	DR.RESHMA P. NO. 32/4/1 SRI SAI NILAYA, OPP. GANGA HANUMAIH COLONY, NAGASANDRA POST BANGALURU, BENGALURU URBAN-560070	GDMO	18/02/1991	GM/W	ಪ್ರಾಥಮಿಕ ಆರೋಗ್ಯ ಕೇಂದ್ರ, ಯಡವಾಣಿ, ಕುಣಿಗಲ್ ತಾ   ತುಮಕೂರು ಜಿಲ್ಲೆ.
41	49	DR.ARUN NAIK S ARUN NAIK S S/O SHYAMA NAIK, SRI RAMPURA ;YEMMEDODDI(POST), BIRUR(HOBLI) KADUR(TALUK), CHIKKAMAGALURU-577548	GDMO	02/06/1988	GM/SC/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಹೊಗರೆಹಳ್ಳಿ, ಕಡೂರು ತಾ  , ಚಿಕ್ಕಮಗಳೂರು ಜಿಲ್ಲೆ.
42	50	DR.RAJASHREE H.NO ATD 11 1, NEAR HELIPAD GROUND, BHEEMARAYANAGUDI, YADGIR-585287	GDMO	11/12/1991	GM/2A/W	ಪ್ರಾಥಮಿಕ ಆರೋಗ್ಯ ಕೇಂದ್ರ, ಬಳಿಚಕ್ಕ, ಯಾದಗಿರಿ ತಾ   ಯಾದಗಿರಿ ಜಿಲ್ಲೆ.
43	51	DR.KAVYARANI C CHANDRU.B.K; # 928A; WARD NO 7;, MUNICIPAL QUARTERS ROAD; NEAR POST OFFICE; PERIYAPATNA; MYSURU, MYSURU-571107	GDMO	23/12/1991	GM/2A/W	ಪ್ರಾಥಮಿಕ ಆರೋಗ್ಯ ಕೇಂದ್ರ, ನಂದಿನಾಥಪುರ, ಪಿರಿಯಾಯಪಟ್ಟಣ ತಾ   ಮೈಸೂರು ಜಿಲ್ಲೆ.
44	52	DR.SUHASINI K A D/O ANJINAPPA K B, RAGHAVENDRA SWAMY NILAYA NEAR PUMP HOUSE, VALMIKI NAGARA CHALLAKERE, CHITRADURGA-577522	GDMO	20/12/1987	GM/2A/W	ಪ್ರಾಥಮಿಕ ಆರೋಗ್ಯ ಕೇಂದ್ರ, ಮರವೇಕೆರೆ, ಮಧುಗಿರಿ ತಾ   ತುಮಕೂರು ಜಿಲ್ಲೆ.
45	54	DR.RAJASHEKHAR MULIMANI RAJSHEKAR B MULIMANI, S/O DR.D B MULIMANI;HAVANAGI PLAT, SAVANUR, HAVERI-581118	GDMO	29/07/1991	GM	ಪ್ರಾಥಮಿಕ ಆರೋಗ್ಯ ಕೇಂದ್ರ, ಕಳಸೂರ. ಸವಣೂರು ತಾ   ಹಾವೇರಿ ಜಿಲ್ಲೆ.
46	56	DR.RAJASHEKHAR VITTAL MALI VIDYA NAGAR; HARUGERI., TQ: RAIBAG, DIST: BELAGAVI, BELAGAVI-591220	GDMO	21/11/1991	GM/KMS	ಪ್ರಾಥಮಿಕ ಆರೋಗ್ಯ ಕೇಂದ್ರ, ಹಿಡಕಲ್, ರಾಯಭಾಗ ತಾ   ಬೆಳಗಾವಿ ಜಿಲ್ಲೆ.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ಪದನಾಮ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
47	57	DR.UDAYKUMAR H G UDAYKUMAR H G, S/O GOVINDAPPA H K #2917/B/6, KANAKADASA NAGARA;K R PETE, MANDYA-571426	GDMO	29/05/1991	GM/3A	ಪ್ರಾಥಮಿಕ ಆರೋಗ್ಯ ಕೇಂದ್ರ, ಡಿ.ಕೆ. ಹಳ್ಳಿ, ಮಳವಳ್ಳಿ ತಾ   ಮಂಡ್ಯ ಜಿಲ್ಲೆ.
48	59	DR.SHARATH KUMAR K N SHARATH KUMAR.K.N S/O NAGESH.K.H, KADABAHALLI (V AND P), NAGAMANGALA (T), MANDYA-571418	GDMO	06/06/1991	GM/3A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಬಿಳಿಗುಂದ ನಾಗಮಂಗಲ ತಾ   ಮಂಡ್ಯ ಜಿಲ್ಲೆ.
49	62	DR.SHASHIKANTH Y S S/O SOMAIAH Y S ;TEACHER, SHRI LAKSHMI NILAYA;LIG-06; K.H.B COLONY, KHB COLONY; HOLENARASIPURA, HASSAN-573211	GDMO	22/08/1990	GM/SC	ಪ್ರಾಥಮಿಕ ಆರೋಗ್ಯ ಕೇಂದ್ರ, ಹತ್ತಿಗೌಡನಹಳ್ಳಿ, ಅರಕಲಗೂಡು ತಾ   ಹಾಸನ ಜಿಲ್ಲೆ.
50	63	DR.SRINIVASA S A S/O ANIL KUMAR S N, VENKTESH NAGAR, ANK ROAD; 5TH CROSS, SHIVAMOGGA-577201	GDMO	23/02/1986	GM/2A	ಪ್ರಾಥಮಿಕ ಆರೋಗ್ಯ ಕೇಂದ್ರ, ಕರಕುಚ್ಚಿ ತರೀಕೆರೆ ತಾ   ಚಿಕ್ಕಮಗಳೂರು ಜಿಲ್ಲೆ.
51	64	DR.SANGAMESHWARI AJOOR D/O ANNAPPA AJOOR, NEAR KEB, A/P CHADCHAN, VIJAYAPURA-586205	GDMO	31/07/1988	GM/W	ಪ್ರಾಥಮಿಕ ಆರೋಗ್ಯ ಕೇಂದ್ರ, ಹೊರ್ತಿ, ಇಂಡಿ ತಾ   ವಿಜಯಪುರ ಜಿಲ್ಲೆ.
52	65	DR.VINUTHA M B #3587; MALLESHWARA NILAYA, NEAR KIRAN CONVENT, LAKSHMIPURAM EXTENSION; HASSAN, HASSAN-573201	GDMO	18/04/1991	GM/3B/W	ಪ್ರಾಥಮಿಕ ಆರೋಗ್ಯ ಕೇಂದ್ರ, ತಾತನಹಳ್ಳಿ, ಹೊಳೆನರಸೀಪುರ ತಾ   ಹಾಸನ ಜಿಲ್ಲೆ.
53	66	DR.SUNITA MARER SUNITA LESHAPPA MARER, H.NO-3174 TAMBAKAD NAGARA 2 CROSS 1ST MAIN HIREKERUR, TQ:HIREKERUR, HAVERI-581111	GDMO	08/08/1986	GM/W	ಪ್ರಾಥಮಿಕ ಆರೋಗ್ಯ ಕೇಂದ್ರ, ಆಲದಗೇರಿ, ಹಿರೇಕೆರೂರು ತಾ   ಹಾವೇರಿ ಜಿಲ್ಲೆ.
54	67	DR.PALLAVI MP 1462 4TH E MAIN, MARIYAPPANAPALYA, BENGALURU, BENGALURU URBAN-560021	GDMO	20/03/1992	GM/SC/W	ಪ್ರಾಥಮಿಕ ಆರೋಗ್ಯ ಕೇಂದ್ರ, ಕಿರುಗಾವಲು, ಮಳವಳ್ಳಿ ತಾ   ಮಂಡ್ಯ ಜಿಲ್ಲೆ.
55	68	DR.PRIYANKA N R D/O RAJANNA N E, MARUTHI KRUPA; K M ROAD, NEAR HOUSING BOARD BUSSTAND; CHIKMAGALUR, CHIKKAMAGALURU-577102	GDMO	25/05/1992	GM/W	ಪ್ರಾಥಮಿಕ ಆರೋಗ್ಯ ಕೇಂದ್ರ, ಬಾಣೂರು, ಕಡೂರು ತಾ  , ಚಿಕ್ಕಮಗಳೂರು ಜಿಲ್ಲೆ.
56	69	DR.SANGEETHA D A SANGEETHA D A D/O ANANDA N. B. HOSUR COLONY; KREGODU HOBALI, MANDYA TQ AND DIST, MANDYA-571402	GDMO	05/10/1991	GM/W	ಪ್ರಾಥಮಿಕ ಆರೋಗ್ಯ ಕೇಂದ್ರ, ಚಿಕ್ಕಮುಲಗೂಡು, ಮಳವಳ್ಳಿ ತಾ   ಮಂಡ್ಯ ಜಿಲ್ಲೆ.
57	71	DR.MONIKA B NO.74; FIRST CROSS;, CFTRI LAYOUT;, BOGADI 2ND STAGE, MYSURU-570026	GDMO	27/12/1991	GM/SC	ಪ್ರಾಥಮಿಕ ಆರೋಗ್ಯ ಕೇಂದ್ರ, ಹೆಚ್.ಹೆಚ್.ಕೊಪ್ಪಲು, ಮಳವಳ್ಳಿ ತಾ   ಮಂಡ್ಯ ಜಿಲ್ಲೆ.
58	73	DR.MAHAMMADARAFI M NADAF HOUSE NO. # 402, AT.POST.AGADI, TQ.HAVERI, HAVERI-581128	GDMO	30/05/1984	GM/CAT1/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಕಾಟೇನಹಳ್ಳಿ, ಹಾವೇರಿ ತಾ   ಹಾವೇರಿ ಜಿಲ್ಲೆ.
59	74	DR.ZEENAT UNNISHA 2454, HAVELI GALLI, NEAR PDJ HIGH SCHOOL VIJAYAPURA, VIJAYAPURA-586101	GDMO	09/08/1986	GM/2B	ಪ್ರಾಥಮಿಕ ಆರೋಗ್ಯ ಕೇಂದ್ರ, ಅಥರ್ಗ, ಇಂಡಿ ತಾ   (10 ವರ್ಷ ಮೇಲ್ಪಟ್ಟ ಹುದ್ದೆ) ವಿಜಯಪುರ ಜಿಲ್ಲೆ.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ಪದನಾಮ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
60	75	DR.ANIRUDDHA R H NO 88; 2ND CROSS; SUGAMA LAYOUT; NEAR DLF NEW TOWN; NYANAPPANAHALLI; BEGUR POST; BENGALURU URBAN-560068	GDMO	07/02/1992	GM	ಪ್ರಾಥಮಿಕ ಆರೋಗ್ಯ ಕೇಂದ್ರ, ಕೋಲಾರು, ಬಳ್ಳಾರಿ ತಾ   ಬಳ್ಳಾರಿ ಜಿಲ್ಲೆ.
61	78	DR.VANDANA D #40/13-3; 1ST FLOOR; 22ND MAIN; 9TH CROSS; GOVINDRAJANAGAR; VIJAYNAGAR, BENGALURU URBAN-560040	GDMO	20/12/1991	GM/2A	ಪ್ರಾಥಮಿಕ ಆರೋಗ್ಯ ಕೇಂದ್ರ, ಯಡಿಯೂರು, ಕುಣಿಗಲ್ ತಾ   ತುಮಕೂರು ಜಿಲ್ಲೆ.
62	79	DR.GOVERDHAN GOPAL NO.1553;13TH MAIN;12TH CROSS, BTM LAYOUT 2ND STAGE, BENGALURU-560076, BENGALURU URBAN-560076	GDMO	30/05/1986	GM/2A	ಪ್ರಾಥಮಿಕ ಆರೋಗ್ಯ ಕೇಂದ್ರ, ದಂಡಿನಶಿವರ, ತುರುವೇಕೆರೆ ತಾ   ತುಮಕೂರು ಜಿಲ್ಲೆ.
63	81	DR.MANUJA H S HUNASANAHALI;KODIYALA POST, ARKERE HOBLI; SRIRANGA PATNA TALUK, MANDYA DIST, MANDYA-571415	GDMO	07/04/1992	GM/3A/KMS	ಪ್ರಾಥಮಿಕ ಆರೋಗ್ಯ ಕೇಂದ್ರ, ಕೀಲಾರ, ಮಂಡ್ಯ ತಾ   ಮಂಡ್ಯ ಜಿಲ್ಲೆ.
64	82	DR.SHRIDEVI GANIGER BASAVANAGAR, RAMDURG, TQ. RAMDURG, BELAGAVI-591123	GDMO	02/07/1988	GM/2A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಮುದಕವಿ ರಾಮದುರ್ಗ ತಾ   ಬೆಳಗಾವಿ ಜಿಲ್ಲೆ.
65	86	DR.SATISHA C DAVANGERI C/O K S ANGADI VIDYANAGAR, 4TH CROSS NEAR VINAYAKA THEATRE, RANEBENNUR, HAVERI-581115	GDMO	30/08/1986	GM/XMP	ಪ್ರಾಥಮಿಕ ಆರೋಗ್ಯ ಕೇಂದ್ರ, ಇಟಗಿ, ರಾಣೀಬೆನ್ನೂರು ತಾ   ಹಾವೇರಿ ಜಿಲ್ಲೆ.
66	87	DR.MADHU N N HOUSE NO 25. NAIGERE VILLAGE, S NERALAKERE POST, HOSADURGA TALUK, CHITRADURGA-577542	GDMO	17/04/1989	GM	ಪ್ರಾಥಮಿಕ ಆರೋಗ್ಯ ಕೇಂದ್ರ, ದೊಡ್ಡೆಎಣ್ಣೆಗೆರೆ ಚಿಕ್ಕನಾಯಕನಹಳ್ಳಿ ತಾ   ತುಮಕೂರು ಜಿಲ್ಲೆ.
67	88	DR.BASAVARAJ G VANDAL KESHAV NAGAR OPP, TO GOVT HOSPITAL BIJAPUR, ROAD BASAVAN BAGEWADI, VIJAYAPURA-586203	GDMO	03/09/1991	GM	ಪ್ರಾಥಮಿಕ ಆರೋಗ್ಯ ಕೇಂದ್ರ, ಯಾಳವಾರ, ಬಿ.ಬಾಗೇವಾಡಿ ತಾ   ವಿಜಯಪುರ ಜಿಲ್ಲೆ.
68	89	DR.GANASHREE M H # 934;ASHOKA ROAD, 5TH WEST CROSS, LASHKAR MOHALLA, MYSURU-570001	GDMO	21/12/1990	GM/2A	ಪ್ರಾಥಮಿಕ ಆರೋಗ್ಯ ಕೇಂದ್ರ, ಹೆಡತಲೆ, ನಂಜನಗೂಡು ತಾ   ಮೈಸೂರು ಜಿಲ್ಲೆ.
69	90	DR.JAGRUTHI C SRI MANJUNATHESHWARA NILAYA, VEERANNA LAYOUT; ADDIGANAHALLI, RAJANUKUNTE;HESARAGHATTA HOBLI: BENGALURU NORTH, BENGALURU URBAN-560064	GDMO	12/03/1991	GM	ಪ್ರಾಥಮಿಕ ಆರೋಗ್ಯ ಕೇಂದ್ರ, ಬ್ಯಾಲ್ರ, ಮಧುಗಿರಿ ತಾ   ತುಮಕೂರು ಜಿಲ್ಲೆ.
70	91	DR.KISHORE C KISHORE C, S/O CHANDRACHARI S; NEVATUR (V), HALUGUDDE POST; HOSANAGARA TALUK, SHIVAMOGGA-577426	GDMO	06/06/1989	GM/2A	ಪ್ರಾಥಮಿಕ ಆರೋಗ್ಯ ಕೇಂದ್ರ, ಜಾವಗಲ್, ಅರಸೀಕೆರೆ ತಾ   ಹಾಸನ ಜಿಲ್ಲೆ.
71	92	DR. JASEENA TP NEW TAJ RESTAURANT, MC ROAD ; MBS BUILDING, MULBAGAL, KOLAR-563131	GDMO	15/03/1986	GM/2B	ಪ್ರಾಥಮಿಕ ಆರೋಗ್ಯ ಕೇಂದ್ರ, ಅಲಂಗೂರು ಮುಳಬಾಗಿಲು ತಾ   ಕೋಲಾರ ಜಿಲ್ಲೆ.
72	93	DR.AKSHATHA R W/O JEEVAN KUMAR G B, KUMARA KRUPA ESTATE GODUMANE VILLAGE HEGGADDE POST, SAKALESHPURA, HASSAN-573134	GDMO	21/05/1986	GM/3A	ಪ್ರಾಥಮಿಕ ಆರೋಗ್ಯ ಕೇಂದ್ರ, ದೇವಾಲದಕೆರೆ, ಸಕಲೇಶಪುರ ತಾ   ಹಾಸನ ಜಿಲ್ಲೆ.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ಪದನಾಮ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
73	94	DR.SHRUTHI VITALARAO KULKARNI D/O K VITALARAO. # 350/3, NEAR OLD POLICE STATION, TEKKALAKOTE, BALLARI-583122	GDMO	04/06/1991	GM/KMS	ಪ್ರಾಥಮಿಕ ಆರೋಗ್ಯ ಕೇಂದ್ರ, ರಾರಾವಿ, ಬಳ್ಳಾರಿ ತಾ   ಬಳ್ಳಾರಿ ಜಿಲ್ಲೆ.
74	95	DR.LAKSHMI CHETHANA M RAJ 2138 ; POLICE KRISHNAPPA HOUSE,; MALLESWARA EXTENSION; IJOOR, RAMANAGARA, RAMNAGARA-562159	GDMO	09/06/1991	GM/CAT1	ಪ್ರಾಥಮಿಕ ಆರೋಗ್ಯ ಕೇಂದ್ರ, ಗುರುದೇವರಹಳ್ಳಿ, ಮದ್ದೂರು ತಾ   ಮಂಡ್ಯ ಜಿಲ್ಲೆ.
75	96	DR.HARINI K C C/O B NAGENDRAIAH; NO 129 MADHU NILAYA, BEHIND SHARADA SAWMILL,; BATAWADI, TUMAKURU-572103	GDMO	19/05/1991	GM/3A	ಪ್ರಾಥಮಿಕ ಆರೋಗ್ಯ ಕೇಂದ್ರ, ಕೆಲಗೇರೆ, ನಾಗಮಂಗಲ ತಾ   ಮಂಡ್ಯ ಜಿಲ್ಲೆ.
76	97	DR.SHREEDEVI BADAGI C/O I.S.HIREMATH, PITRUCHHAYA NILAYA; 7TH CROSS, VIDYAGIRI BAGALKOT, BAGALKOT-587102	GDMO	28/09/1991	2A/W	ಪ್ರಾಥಮಿಕ ಆರೋಗ್ಯ ಕೇಂದ್ರ, ಚಿತ್ತರಗಿ ಹುನಗುಂದ ತಾ   ಬಾಗಲಕೋಟೆ ಜಿಲ್ಲೆ.
77	98	DR. HALASWAMY S P PETE BEEDI NALLUR, NALLUR POST, CHANNAGIRI TALUK, DAVANAGERE-577221	GDMO	13/02/1987	GM/3B/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಗುಂಡಗತ್ತಿ, ಹರಪನಹಳ್ಳಿ ತಾ   ದಾವಣಗೆರೆ ಜಿಲ್ಲೆ
78	101	DR. RAKSHITHA 1-13 C; "SRI RAKSHA" JAYADURGA LAYOUT; 3RD CROSS, SUBRAMANYA NAGAR; PUTTUR VILLAGE,; SANTHEKATTE POST; UDUPI, UDUPI-576105	GDMO	15/02/1989	2A/W	ಪ್ರಾಥಮಿಕ ಆರೋಗ್ಯ ಕೇಂದ್ರ, ಮುದ್ದೇನಹಳ್ಳಿ, ಮಧುಗಿರಿ ತಾ   ತುಮಕೂರು ಜಿಲ್ಲೆ.
79	102	DR.DILIP KUMAR M DILIP KUMAR M S/O MANJUNATH N R, #1281/3; OPP CHRISTIAN COLONY ; R.C.ROAD., HASSAN - 573201; KARNATAKA, HASSAN-573201	GDMO	01/06/1991	SC	ಪ್ರಾಥಮಿಕ ಆರೋಗ್ಯ ಕೇಂದ್ರ, ಕೆಂಬಾಳು ಚನ್ನರಾಯಪಟ್ಟಣ ತಾ   ಹಾಸನ ಜಿಲ್ಲೆ.
80	103	DR. PAVITHRA K L #142, KAMANAHALLI, KUNIGAL, TUMAKURU-572120	GDMO	12/02/1992	GM/3B/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಶಿವಪುರ, ಮಂಡ್ಯ ತಾ   ಮಂಡ್ಯ ಜಿಲ್ಲೆ.
81	104	DR.SHILPA G NAIK DR.SHILPA G NAIK; W/O D R PRASAD NAIK,; C/O R G NAIK; #1918/74; ASHRAYA; 5TH MAIN; SWAMY, VIVEKANANDA BADAVANE; DAVANGERE., DAVANAGERE-577004	GDMO	30/03/1984	SC/W	ಪ್ರಾಥಮಿಕ ಆರೋಗ್ಯ ಕೇಂದ್ರ, ನಂದಿಗುಡಿ, ಹರಿಹರ ತಾ   ದಾವಣಗೆರೆ ಜಿಲ್ಲೆ
82	105	DR.RAVINDRA S L NO 240;3RD C CROSS;2ND BLOCK;3RD STAGE, WCR;BASAVESHWARANAGAR,; BENGALURU, BENGALURU URBAN-560079	GDMO	09/12/1985	SC	ಪ್ರಾಥಮಿಕ ಆರೋಗ್ಯ ಕೇಂದ್ರ, ಕೌಡ್ಲೆ, ಮದ್ದೂರು ತಾ   ಮಂಡ್ಯ ಜಿಲ್ಲೆ.
83	107	DR. JAYAPRAKASH B O 141 F.F.COLONY BEHIND MOUNT, SENIORIA SCHOOL. LAGGERE, RING ROAD LAGGERE BENGALURU 560058, BENGALURU URBAN-560058	GDMO	08/04/1991	2A	ಪ್ರಾಥಮಿಕ ಆರೋಗ್ಯ ಕೇಂದ್ರ, ದಸೂಡಿ, ಚಿಕ್ಕನಾಯಕನಹಳ್ಳಿ ತಾ   ತುಮಕೂರು ಜಿಲ್ಲೆ.
84	108	DR.K M MADHU C/O MAHESHWARAPPA; KABBINAKERE, SANEHALLI POST, HOSADURGA TALUK, CHITRADURGA-577515	GDMO	25/03/1985	GM/3B/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಕರಕಟ್ಟೆ, ಚನ್ನಗಿರಿ ತಾ   ದಾವಣಗೆರೆ ಜಿಲ್ಲೆ
85	109	DR.NIVEDITA V NO.24.ANNADANAPPA LANE, K.R.SHETTY PET., BENGALURU - 560002, BENGALURU URBAN-560002	GDMO	21/08/1988	2A/W	ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಕ್ಕಳಲೆ, ಮದ್ದೂರು ತಾ   ಮಂಡ್ಯ ಜಿಲ್ಲೆ.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ಪದನಾಮ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
86	110	DR.GURUDUTT 3-1-43C; PRATHEEKSHA, ADI UDUPI BYPASS, AMBALPADI POST, UDUPI-576103	GDMO	09/02/1989	GM/2A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳ್ಳಣ್ಣು, ಕಾರ್ಕಳ ತಾ   ಉಡುಪಿ ಜಿಲ್ಲೆ.
87	111	DR.RASHMI D J JAGADISH.D; HIGH SCHOOL TEACHER, BEHIND MEENA NURSING HOME; MADHAVANAGARA, BHADRAVATHI, SHIVAMOGGA-577301	GDMO	30/07/1987	2A/W	ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಟ್ಟದಹಳ್ಳಿ, ತರೀಕೆರೆ ತಾ   ಚಿಕ್ಕಮಗಳೂರು ಜಿಲ್ಲೆ.
88	112	DR.RAJESH RAJESH S/O CHANDRASHEKAR.S.T, LALITHA NILAYA; KETTEMAKKI; GULVADY POST, KUNDAPUR TALUK;UDUPI DISTRICT, UDUPI-576283	GDMO	12/07/1989	C1	ಪ್ರಾಥಮಿಕ ಆರೋಗ್ಯ ಕೇಂದ್ರ, ಹಳ್ಳಿಹೊಳೆ, ಕುಂದಾಪುರ ತಾ   ಉಡುಪಿ ಜಿಲ್ಲೆ.
89	113	DR.KRISHNA JAGGAL S/O SHIVARUDRAPPA JAGGAL, REVANISIDDESHWAR NILAY, MADIHAL ;DHARWAD, DHARWAD-580006	GDMO	30/07/1986	GM/XMP	ಪ್ರಾಥಮಿಕ ಆರೋಗ್ಯ ಕೇಂದ್ರ, ಕರಿಕಟ್ಟಿ ಸವದತ್ತಿ ತಾ   ಬೆಳಗಾವಿ ಜಿಲ್ಲೆ.
90	114	DR.KIRAN GOWDA R S/O RAJASHEKAR ; NEAR HANUMAN TEMPLE, VIA DS HALLY, MADAKARIPURA, CHITRADURGA-577524	GDMO	16/08/1990	3A	ಪ್ರಾಥಮಿಕ ಆರೋಗ್ಯ ಕೇಂದ್ರ, ಚಿತ್ರಹಳ್ಳಿ, ಹೊಳಲ್ಕೆರೆ ತಾ   ಚಿತ್ರದುರ್ಗ ಜಿಲ್ಲೆ.
91	115	DR.HARISHA H L HARISHA H L S/O LOKESHAPPA H M HOSAHATTY, KABBALA(POST) SRIRAMPURA(HOBLI), HOSADURGA(TALUK), CHITRADURGA-577597	GDMO	24/07/1991	GM/2A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಚಿಕ್ಕಬಳ್ಳಿಕೆರೆ, ಕಡೂರು ತಾ   ಚಿಕ್ಕಮಗಳೂರು ಜಿಲ್ಲೆ.
92	116	DR.SUSHMA K #316; TEACHERS COLONY:, KAMBALU VILLAGE HAND POST:, NELMANGALA TALUK, BENGALURU RURAL-562111	GDMO	12/04/1992	2A/W	ಪ್ರಾಥಮಿಕ ಆರೋಗ್ಯ ಕೇಂದ್ರ, ಕೊಡಗೇನಹಳ್ಳಿ, ಮಧುಗಿರಿ ತಾ   ತುಮಕೂರು ಜಿಲ್ಲೆ.
93	117	DR.SHARATH T R S/O RANGASWAMY. THIMMARAYANAHALLI., KALKERE-POST., TIPATUR-TQ., TUMAKURU-572201	GDMO	25/12/1991	GM/3B/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಹಂದನಕೆರೆ, ಚಿಕ್ಕನಾಯಕನಹಳ್ಳಿ ತಾ   ತುಮಕೂರು ಜಿಲ್ಲೆ.
94	118	DR.MANISHA ANDREA SEQUEIRA MANISH, BEHIND PRAGATHI CO-OP SOCIETY, KULSHEKAR POST; MANGALURU, DAKSHINA KANNADA-575005	GDMO	12/11/1989	3B/W	ಪ್ರಾಥಮಿಕ ಆರೋಗ್ಯ ಕೇಂದ್ರ ಪಾಲಡ್ಕ, ಮಂಗಳೂರು ತಾ   ದಕ್ಷಿಣ ಕನ್ನಡ ಜಿಲ್ಲೆ.
95	119	DR.KASHIMSAB NAIKODI S/O HUSENSAB NAIKODI, AT POST KALKERI, SINDHAGI TALUK, VIJAYAPURA DISTRICT-586118	GDMO	01/06/1987	GM/2B/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಚಾಂದಕಪಟೆ, ಸಿಂದಗಿ ತಾ   ವಿಜಯಪುರ ಜಿಲ್ಲೆ.
96	120	DR.NAVEEN KUMAR P NO 155, HULLURU POST, CHITRADURGA, CHITRADURGA-577555	GDMO	21/05/1992	3B	ಪ್ರಾಥಮಿಕ ಆರೋಗ್ಯ ಕೇಂದ್ರ, ತುಪ್ಪದಹಳ್ಳಿ, ಹೊಳಲ್ಕೆರೆ ತಾ   ಚಿತ್ರದುರ್ಗ ಜಿಲ್ಲೆ.
97	121	DR.DEVARAJ S #2192/51;SHREE NILAKANTESHWARA NILAYA:, BEHIND SHREE MANJUNATHA FLOOR MILL:, NITTUVALI NEW ETN;LENIN NAGAR, DAVANAGERE-577004	GDMO	04/05/1991	GM/KMS	ಪ್ರಾಥಮಿಕ ಆರೋಗ್ಯ ಕೇಂದ್ರ, ತಾವರೆಕೆರೆ, ಚನ್ನಗಿರಿ ತಾ   ದಾವಣಗೆರೆ ಜಿಲ್ಲೆ.
98	122	DR.MADHU R DOOR NO25;HEBSUR:, HARADANAHALLI POST;SALIGRAMA HOBLI:, KR NAGARA TALUK, MYSURU-571604	GDMO	10/06/1988	3A	ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳವಾಡಿ, ಅರಕಲಗೂಡು ತಾ   ಹಾಸನ ಜಿಲ್ಲೆ.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ಪದನಾಮ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
99	123	DR.HARISH DURUGAPPA NYAMATI C/O PRASAD KADARAMANDALAGI; KANTESHA NILAYA, MARUTI NAGAR A BLOCK;1ST MAIN;3RD CROSS, RANEBENNUR, HAVERI-581115	GDMO	15/07/1987	GM/2A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಹೊನ್ನತ್ತಿ, ರಾಣಿಬೆನ್ನೂರು ತಾ  , ಹಾವೇರಿ ಜಿಲ್ಲೆ.
100	124	DR.RANGANATH CHANNAPPAGOUDAR C/O NILUGAL BUILDING; NAVIPETH, NEAR VEERABHADRA TEMPLE RAMDURGA ;, TALUK RAMDURGA, BELAGAVI-591123	GDMO	28/07/1989	3A	ಪ್ರಾಥಮಿಕ ಆರೋಗ್ಯ ಕೇಂದ್ರ, ಬೂದನೂರು, ರಾಮದುರ್ಗ ತಾ   ಬೆಳಗಾವಿ ಜಿಲ್ಲೆ.
101	125	DR.CHETHAN R S NO 52 4TH CROSS 8TH MAIN, DUGGALAMMA LAYOUT, RAJGOPALNAGAR, BENGALURU URBAN-560058	GDMO	20/12/1990	SC	ಪ್ರಾಥಮಿಕ ಆರೋಗ್ಯ ಕೇಂದ್ರ, ದೇವಲಾಪುರ, ನಾಗಮಂಗಲ ತಾ   ಮಂಡ್ಯ ಜಿಲ್ಲೆ.
102	126	DR.GOWTHAMI A #52:SHANIMAHATHAMA TEMPLE ROAD, CHIKKAGOLLARAHATTI; NELAMANGALA TALUK, LAKSHMIPURA POST; BENGALURU, BENGALURU RURAL-562123	GDMO	29/06/1991	3B/W	ಪ್ರಾಥಮಿಕ ಆರೋಗ್ಯ ಕೇಂದ್ರ, ದೊಡ್ಡೇರಿ ಮಧುಗಿರಿ ತಾ   ತುಮಕೂರು ಜಿಲ್ಲೆ.
103	127	DR.MAHA JABEEN NO 7 3RD CROSS ROSHAN NAGAR, NEAR DEEPANJALINAGAR, MYSURU ROAD, BENGALURU URBAN-560026	GDMO	18/02/1983	2B/W	ಪ್ರಾಥಮಿಕ ಆರೋಗ್ಯ ಕೇಂದ್ರ, ನಗರಗರೆ, ಗೌರಿಬಿದನೂರು ತಾ   ಚಿಕ್ಕಬಳ್ಳಾಪುರ ಜಿಲ್ಲೆ.
104	128	DR.JAGADISH H M #12 HEGGANAHALLI (V) AND (P), HEGGANAHALLI VILLAGE AND POST, DEVANAHALLI THALUK, BENGALURU RURAL-562110	GDMO	09/11/1989	3A	ಪ್ರಾಥಮಿಕ ಆರೋಗ್ಯ ಕೇಂದ್ರ, ಹೊಸಕೆರೆ, ಮಧುಗಿರಿ ತಾ   ತುಮಕೂರು ಜಿಲ್ಲೆ.
105	129	DR.ROOPASHREE KC # 378;76TH CROSS, KUMARSWAMY LAYOUT 1ST STAGE, BEHIND POLICE STATION;BENGALURU-78, BENGALURU URBAN-560078	GDMO	26/11/1989	3A/W	ಪ್ರಾಥಮಿಕ ಆರೋಗ್ಯ ಕೇಂದ್ರ, ಮಾವಿನಕೆರೆ, ತುರುವೇಕೆರೆ ತಾ   ತುಮಕೂರು ಜಿಲ್ಲೆ.
106	130	DR.NEHA ASMA H R D.NO.1291/1; 2ND MAIN; 7TH CROSS; KTJ NAGAR, DAVANGERE, DAVANAGERE-577002	GDMO	10/02/1990	2B/W	ಪ್ರಾಥಮಿಕ ಆರೋಗ್ಯ ಕೇಂದ್ರ, ಚಳಗೇರಿ, ರಾಣಿಬೆನ್ನೂರು ತಾ  , ಹಾವೇರಿ ಜಿಲ್ಲೆ.
107	131	DR.RAJESH B N S/O PANDURANGAIAH N, KHB COLONY LIG NO 63, SIRUGUPPA, BALLARI-583121	GDMO	13/05/1986	2A	ಪ್ರಾಥಮಿಕ ಆರೋಗ್ಯ ಕೇಂದ್ರ, ತಾಳೂರು, ಸಿರಗುಪ್ಪ ತಾ   ಬಳ್ಳಾರಿ ಜಿಲ್ಲೆ.
108	132	DR.DHARMARAJ HOSMANI NEAR DHARMARAYA TEMPLE, HOTHPET, SHAHAPUR, YADGIR-585287	GDMO	15/11/1990	2A	ಪ್ರಾಥಮಿಕ ಆರೋಗ್ಯ ಕೇಂದ್ರ, ರಾಜನಕೋಳೂರು, ಸುರಪುರ ತಾ   ಯಾದಗಿರಿ ಜಿಲ್ಲೆ.
109	133	DR.SWETHA S D/O KV SRINIVAS, #335;KANDVAR PET DEVANARAYAN SWAMY STREET, CHICKBALLAPUR, CHIKBALLAPUR-562101	GDMO	25/06/1983	3A/W	ಪ್ರಾಥಮಿಕ ಆರೋಗ್ಯ ಕೇಂದ್ರ, ಗೆದರೆ, ಗೌರಿಬಿದನೂರು ತಾ   ಚಿಕ್ಕಬಳ್ಳಾಪುರ ಜಿಲ್ಲೆ.
110	134	DR.SUNIL KUMAR R MIG 8 #1242, HOUSING BOARD COLONY, PERIYAPATNA TALUK, MYSURU-571107	GDMO	10/07/1987	2A	ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಟ್ಟದತುಂಗ, ಪಿರಿಯಾಯಪಟ್ಟಣ ತಾ   ಮೈಸೂರು ಜಿಲ್ಲೆ.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ಪದನಾಮ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
111	135	DR.SHWETA HOUSE NO2; 17A CROSS; 16TH MAIN, NS PALYA; BTM 2ND STAGE; NEAR MICO LAYOUT POLICE STATION BENGALURU, BENGALURU URBAN-560076	GDMO	01/10/1989	GM/3A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಮಾದ್ವಾರ ಯಾದಗಿರಿ ತಾ   ಯಾದಗಿರಿ ಜಿಲ್ಲೆ.
112	136	DR.VINAY KUMAR M #916 VIMALA NILAYA 1ST CROSS KEERTHI LAYOUT, CHANDAPURA POST, ANEKAL TALUK, BENGALURU RURAL-560099	GDMO	26/06/1991	GM/2A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಕಣ್ತೂರು, ತುರುವೇಕೆರೆ ತಾ   ತುಮಕೂರು ಜಿಲ್ಲೆ.
113	138	DR.SATHISH KUMAR S V S/O VENKATARAVANAPPA S G;C/O MANOHAR MANE R;BEHIND, KSRTC BUS DEPOT;RAJIVNAGAR, CHINTAMANI, CHIKBALLAPUR-563125	GDMO	21/08/1986	SC	ಪ್ರಾಥಮಿಕ ಆರೋಗ್ಯ ಕೇಂದ್ರ, ಕುಂದಲಗುರ್ಕಿ ಶಿಡ್ಲಘಟ್ಟ ತಾ   ಚಿಕ್ಕಬಳ್ಳಾಪುರ ಜಿಲ್ಲೆ.
114	141	DR. SYED SABER ALI RB4 211/B, RAILWAY COLONY, WADI JN, KALABURAGI-585225	GDMO	29/06/1984	2B	ಪ್ರಾಥಮಿಕ ಆರೋಗ್ಯ ಕೇಂದ್ರ, ಜಾಮನಾಳ್, ಶಹಪೂರ್ ತಾ   ಯಾದಗಿರಿ ಜಿಲ್ಲೆ.
115	142	DR.GOPAL KRISHNA B DOOR NO. 102/2; 2ND MAIN; 4TH CROSS, GOVINDARAJANAGAR, BENGALURU, BENGALURU URBAN-560040	GDMO	17/08/1989	C1	ಪ್ರಾಥಮಿಕ ಆರೋಗ್ಯ ಕೇಂದ್ರ, ಹೊಗಳಗೆರೆ, ಶ್ರೀನಿವಾಸಪುರ ತಾ   ಕೋಲಾರ ಜಿಲ್ಲೆ
116	143	DR.RASHYA H R ONIMANE HETHUR VILLAGE AND POST, SAKALESHPUR TALUK, HASSAN DIST, HASSAN-573123	GDMO	25/05/1990	3A/W	ಪ್ರಾಥಮಿಕ ಆರೋಗ್ಯ ಕೇಂದ್ರ, ಕಾನೂರು, ವಿರಾಜಪೇಟೆ ತಾ   ಕೊಡಗು ಜಿಲ್ಲೆ.
117	144	DR.INDUDHARA K. MEDICAL OFFICER, P.H.C.PALADKA, MITHABAIL;PO, DAKSHINA KANNADA-574278	GDMO	16/05/1988	GM/SC/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಗೌಡಳ್ಳಿ, ಸೋಮವಾರಪೇಟೆ ತಾ   ಕೊಡಗು ಜಿಲ್ಲೆ.
118	146	DR.NANDINI DOOR NO 195; 8TH A CROSS; NEXT TO GOVT. SCHOOL, NARASIPURA LAYOUT, VIDYARANYAPURA, BENGALURU URBAN-560097	GDMO	01/06/1986	SC/W	ಪ್ರಾ.ಆ.ಕೇಂದ್ರ, ಹಾಡ್ಯ, ಕೆ.ಆರ್.ನಗರ ತಾ   ಮೈಸೂರು ಜಿಲ್ಲೆ.
119	148	DR.SHRAVANKUMAR POTKAR S/O-S S POTKAR H.NO-212 AT POST DHULAKHED, TALUK-INDI, DISTRICT- VIJAYAPURA 586207	GDMO	29/09/1990	SC/KMS	ಪ್ರಾಥಮಿಕ ಆರೋಗ್ಯ ಕೇಂದ್ರ, ದೇವರಹಿಪ್ಪರಗಿ, ಸಿಂದಗಿ ತಾ   ವಿಜಯಪುರ ಜಿಲ್ಲೆ.
120	149	DR. PREETI G RATHOD H.NO B-64 ABB-ABL HOUSING SOCIETY SHANTNAGAR, BHANKUR, TQ - CHITTAPUR, KALABURAGI-585229	GDMO	11/02/1991	SC/W	ಪ್ರಾಥಮಿಕ ಆರೋಗ್ಯ ಕೇಂದ್ರ, ಕೊರವಾರ, ಸಿಂದಗಿ ತಾ   ವಿಜಯಪುರ ಜಿಲ್ಲೆ.
121	150	DR.ANAND KUMAR S NO 6;2ND STAGE;4THCROSS, VISHWESHWARA NAGAR, MYSURU, MYSURU-570008	GDMO	17/09/1991	3B	ಪ್ರಾಥಮಿಕ ಆರೋಗ್ಯ ಕೇಂದ್ರ, ಆಲೂರು, ಚಾಮರಾಜನಗರ ತಾ   ಚಾಮರಾಜನಗರ ಜಿಲ್ಲೆ.
122	151	DR.N APOORVA D/O L.NAGARAJ, VAIBHAVLAKSHMI PARK; SAI TEMPLE, NEAR HANGAL ROAD; HAVERI, HAVERI-581110	GDMO	01/02/1989	2A/W	ಪ್ರಾಥಮಿಕ ಆರೋಗ್ಯ ಕೇಂದ್ರ, ಕಾಗಿನೆಲೆ ಬ್ಯಾಡಗಿ ತಾ   ಹಾವೇರಿ ಜಿಲ್ಲೆ.
123	152	DR.CHAITRAPRABHA N NAYAK SHIVARAM COMPLEX;VIVEKNAGAR;, OPPOSITE DR AV BALIGA COLLEGE, KUMTA, KARWAR (UTTARA KANNADA)-581343	GDMO	26/03/1987	2A/W	ಪ್ರಾಥಮಿಕ ಆರೋಗ್ಯ ಕೇಂದ್ರ, ಕತಗಾಲ, ಕುಮಟಾ ತಾ   ಕಾರವಾರ ಜಿಲ್ಲೆ.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ಪದನಾಮ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
124	153	DR.PALLAVI C P PALLAVI C.P. D/O PUTTASWAMY,; CHIKKADODDI VILLAGE,; GULUR POST; KOPPA HOBLI; MADDUR TALUK, MANDYA-571425	GDMO	20/06/1990	GM/3A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಸಾಸಲು, ಕೆ.ಆರ್.ಪೇಟೆ ತಾ   ಮಂಡ್ಯ ಜಿಲ್ಲೆ.
125	154	DR.PUSHPA N KURTKOTI NEAR KRISHNA ANJANEYA TEMPLE, KRISHNA COLONY, HULKOTI, GADAG-582205	GDMO	25/04/1989	GM/3A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಕುರ್ತಕೋಟಿ ಗದಗ ತಾ   ಗದಗ ಜಿಲ್ಲೆ.
126	155	DR.SWETHA B #87 1ST MAIN 3RD CROSS, AMARAJYOTHINAGAR VIJAYANAGAR, BENGALURU, BENGALURU URBAN-560040	GDMO	30/06/1991	2A/W	ಪ್ರಾಥಮಿಕ ಆರೋಗ್ಯ ಕೇಂದ್ರ, ಹುಣಸಘಟ್ಟ, ತರೀಕೆರೆ ತಾ   ಚಿಕ್ಕಮಗಳೂರು ಜಿಲ್ಲೆ.
127	156	DR.RASHMI C 'BEERESHWARA NILAYA' NEAR KALIKAMBA TEMPLE, VIJAYNAGARA, RAMANAGARAM, RAMNAGARA-562159	GDMO	20/10/1988	2A/W	ಪ್ರಾಥಮಿಕ ಆರೋಗ್ಯ ಕೇಂದ್ರ, ಅಫಲಯ, ಕೆ.ಆರ್.ಪೇಟೆ ತಾ   ಮಂಡ್ಯ ಜಿಲ್ಲೆ.
128	157	DR.HEMAVATHY B NO 77;NEELAGIRI PAPANNA, BLOCK; 5TH CROSS, SRIRAMPURAM, BENGALURU URBAN-560021	GDMO	07/02/1989	SC/W	ಪ್ರಾಥಮಿಕ ಆರೋಗ್ಯ ಕೇಂದ್ರ, ಸಂತೆಮಾವತ್ತೂರು, ಕುಣಿಗಲ್ ತಾ   ತುಮಕೂರು ಜಿಲ್ಲೆ.
129	158	DR.SHWETHA N D/O NAGACHARI. V, NAIDU THOTA;BASTIPURA MAIN ROAD, BASAVESHVARA NAGAR;KOLLEGAL, CHAMRAJ NAGAR-571440	GDMO	25/08/1989	2A/W	ಪ್ರಾಥಮಿಕ ಆರೋಗ್ಯ ಕೇಂದ್ರ, ಕೌದಳ್ಳಿ, ಕೊಳ್ಳೇಗಾಲ ತಾ   ಚಾಮರಾಜನಗರ ಜಿಲ್ಲೆ.
130	159	DR.BHEEMANNA S SINNUR MEDICAL OFFICER, PHC MURKWAD; GOVT HOSPITAL STAFF QUARTERS, TQ: HALIYAL, KARWAR (UTTARA KANNADA)-581329	GDMO	02/07/1986	GM/SC/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಮುರ್ಕವಾಡ, ಹಳಿಯಾಳ ತಾ   ಕಾರವಾರ ಜಿಲ್ಲೆ
131	160	DR.SUHAS M S SHIVASHANKAR M B, C/O DEPUTY CONSERVATOR OF FOREST OFFICE, SATTI CIRCLE, CHAMRAJ NAGAR-571313	GDMO	06/02/1992	3B	ಪ್ರಾಥಮಿಕ ಆರೋಗ್ಯ ಕೇಂದ್ರ, ಹಿರೇಸಾದರಹಳ್ಳಿ, ಅರಸೀಕೆರೆ ತಾ   ಹಾಸನ ಜಿಲ್ಲೆ.
132	161	DR.AYYANAGOUDA HATTI GOUDAR BUILDING; BAPPUR ROAD, TIPPU SULTHAN COLONY; BEHIND APMC, NEAR INDIAN BANK; SINDHANUR, RAICHUR-584128	GDMO	01/06/1985	3B	ಪ್ರಾಥಮಿಕ ಆರೋಗ್ಯ ಕೇಂದ್ರ, ಬಾದರ್ಲಿ, ಸಿಂದನೂರು ತಾ   ರಾಯಚೂರು ಜಿಲ್ಲೆ.
133	162	DR.H R NAHUSH S/O R. S. MESTA NEAR HAVYAKA, KARKI NAKA, HONAVAR, KARWAR (UTTARA KANNADA)-581334	GDMO	06/05/1989	C1	ಪ್ರಾಥಮಿಕ ಆರೋಗ್ಯ ಕೇಂದ್ರ, ಸಂಶಿ, ಹೊನ್ನಾವರ ತಾ   ಕಾರವಾರ ಜಿಲ್ಲೆ.
134	163	DR.RAMESH C N CHOWDASANDRA VILLAGE, MELUR POST, SIDLAGHATTA TALUK, CHIKBALLAPUR-562102	GDMO	18/05/1985	GM/3A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಮೇಲೂರು, ಶಿಡ್ಲಘಟ್ಟ ತಾ: ಚಿಕ್ಕಬಳ್ಳಾಪುರ ಜಿಲ್ಲೆ.
135	164	DR.RENITA LINCIA FERNANDES HOUSE NO 1-132 ; NEAR ST.ANNS CONVENT, THOTTAM POST VIA MAPLE, UDUPI TQ AND DISRICT, UDUPI-576108	GDMO	28/12/1990	GM/3B/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಕೊಲ್ಲೂರು, ಕುಂದಾಪುರ ತಾ   ಉಡುಪಿ ಜಿಲ್ಲೆ.
136	165	DR.KARTHIK T KARTHIK T S/O THIMMAIAH G T; NO.C-43, SRINIVASA NILAYA 3RD MAIN 14TH CROSS, VINOBANAGAR; DAVANGERE-577006,	GDMO	27/06/1987	SC	ಪ್ರಾಥಮಿಕ ಆರೋಗ್ಯ ಕೇಂದ್ರ, ಬೇಲೂರು, ಹೊನ್ನಾಳಿ ತಾ   ದಾವಣಗೆರೆ ಜಿಲ್ಲೆ

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ಪದನಾಮ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
137	166	DR.MAHAMMADILIAS JALAGERI C/O S H JALAGERI, KHAJA AMEEN DARGA; NEAR CO OPERATIVE SOCIETY, DARGA; VIJAYAPURA, VIJAYAPURA-586103	GDMO	05/06/1990	2B	ಪ್ರಾಥಮಿಕ ಆರೋಗ್ಯ ಕೇಂದ್ರ, ಸಾವಳಗಿ, ಜಮಖಂಡಿ ತಾ   ಬಾಗಲಕೋಟೆ ಜಿಲ್ಲೆ.
138	167	DR.RAJASHEKHAR SAJJAN HOUSE 60 C/O S S GOGI, K H B COLONY VIJAY COLLEGE, SOLAPUR ROAD VIJAYPUR, VIJAYAPURA-586103	GDMO	03/02/1987	2A	ಪ್ರಾಥಮಿಕ ಆರೋಗ್ಯ ಕೇಂದ್ರ, ಕಕ್ಕಮಾರಿ, ಅಥಣಿ ತಾ   ಬೆಳಗಾವಿ ಜಿಲ್ಲೆ.
139	168	DR.GOUSE PASHA H NO.4-2-22/1, NEAR SHAH KHAMOSH MASJID, BIDAR, BIDAR-585401	GDMO	28/11/1983	2B	ಪ್ರಾಥಮಿಕ ಆರೋಗ್ಯ ಕೇಂದ್ರ, ಟಿ.ಕುಶನೂರ, ಔರಾದ್ ತಾ   ಬೀದರ್ ಜಿಲ್ಲೆ.
140	169	DR. ANITHA M N #67/A, MADDUR VILLAGE, MYSURU TALUK, MYSURU-571125	GDMO	25/03/1990	GM/2A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಟ್ಟದಪುರ, ಪಿರಿಯಾಪಟ್ಟಣ ತಾ   ಮೈಸೂರು ಜಿಲ್ಲೆ.
141	170	DR. SHALINI V L C/O CHANNABASAVIAH ADVOCATE, PARK ROAD, HASSAN, HASSAN-573201	GDMO	10/04/1991	GM/SC/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಹಗರೆ, ಬೇಲೂರು ತಾ   ಹಾಸನ ಜಿಲ್ಲೆ.
142	171	DR.UMMESALMA 6TH MAIN ROAD, DR. ZAKEER HUSSAIN MOHALLA, SRINIVASAPURA TOWN AND TALUK, KOLAR-563135	GDMO	14/09/1986	2B/W	ಪ್ರಾಥಮಿಕ ಆರೋಗ್ಯ ಕೇಂದ್ರ, ಮುದಿಮಡಗು, ಶ್ರೀನಿವಾಸಪುರ ತಾ   ಕೋಲಾರ ಜಿಲ್ಲೆ.
143	173	DR.MAHAMMAD MUSTAFA MIYAN PATEL. RTD. HIGH SCHOOL TEACHER. ANAWAR., NEAR MADINA MASJID; AT POST, CHANDAPUR., TQ.- CHINCHOLI. DIST.- KALABURAGI., KALABURAGI-585305	GDMO	14/11/1989	2B	ಪ್ರಾಥಮಿಕ ಆರೋಗ್ಯ ಕೇಂದ್ರ, ಹರಸೂರ, ಕಲಬುರಗಿ ತಾಲ್ಲೂಕು, ಕಲಬುರಗಿ ಜಿಲ್ಲೆ.
144	175	DR.DEEPAK BALIKAI DEEPAK BHUPAL BALIKAI, AT POST:HEBBAL TQ:HUKKERI, DIST:BELAGAVI KARNATAKA, BELAGAVI-591221	GDMO	13/07/1986	GM/3B/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಕೋಟೆ, ಹುಕ್ಕೇರಿ ತಾ   ಬೆಳಗಾವಿ ಜಿಲ್ಲೆ.
145	176	DR.CHAITRA V SRIKRISHNA NILAYA; NO 40/1;80 FEET JP ROAD, GIRINAGAR 2ND PHASE;BANASHANKRI 3RD STAGE, BENGALURU, BENGALURU URBAN-560085	GDMO	15/09/1991	2A/W	ಪ್ರಾಥಮಿಕ ಆರೋಗ್ಯ ಕೇಂದ್ರ, ಕಣಗಾಲು, ಪಿರಿಯಾಪಟ್ಟಣ ತಾ   ಮೈಸೂರು ಜಿಲ್ಲೆ.
146	177	DR.NUTANA NAIK T H S/O KALLAPPA NAIK T H, THALLURU (POST), SORABA(TQ) SHIVAMOGGA (DIST), SHIVAMOGGA-577413	GDMO	06/07/1991	GM/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಭಾರಂಗಿ, ಸೊರಬ ತಾ   ಶಿವಮೊಗ್ಗ ಜಿಲ್ಲೆ.
147	179	DR.SUJATA B SAJJANAR D/O BASAVARAJ SAJJANAR, BASAVANAGAR; AT-POST--HOLEALUR, TALUK-RON DIST-GADAG PIN-582203,	GDMO	30/07/1991	GM/2A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಕದಡಿ, ಗದಗ ತಾ   ಗದಗ ಜಿಲ್ಲೆ.
148	180	DR.WASIM MULLA WASIM MULLA, PLOT NO 2340 SECTOR 11 NEAR HOTEL SUPRIYA, MAHANTESH NAGAR BELAGAVI, BELAGAVI-590016	GDMO	18/02/1986	GM/2B/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಇಟಗಿ, ಖಾನಪುರ ತಾ   ಬೆಳಗಾವಿ ಜಿಲ್ಲೆ.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ಪದನಾಮ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
149	181	DR.SHASHIKALA H R D/O RAJAPPA HG, SRI GOWRI NILAYA ; HOOVINAHALLI; MUNDRE POST; KADUR TQ ; CHIKKAMAGALURU DIST, CHIKKAMAGALURU-577116	GDMO	10/08/1987	GM/3B/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಬಾಸೂರು, ಕಡೂರು ತಾ  , ಚಿಕ್ಕಮಗಳೂರು ಜಿಲ್ಲೆ.
150	184	DR.KARTHIK P B S/O BUSAPPA; NO 108;; PERAMACHANAHALLI VILLAGE; CHINNASANDRA POST;; CHINTAMANI TQ;; CHIKBALLAPUR-563125	GDMO	24/11/1991	2A	ಪ್ರಾಥಮಿಕ ಆರೋಗ್ಯ ಕೇಂದ್ರ, ಕೊಂಡೆನಾಳು, ಅರಸೀಕೆರೆ ತಾ   ಹಾಸನ ಜಿಲ್ಲೆ.
151	185	DR.MANJULA H P 1757/1 UPSTAIRS ; PRASHANTH NILAYA, 3RD MAIN 1ST CROSS; PARK ROAD, VINOBBANAGAR; DAVANAGERE. ; KARNATAKA, DAVANAGERE-577006	GDMO	11/06/1982	3B/W	ಪ್ರಾಥಮಿಕ ಆರೋಗ್ಯ ಕೇಂದ್ರ, ಕುಪ್ಪಳೇರು, ರಾಣೀಬೆನ್ನೂರು ತಾ   ಹಾವೇರಿ ಜಿಲ್ಲೆ.
152	186	DR.RAKESH KUMAR BHANKURKER S/O SHRI GANGANNA M, F-13/4 L N NAGAR; V C COLONY, SEDAM TQ- SEDAM, KALABURAGI-585222	GDMO	09/10/1988	2A	ಪ್ರಾಥಮಿಕ ಆರೋಗ್ಯ ಕೇಂದ್ರ, ಕೋಟಗೇರಾ ಯಾದಗಿರಿ ತಾ   ಯಾದಗಿರಿ ಜಿಲ್ಲೆ.
153	187	DR.BHARATHI G PHC BAGUR, BAGUR (POST), HOSADURGA (TALUK), CHITRADURGA-577515	GDMO	25/04/1990	2A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಮಲ್ಲಪ್ಪನಹಳ್ಳಿ, ಹೊಸದುರ್ಗ ತಾ   ಚಿತ್ರದುರ್ಗ ಜಿಲ್ಲೆ
154	189	DR.RAHUL BANTI DR.RAHUL.V.BANTI, S/O V.V.BANTI #948 BAZAR ROAD BELLAD BAGEWADI, TQ: HUKKERI, BELAGAVI-593105	GDMO	01/02/1992	2A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ನೋಗಿನಿಹಾಳ ಹುಕ್ಕೇರಿ ತಾ   ಬೆಳಗಾವಿ ಜಿಲ್ಲೆ.
155	190	DR.RAVI KARAD DR RAVI KARAD, PO BELAGALPET, TQ HANAGAL, HAVERI-581104	GDMO	16/10/1986	2A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಚಂದಾಪುರ, ಶಿಗ್ಗಾಂವ್ ತಾ   ಹಾವೇರಿ ಜಿಲ್ಲೆ.
156	192	DR.PALLAVI K L PALLAVI K L D/O LINGANNA, K. G. HALLI; P.N.HALLI POST;; GOWDGERE HOBLI; SIRA TQ, TUMAKURU-572135	GDMO	16/01/1990	2A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ತೀರ್ಥಪುರ, ಚಿಕ್ಕನಾಯಕನಹಳ್ಳಿ ತಾ   ತುಮಕೂರು ಜಿಲ್ಲೆ.
157	193	DR.PADMARAJ STALIN HEGRE 'HARSHA' PLOT NO 304; SECTOR NO 40;; NEAR HINDALGA GANESH TEMPLE, BELAGAVI, BELAGAVI-591108	GDMO	01/01/1991	SC	ಪ್ರಾಥಮಿಕ ಆರೋಗ್ಯ ಕೇಂದ್ರ, ಹಲಸಿ, ಖಾನಪುರ ತಾ   ಬೆಳಗಾವಿ ಜಿಲ್ಲೆ.
158	194	DR.AMITHA K 59/6; PREMA NILAYA; OPP HOTEL PARIJATHA, MAIN ROAD, KUNDAPURA, UDUPI-576201	GDMO	21/06/1978	2A	ಪ್ರಾಥಮಿಕ ಆರೋಗ್ಯ ಕೇಂದ್ರ, ಸಿದ್ದಾಪುರ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ
159	195	DR. PRADEEP KUMAR M SRI LAKSHMIVENKATESHWARA NILAYA, KARANJI KATTE 6TH CROSS(LEFT), KHADRIPUR ROAD; KOLAR, KOLAR-563101	GDMO	04/05/1992	2A	ಪ್ರಾಥಮಿಕ ಆರೋಗ್ಯ ಕೇಂದ್ರ, ಐ.ಡಿ. ಹಳ್ಳಿ, ಮಧುಗಿರಿ ತಾ   ತುಮಕೂರು ಜಿಲ್ಲೆ.
160	196	DR.ANITHA K D/O KRISHNAMURTHY, BURUDUKUNTE SUGUR P, HIRIYUR T, CHITRADURGA-577546	GDMO	16/05/1991	3A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ತಂಡಗ, ತುರುವೇಕೆರೆ ತಾ   ತುಮಕೂರು ಜಿಲ್ಲೆ.
161	197	DR.NEETHA M C C/O DR JAYARAMA REDDY G, MANAJA NILAYA; GOVINDAPPA COMPOUND, M N HALLI ROAD; MUTHYALPET; MULBAGAL, KOLAR-563131	GDMO	08/02/1991	3A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಹೋಳೂರು, ಕೋಲಾರ ತಾ   ಕೋಲಾರ ಜಿಲ್ಲೆ.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ಪದನಾಮ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
162	198	DR.RAMESH HULAKUND S/O:CHANDRASHEKHAR HULAKUND, AT/PO:TUKKANATTI, TQ:GOKAK, BELAGAVI-591224	GDMO	01/06/1991	C1/RL	ಪ್ರಾಥಮಿಕ ಆರೋಗ್ಯ ಕೇಂದ್ರ, ತುಕ್ಕಾನಟ್ಟಿ, ಗೋಕಾಕ್ ತಾ   ಬೆಳಗಾವಿ
163	199	DR. PALLAVI B S WARD 47 DOOR NO 103, PWD QUARTERS, CHAMARAJANAGAR TALUK AND DIST, CHAMRAJ NAGAR-571313	GDMO	30/11/1991	ST/2A	ಪ್ರಾಥಮಿಕ ಆರೋಗ್ಯ ಕೇಂದ್ರ, ಬಿಸಲವಾಡಿ, ಚಾಮರಾಜನಗರ ತಾ   ಚಾಮರಾಜನಗರ ಜಿಲ್ಲೆ.
164	200	DR.NAGARAJU A R S/O RANGAYYA A; SHREE LAKSHMI RANGANATHA NILAYA, #123; KALGUTHI EXT; GORAVINAKALLU ROAD, HOSADURGA, CHITRADURGA-577527	GDMO	18/11/1989	2A	ಪ್ರಾಥಮಿಕ ಆರೋಗ್ಯ ಕೇಂದ್ರ, ರಾಮಗಿರಿ, ಹೊಳಲ್ಕೆರೆ ತಾ   ಚಿತ್ರದುರ್ಗ ಜಿಲ್ಲೆ
165	201	DR.QAMARUDDIN FATEH KHANI H.NO 5-814, CHOTA ROZA, DARGHA AREA ; KALABURAGI, KALABURAGI-585104	GDMO	03/01/1987	2A	ಪ್ರಾಥಮಿಕ ಆರೋಗ್ಯ ಕೇಂದ್ರ, ಹೇಮನೂರು, ಸುರಪುರ ತಾ   ಯಾದಗಿರಿ ಜಿಲ್ಲೆ.
166	202	DR.RATHESHWARA R NEAR KODAMMA TEMPLE ;G.N KERE .MATTHODU, HOSADURGA (T); CHITRADURGA(D), CHITRADURGA-577533	GDMO	14/01/1991	ST	ಪ್ರಾಥಮಿಕ ಆರೋಗ್ಯ ಕೇಂದ್ರ, ಗಡೀಹಳ್ಳಿ, ತರೀಕೆರೆ ತಾ   ಚಿಕ್ಕಮಗಳೂರು ಜಿಲ್ಲೆ.
167	203	DR.RIZWAN DESAI RIZWAN DESAI, H NO.630/4A; AT POST : AKKATANGERHAL, TAQ: GOKAK, BELAGAVI-591101	GDMO	01/08/1984	2B/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಇಸ್ತಾಂಪುರ, ಹುಕ್ಕೇರಿ ತಾಲ್ಲೂಕು, ಬೆಳಗಾವಿ ಜಿಲ್ಲೆ
168	204	DR.SUMANA M H 371 MANJUSHREE, GKV K LAYOUT, JAKKUR BENGALURU, BENGALURU URBAN-560064	GDMO	25/05/1985	SC/W	ಪ್ರಾಥಮಿಕ ಆರೋಗ್ಯ ಕೇಂದ್ರ, ಬುಕ್ಕಾಪಟ್ಟಣ, ಶಿರಾ ತಾಲ್ಲೂಕು, ತುಮಕೂರು ಜಿಲ್ಲೆ
169	206	DR. GEETHA S NAIK SWATHI NILAYA, JAJIKATTE ROAD 8TH CROSS, BALAJI NAGAR SIRA TOWN, TUMAKURU-572137	GDMO	01/04/1990	SC/W	ಪ್ರಾಥಮಿಕ ಆರೋಗ್ಯ ಕೇಂದ್ರ, ದೊಡ್ಡಅಗ್ಗಹಾರ, ಸಿರಾ ತಾಲ್ಲೂಕು, ತುಮಕೂರು ಜಿಲ್ಲೆ
170	207	DR.SANMATI BHEEMAPPA NAGANUR D/O SHANTA B NAGANUR, DEVALAPUR POST, BAILHONGAL TALLUK, BELAGAVI-591102	GDMO	13/01/1991	3B/W	ಪ್ರಾಥಮಿಕ ಆರೋಗ್ಯ ಕೇಂದ್ರ, ಹೊಸೂರು, ಸವದತ್ತಿ ತಾ   ಬೆಳಗಾವಿ ಜಿಲ್ಲೆ.
171	208	DR. SOWMYA K SEETHA NIVAS, MURATHANGADI, SANOOR POST; KARKALA TALUK, UDUPI-574114	GDMO	03/05/1986	SC/W	ಪ್ರಾಥಮಿಕ ಆರೋಗ್ಯ ಕೇಂದ್ರ, ಗುತ್ತಿಗಾರ್, ಸುಳ್ಯ ತಾ   ದಕ್ಷಿಣ ಕನ್ನಡ ಜಿಲ್ಲೆ.
172	209	DR.PAVITHRA Y #437; 12TH CROSS; 2ND STAGE SRIRAMPURA, MYSURU, MYSURU-570023	GDMO	14/01/1991	SC/W	ಪ್ರಾಥಮಿಕ ಆರೋಗ್ಯ ಕೇಂದ್ರ, ಅರಕಲವಾಡಿ, ಚಾಮರಾಜನಗರ ತಾ   ಚಾಮರಾಜನಗರ ಜಿಲ್ಲೆ.
173	211	DR.GOUTAMI H R C/O DATTATRAY SESHAGIRI MESTA;HO NO: 362/I, KELAGINA PALYA ROAD; 2ND CROSS; TQ:HONNAVAR, KARWAR (UTTARA KANNADA)-581334	GDMO	23/05/1986	C1/W	ಪ್ರಾಥಮಿಕ ಆರೋಗ್ಯ ಕೇಂದ್ರ, ಬಳಕೂರು, ಹೊನ್ನಾವರ ತಾ   ಕಾರವಾರ ಜಿಲ್ಲೆ.
174	214	DR.VIKAS A GENERAL HOSPITAL, QUATRES, GUNDLUPET, CHAMRAJ NAGAR-571111	GDMO	09/11/1991	SC	ಪ್ರಾಥಮಿಕ ಆರೋಗ್ಯ ಕೇಂದ್ರ, ಕಗ್ಗಲಹುಂಡಿ, ಗುಂಡ್ಲುಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆ

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ಪದನಾಮ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
175	215	DR.RAJANI M HONGIRANA HOSAMANE 4TH CROSS, BEHIND SUBBAIAH HOSPITAL, SHIVAMOGGA, SHIVAMOGGA-577201	GDMO	01/05/1990	SC/W	ಪ್ರಾಥಮಿಕ ಆರೋಗ್ಯ ಕೇಂದ್ರ, ಆನಂದಪುರಂ, ಸಾಗರ ತಾ   ಶಿವಮೊಗ್ಗ ಜಿಲ್ಲೆ.
176	216	DR. MAMATHA M L D/O LINGAIAH M.L, #NO;MDA;249;1'ST CROSS;SAMUDAYABHAVAN ROAD;, G.B.PALYA;RAGHAVENDRANAGARA; MYSURU., MYSURU-570011	GDMO	02/01/1983	2A/RL	ಹೆರಿಗೆ ಆಸ್ಪತ್ರೆ, ಅತ್ತಿಗೋಡು, ಪಿರಿಯಾಪಟ್ಟಣ ತಾಲ್ಲೂಕು, ಮೈಸೂರು ಜಿಲ್ಲೆ
177	217	DR.RANGANATH REDDY PR RANGANATH REDDY PR, HAIKAL POST. TURUVANUR HOBLI, CHITRADURGA TQ AND DIST, CHITRADURGA-577517	GDMO	22/06/1983	GM/XMP	ಪ್ರಾಥಮಿಕ ಆರೋಗ್ಯ ಕೇಂದ್ರ, ಸಿ.ಕೆ.ಪುರ, ಪಾವಗಡ ತಾ   ತುಮಕೂರು ಜಿಲ್ಲೆ.
178	218	DR.SHWETHA R NO 632/1;8TH CROSS, BANDAPPA STREET, YESHWANTHPUR; BENGALURU, BENGALURU URBAN-560022	GDMO	15/08/1991	SC/W	ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಕಪುರ, ಹಾಸನ ತಾ   ಹಾಸನ ಜಿಲ್ಲೆ.
179	219	DR.SUSHMA N #1860 GARUDADRI SANJAY NAGARA, MYDALA CROSS KYATHSANDRA, TUMAKURU, TUMAKURU-572104	GDMO	30/06/1989	ST/W	ಪ್ರಾಥಮಿಕ ಆರೋಗ್ಯ ಕೇಂದ್ರ, ಜೆ.ಸಿ.ಪುರ, ಚಿಕ್ಕನಾಯಕನಹಳ್ಳಿ ತಾ   ತುಮಕೂರು ಜಿಲ್ಲೆ.
180	220	DR.PALLAVI G S SRI LAKSHMI VENKATESHWARA NILAYA COLLEGE LINK ROAD, BEHIND SC/ST HOSTEL, KUVEMPU NAGAR, TUMAKURU-572103	GDMO	15/09/1991	C1/W	ಪ್ರಾಥಮಿಕ ಆರೋಗ್ಯ ಕೇಂದ್ರ, ಬಿ.ಜಿ.ಕೆರೆ, ಮೊಳಕಾಲ್ಮೂರು ತಾ  , ಚಿತ್ರದುರ್ಗ ಜಿಲ್ಲೆ
181	221	DR.UMESH DR. UMESH S/O SATYANARAYAN, H.NO.13-2-2/34; ARJUNAPPA COLONY; YARAMARUS CAMP, RAICHUR, RAICHUR-584135	GDMO	02/01/1987	2A/KMS	ಪ್ರಾಥಮಿಕ ಆರೋಗ್ಯ ಕೇಂದ್ರ, ಗಾಣದಾಳ, ರಾಯಚೂರು ತಾ   ರಾಯಚೂರು ಜಿಲ್ಲೆ.
182	222	DR.RASHMI PAVAMAN NILAYA;PLOT NO.106;, NEAR BGS SCHOOL;BENDRE NAGAR, DHARWAD, DHARWAD-580008	GDMO	30/11/1989	SC	ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳವಟಗಿ, ಹಳಿಯಾಳ ತಾ   ಕಾರವಾರ ಜಿಲ್ಲೆ.
183	223	DR.PRASHANTA TUMBAGI C/O MALLIKARJUN C. VATAMURI, NEAR URBAN BANK, AT POST BELLAD BAGEWADI, BELAGAVI-591305	GDMO	04/08/1987	2A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಧನ್ನೂರ, ಹುನಗುಂದ ತಾ   ಬಾಗಲಕೋಟೆ ಜಿಲ್ಲೆ.
184	224	DR.ANUSHA T C/O:S A MULLA ; HOUSE NO: 969; KADALAGI GALLI, AT POST: KANAGALE, TALUK: HUKKERI, BELAGAVI-591225	GDMO	08/01/1988	C1/W	ಪ್ರಾಥಮಿಕ ಆರೋಗ್ಯ ಕೇಂದ್ರ, ಅರ್ಜುನವಾಡ, ಹುಕ್ಕೇರಿ ತಾಲ್ಲೂಕು, ಬೆಳಗಾವಿ ಜಿಲ್ಲೆ.
185	225	DR.MAHANATH HEGDE H S/O RATHNAKAR HEGDE, RAGHURATHNA HOUSE YENAGUDDE VILLAGE, KATAPADI POST UDUPI TALUK ; DIST, UDUPI-574105	GDMO	05/10/1985	3B/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಬೈಲೂರು, ಕಾರ್ಕಳ ತಾ   ಉಡುಪಿ ಜಿಲ್ಲೆ.
186	227	DR. NISHCHITHA N BHYRESWARA KRUPA, 8TH MAIN 8TH CROSS SS PURAM, TUMAKURU, TUMAKURU-572102	GDMO	01/08/1990	ST/W	ಪ್ರಾಥಮಿಕ ಆರೋಗ್ಯ ಕೇಂದ್ರ, ಕೆಂಕೆರೆ, ಅರಸೀಕೆರೆ ತಾ   ಹಾಸನ ಜಿಲ್ಲೆ.
187	228	DR.MANASA M A NO 224, GULPET, KOLAR TOWN, KOLAR-563101	GDMO	26/11/1989	SC	ಪ್ರಾಥಮಿಕ ಆರೋಗ್ಯ ಕೇಂದ್ರ, ದಿಡಗ, ಚನ್ನರಾಯಪಟ್ಟಣ ತಾ   ಹಾಸನ ಜಿಲ್ಲೆ.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ಪದನಾಮ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
188	229	DR.MANJUNATH PRASAD M S S/O SREERAMA M G,; RSS BUILDING ROAD; BEHIND PREMNAGAR,; CHINTAMANI, CHIKBALLAPUR-563125	GDMO	25/05/1988	SC	ಪ್ರಾಥಮಿಕ ಆರೋಗ್ಯ ಕೇಂದ್ರ, ಜುಟ್ಟನಹಳ್ಳಿ, ಚನ್ನರಾಯಪಟ್ಟಣ ತಾ  , ಹಾಸನ ಜಿಲ್ಲೆ.
189	230	DR. RAMYA SHREE M SAPTAGIRI FIRST FLOOR, FIRST CROSS AYYAPPANAGAR	GDMO	09/12/1989	ST	ಪ್ರಾಥಮಿಕ ಆರೋಗ್ಯ ಕೇಂದ್ರ, ಕುಪ್ಪಳುಶೆಟ್ಟಹಳ್ಳಿ, ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆ
190	231	DR.INDUSHREE MC D/O CHENNAKESHAVAMURTHY S; LAKSHMI VENKATESHWARA, NILAYA; PUSHPAGIRI LAYOUT; BEHIND, COFFEE CURING; KALYAN NAGARA; BYPASS ROAD;; CKM ., CHIKKAMAGALURU-577102	GDMO	22/08/1988	SC	ಪ್ರಾಥಮಿಕ ಆರೋಗ್ಯ ಕೇಂದ್ರ, ಮದನ, ಸೇಡಂ ತಾ   ಕಲಬುರಗಿ ಜಿಲ್ಲೆ.
191	232	DR.HARAM SULTANA N DR. HARAM SULTANA N, SIDDIQUE VILLA; CHURCH ROAD; BYNDOR, KUNDAPURA(TQ), UDUPI-576214	GDMO	27/03/1988	2B/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಹೆಗಡೆಕಟ್ಟಾ, ಶಿರಸಿ ತಾ   ಕಾರವಾರ ಜಿಲ್ಲೆ.
192	233	DR.PRIYADHARSHINI J NO 7 KENNEDYS TELUGU LINE, OORGAUM POST, KOLAR GOLD FIELD, KOLAR-563120	GDMO	25/07/1986	SC	ಪ್ರಾಥಮಿಕ ಆರೋಗ್ಯ ಕೇಂದ್ರ, ಸಾತೇನಹಳ್ಳಿ, ಚನ್ನರಾಯಪಟ್ಟಣ ತಾ   ಹಾಸನ ಜಿಲ್ಲೆ.
193	234	DR.SHILPARANI SHILPARANI D/O MARIYAPPA, STRT; HOUSE NUMBER 7/12;111 4TH CROSS ROAD,; ALSTOM COLONY; SHAHABAD., KALABURAGI-585229	GDMO	08/08/1991	2A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಬಿದರೆಕೆರೆ, ಜಗಲೂರು ತಾ   ದಾವಣಗೆರೆ ಜಿಲ್ಲೆ
194	236	DR.SWATHI DONGRE SWATHI DONGRE D/O DIGAMBER DONGRE, FIRST CROSS;RAJAJINAGAR BIRUR, BIRUR POST, CHIKKAMAGALURU-577116	GDMO	26/01/1991	SC	ಪ್ರಾಥಮಿಕ ಆರೋಗ್ಯ ಕೇಂದ್ರ, ಹಿರೇನಲ್ಲೂರು, ಕಡೂರು ತಾ   ಚಿಕ್ಕಮಗಳೂರು ಜಿಲ್ಲೆ.
195	238	DR.S SHIVAKUMAR DR SHIVAKUMAR C/O B. M. KUMBAR ;, VEERPURA STREET ; OPP KARIYAMMA TEMPLE. HUBLI-20, HUBLI - 580020, DHARAWADA-580020	GDMO	22/02/1989	2A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ತಡಸ, ಸವಣೂರು ತಾ   ಹಾವೇರಿ ಜಿಲ್ಲೆ.
196	239	DR.VISHAL CHITTKOTI ENTERPRISE, SHIVCHANDRA ROAD, HUMNABAD, BIDAR-585330	GDMO	24/07/1990	3B/KMS	ಪ್ರಾಥಮಿಕ ಆರೋಗ್ಯ ಕೇಂದ್ರ, ಮಸ್ತಿ, ಲಿಂಗಸಗೂರು ತಾ   ರಾಯಚೂರು ಜಿಲ್ಲೆ.
197	240	DR.RAVI NADAGOUDAR AT AND POST BETAGERI, HNO 216, TQ:GOKAK, BELAGAVI-591233	GDMO	15/02/1989	2A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಕೌಜಲಗಿ ಗೋಕಾಕ್ ತಾ   ಬೆಳಗಾವಿ ಜಿಲ್ಲೆ.
198	241	DR.KISHOR CHANDAVARKAR S/O KAMALAKAR NAIK OMKAR NILAY K.H.B. COLONY, PRABHAT NAGAR, HONAVAR, KARWAR (UTTARA KANNADA)-581334	GDMO	30/07/1986	2A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಸಂತೇಗುಳಿ, ಕುಮಟಾ ತಾ   ಕಾರವಾರ ಜಿಲ್ಲೆ.
199	242	DR.KENCHANAGOUDARA ROHINI D/O;SHIVANNA;CHIGATERE(POST), HARAPANAHALLI(TALUK), DAVANAGERE(DIST), DAVANAGERE-583127	GDMO	05/08/1989	3B/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಸೋಗಿ, ಹಡಗಲಿ ತಾ   ಬಳ್ಳಾರಿ ಜಿಲ್ಲೆ.
200	243	DR.DEVARAJA A N S/O MANJAPPA N, H I G 59 NEW K H B COLONY, KOTTUR ROAD HARAPANAHALLI TOWN, DAVANAGERE-583131	GDMO	01/06/1988	3B/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಚಿಗಟೇರಿ, ಹರಪನಹಳ್ಳಿ ತಾ   ದಾವಣಗೆರೆ ಜಿಲ್ಲೆ

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ಪದನಾಮ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
201	244	DR.BASAVARAJ HEBBAL DR BASAVARAJ HEBBAL, AT POST - VANDAL, TALUK - BASAVANA BAGEWADI, VIJAYAPURA-586201	GDMO	30/07/1989	2A/KMS	ಪ್ರಾಥಮಿಕ ಆರೋಗ್ಯ ಕೇಂದ್ರ, ತೋಗುಣಸಿ, ಬದಾಮಿ ತಾ   ಬಾಗಲಕೋಟೆ ಜಿಲ್ಲೆ.
202	246	DR.UDAATTAA N 3-49D; 'SUM MANE'; KARKADA, SALIGRAMA; UDUPI DISTRICT, 576225, UDUPI-576225	GDMO	18/06/1989	C1/W	ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಡಾಜೆ, ಬೆಳ್ತಂಗಡಿ ತಾ  , ದಕ್ಷಿಣ ಕನ್ನಡ ಜಿಲ್ಲೆ.
203	247	DR. DEVENDRA H DR DEVENDRA H S/O SHANKARAPPA H, PRIMARY GOVERNMENT HIGH SCHOOL, BYLUVADDIGERI (POST) HOSPET (T), BALLARI-583223	GDMO	11/07/1988	SC/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಶಿಮ್ಮಲಾಪುರ, ಕೊಡಗಿ ತಾ   ಬಳ್ಳಾರಿ ಜಿಲ್ಲೆ.
204	248	DR.M S SHREEHARSHA S/O H B RENUKADEVI(TEACHER), CHELAVADI COLONY, BHEEMASAMUDRA (POST), CHITRADURGA-577501	GDMO	31/05/1989	SC/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಎ.ವಿ.ಕೊಟ್ಟಿಗೆ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ
205	249	DR.SHRI HARI S POL SHRIHARI S POL, LAXMI NAGAR NEAR HANUMAAN TEMPLE, MUDALAGI, BELAGAVI-591312	GDMO	01/08/1988	SC/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಮೊರಬ, ರಾಯಬಾಗ್ ತಾ   ಬೆಳಗಾವಿ ಜಿಲ್ಲೆ.
206	250	DR.SHEETAL NO 145 ; 4 TH MAIN ; 3 RD BLOCK, 3 RD STAGE, BASAVESWARANAGAR, BENGALURU URBAN-560079	GDMO	20/05/1992	ST	ಪ್ರಾಥಮಿಕ ಆರೋಗ್ಯ ಕೇಂದ್ರ, ಕರ್ಜಗಿ, ಹಾವೇರಿ ತಾ   ಹಾವೇರಿ ಜಿಲ್ಲೆ.
207	251	DR. RAJESHWARI SHASHIKANT S/O HANUMANTHAPPA KATTIMANI, A/P HALLISAGAR, TQ SHAHAPUR, YADGIR-585223	GDMO	26/07/1989	SC/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಅಜಲಪುರ ಯಾದಗಿರಿ ತಾ   ಯಾದಗಿರಿ ಜಿಲ್ಲೆ.
208	252	DR.PRAVEEN P N PRAVEEN P N C/O RAJESHWARAMMA V, SRI RANGA NILAYA OPP VENKATARAMANA TEMPLE, 6TH CROSS BANK COLONY CHITHRADURGA, CHITRADURGA-577501	GDMO	10/01/1986	GM/XMP	ಪ್ರಾಥಮಿಕ ಆರೋಗ್ಯ ಕೇಂದ್ರ, ಮೀರಸಾಬಿಹಳ್ಳಿ, ಚಳ್ಳಕೆರೆ ತಾ   ಚಿತ್ರದುರ್ಗ ಜಿಲ್ಲೆ
209	253	DR.KHENA NO 214 AMCH STAFF QUATRESS, SHAMPUR MAIN ROAD, K G HALLI, BENGALURU URBAN-560045	GDMO	04/05/1991	ST	ಪ್ರಾಥಮಿಕ ಆರೋಗ್ಯ ಕೇಂದ್ರ, ಬಾಗೂರು, ಚನ್ನರಾಯಪಟ್ಟಣ ತಾ   ಹಾಸನ ಜಿಲ್ಲೆ.
210	254	DR. RADHIKA D KARMAD VILLAGE, AMMATHI POST, VIRAJPET TALUK, KODAGU-571211	GDMO	01/08/1990	SC/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಹಂಡ್ರಂಗಿ, ಅರಕಲಗೂಡು ತಾ   ಹಾಸನ ಜಿಲ್ಲೆ.
211	255	DR.AKSHATHA V KHANAPUR ANUGRAHA NILAYA, OPP TO VEENA SHARADA HIGH SCHOOL, SHARAVATHI NAGARA, SHIVAMOGGA-577201	GDMO	20/07/1990	GM/SC/PH	ಪ್ರಾಥಮಿಕ ಆರೋಗ್ಯ ಕೇಂದ್ರ, ಹೊಸಬಾಳೆ, ಸೊರಬ ತಾ   ಶಿವಮೊಗ್ಗ ಜಿಲ್ಲೆ.
212	257	DR.MALLIKARJUN S BIRADAR DR MALLIKARJUN BIRADAR; C/O SUSHEELA BIRADAR;; AT POST- VANDAL; TQ- BASAVANA BAGEWADI;; KARNATAKA, VIJAYAPURA-586201	GDMO	28/07/1984	GM/XMP	ಪ್ರಾಥಮಿಕ ಆರೋಗ್ಯ ಕೇಂದ್ರ, ಕರಡಿ, ಹುನಗುಂದ ತಾ   ಬಾಗಲಕೋಟೆ ಜಿಲ್ಲೆ.
213	258	DR.LAXMAN S J R/O TEGAMPUR, TQ:AURAD(B), DIST:BIDAR, BIDAR-585326	GDMO	01/06/1988	SC/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಕೋಡೇಕಲ್, ಸುರಪುರ ತಾ   ಯಾದಗಿರಿ ಜಿಲ್ಲೆ.
214	259	DR.AKASH S 213 A, M G RAILWAY COLONY, BEHIND RAILWAY HOSPITAL; BENGALURU CITY RLWY QTRS, BENGALURU URBAN-560023	GDMO	03/02/1990	GM/2A/PH	ಪ್ರಾಥಮಿಕ ಆರೋಗ್ಯ ಕೇಂದ್ರ, ಲಕ್ಕೂರು, ಮಾಲೂರು ತಾ   ಕೋಲಾರ ಜಿಲ್ಲೆ.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ಪದನಾಮ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
215	260	DR.MEGHANATH N DR.MEGHANATH N S/O NARASIMHAIAH R ; BEHIND KHADI B, OPP.SURYA PETROL BUNK; RAGHAVENDRA COLONY;; B.M.ROAD; KANAKAPURA TOWN, RAMNAGARA-562117	GDMO	06/05/1988	SC/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಕಣಕಟ್ಟೆ, ಅರಸೀಕೆರೆ ತಾ   ಹಾಸನ ಜಿಲ್ಲೆ.
216	261	DR.NEELAPPA K PUJARI S/O KRISHNAPPA V PUJARI, AT.NEELANAGAR POST.SHIRUR, BAGALKOT 587120,	GDMO	01/06/1988	SC/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಹೊಳೆ ಅಲೂರು, ರೋಣ ತಾ   ಗದಗ ಜಿಲ್ಲೆ.
217	262	DR.VIVEKANAND HUVINAHALLI DR VIVEKANAND HUVINAHALLI, S/O M N HUVINAHALLI, GOLAGERI TA SINDAGI, VIJAYAPURA-586129	GDMO	15/07/1985	GM/XMP	ಪ್ರಾಥಮಿಕ ಆರೋಗ್ಯ ಕೇಂದ್ರ, ನಾಗಾವಿ. ಬಿ.ಕೆ., ಸಿಂದಗಿ ತಾ   ವಿಜಯಪುರ ಜಿಲ್ಲೆ.
218	265	DR.SATISH 17-4-121 AGRICULTURE COLONY, MANHALLI ROAD OPP GUMPA BIDAR, BIDAR-585403	GDMO	05/05/1983	ST/KMS	ಪ್ರಾಥಮಿಕ ಆರೋಗ್ಯ ಕೇಂದ್ರ, ಗುತ್ತಿ ಬಸವೇಶ್ವರ್ ಸುರಪುರ ತಾ   ಯಾದಗಿರಿ ಜಿಲ್ಲೆ.
219	268	DR.GIRIDHARA C S/O CHIKKANAGAIHAH, AMACHAVADI (POST), CHAMRAJANAGAR TALUK, CHAMRAJ NAGAR-571127	GDMO	01/06/1984	GM/SC/XMP	ಪ್ರಾಥಮಿಕ ಆರೋಗ್ಯ ಕೇಂದ್ರ, ಬಿದರೆ, ಚನ್ನರಾಯಪಟ್ಟಣ ತಾ   ಹಾಸನ ಜಿಲ್ಲೆ.
220	269	DR.BHASKARA S/O BASAPPA ;, POST. HARVI, TQ MANVI, RAICHUR-584123	GDMO	08/01/1988	ST/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಸಾಲಗುಂದ ಸಿಂದನೂರು ತಾ   ರಾಯಚೂರು ಜಿಲ್ಲೆ.
221	270	DR.MANJUNATH V MARIGERI SOMAWARPETH;; AT POST - KITTUR, TALUK- BAILHONGAL, BELAGAVI-591115	GDMO	23/08/1982	GM/XMP	ಪ್ರಾಥಮಿಕ ಆರೋಗ್ಯ ಕೇಂದ್ರ, ಮಡ್ನೂರು, ಹಿರೇಕೆರೂರು ತಾ   ಹಾವೇರಿ ಜಿಲ್ಲೆ.
222	272	DR.PRADEEP K R PRADEEP K R;S/O RAMACHANDRA; # 36; OPP TO LAKSHMI, NILAYA ; DHARMARAYA TEMPLE STREET ; KATARIPALYA;; KOLAR-563101	GDMO	25/09/1984	2A/XMP	ಪ್ರಾಥಮಿಕ ಆರೋಗ್ಯ ಕೇಂದ್ರ, ಕಟ್ಟೇಪುರ, ಅರಕಲಗೂಡು ತಾ   ಹಾಸನ ಜಿಲ್ಲೆ.
223	273	DR.MANJUNATH N H N.H.MANJUNATH S/O HUCHAPPA, NELLIKERE (V AND P), TIPTUR (TALUK), TUMAKURU-572224	GDMO	05/07/1974	2A/PH-L	ಪ್ರಾಥಮಿಕ ಆರೋಗ್ಯ ಕೇಂದ್ರ, ಗೋಡೆಕೆರೆ, ಚಿಕ್ಕನಾಯಕನಹಳ್ಳಿ ತಾ   ತುಮಕೂರು ಜಿಲ್ಲೆ.
224	274	DR.NANAGOUDA MULIMANI S/O ANNASAHAB MULIMANI, POST. KUDURI SALAWADGI, TQ. BASAVAN BAGEWADI, VIJAYAPURA-586208	GDMO	22/07/1989	3A/PH	ಪ್ರಾಥಮಿಕ ಆರೋಗ್ಯ ಕೇಂದ್ರ, ಹೂವಿನ ಹಿಪ್ಪರಗಿ ಬಿ.ಬಾಗೇವಾಡಿ ತಾ   ವಿಜಯಪುರ ಜಿಲ್ಲೆ.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ಪದನಾಮ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
225	1/HK	DR.SMITHA J AYLI JAMBANNA S AYLI, JAYANAGAR 2ND STAGE, GANGAVATHI, KOPPAL-583227	GDMO	08/07/1991	GM/W	ಪ್ರಾಥಮಿಕ ಆರೋಗ್ಯ ಕೇಂದ್ರ, ನವಲಿ, ಗಂಗಾವತಿ ತಾ   ಕೊಪ್ಪಳ ಜಿಲ್ಲೆ.
226	10/HK	DR.SAJJA JAYASHREE DR. SAJJA JAYASHREE, PLOT NO. 27; H NO. 1.35, VISHWESHWARAYYA NAGAR KALABURAGI, KALABURAGI-585105	GDMO	02/06/1991	GM/W	ಪ್ರಾಥಮಿಕ ಆರೋಗ್ಯ ಕೇಂದ್ರ, ಕೊರಳ್ಳಿ, ಆಳಂದ ತಾ   ಕಲಬುರಗಿ ಜಿಲ್ಲೆ.
227	13/HK	DR. GURURAJU D SAPTHAGIRI NILAYA OPPOSITE VIDYADAAHINI SCHOOL, VIDYANAGARA, CHITRADURGA, CHITRADURGA-577501	GDMO	20/06/1992	GM/CAT 1	ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳ್ಳಿಘಟ್ಟ, ಕೂಡಗಿ ತಾ   ಬಳ್ಳಾರಿ ಜಿಲ್ಲೆ.
228	14/HK	DR.SYED MUQTADIR H.NO.24-25, TEACHERS COLONY, HUMNABAD, BIDAR-585330	GDMO	10/06/1988	GM	ಪ್ರಾಥಮಿಕ ಆರೋಗ್ಯ ಕೇಂದ್ರ, ತಾಳಮಡಗಿ, ಹುಮ್ಮಾಬಾದ್ ತಾ   ಬೀದರ್ ಜಿಲ್ಲೆ.
229	15/HK	DR.BASAVARAJ C S/O CHANNABASIAH P, 2ND CROSS; 6TH WARD, HAMPI ROAD;HOSAPETE, BALLARI-583201	GDMO	21/06/1985	GM	ಪ್ರಾಥಮಿಕ ಆರೋಗ್ಯ ಕೇಂದ್ರ, ದೇವಸಮುದ್ರ ಹೊಸಪೇಟೆ ತಾ   ಬಳ್ಳಾರಿ ಜಿಲ್ಲೆ.
230	16/HK	DR.RAJALAKSHMI M NEAR KANAKACHALAPATI TEMPLE, KANAKAGIRI POST, GANGAVATHI TALUK, KOPPAL-583283	GDMO	30/05/1984	GM/W	ಪ್ರಾಥಮಿಕ ಆರೋಗ್ಯ ಕೇಂದ್ರ, ಸಂಗನಾಳ, ಯಲಬುರ್ಗಾ ತಾ   ಕೊಪ್ಪಳ ಜಿಲ್ಲೆ.
231	17/HK	DR.ANAND ADKI H.NO.7/1101/41/A2;BEHIND, LAHOTI OIL MILL; GUNJ BANK COLONY, KALABURAGI, KALABURAGI-585104	GDMO	18/10/1983	2A	ಪ್ರಾಥಮಿಕ ಆರೋಗ್ಯ ಕೇಂದ್ರ, ಇಟಕಲ್, ಸೇಡಂ ತಾ   ಕಲಬುರಗಿ ಜಿಲ್ಲೆ.
232	19/HK	DR. VINAY RAJU D SAPTHAGIRI NILAYA OPPOSITE VIDYADAAHINI SCHOOL, VIDYANAGARA, CHITRADURGA, CHITRADURGA-577501	GDMO	14/07/1992	C1	ಪ್ರಾಥಮಿಕ ಆರೋಗ್ಯ ಕೇಂದ್ರ, ಆಲೂರು, ಕೂಡಗಿ ತಾ   ಬಳ್ಳಾರಿ ಜಿಲ್ಲೆ.
233	2/HK	DR.LINGESHWARI LINGESHWARI W/O DHULESHPATIL, AT POST NELOGI, TQ JEWARAGI, KALABURAGI-585310	GDMO	03/03/1987	GM/3B/W	ಪ್ರಾಥಮಿಕ ಆರೋಗ್ಯ ಕೇಂದ್ರ, ಮಂಡವಾಲ ಜೇವರ್ಗಿ ತಾ   ಕಲಬುರಗಿ ಜಿಲ್ಲೆ.
234	20/HK	DR.SHESHANK 10-157 SHUBHASH CHOWK, BRAHAMPUR, KALABURAGI KARNATAKA, KALABURAGI-585103	GDMO	19/11/1991	2A	ಪ್ರಾಥಮಿಕ ಆರೋಗ್ಯ ಕೇಂದ್ರ, ಜಿರಟಗಿ ಜೇವರ್ಗಿ ತಾ   ಕಲಬುರಗಿ ಜಿಲ್ಲೆ.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ಪದನಾಮ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
235	21/HK	DR.RUHEENA ANJUM RANA RUHEENA ANJUM RANA C/O SHAH SHAKEEL AHMED ARIF QUA, H. NO 5- 2-204 1ST FLOOR OF PATAL NAGRI MASJID, GOLA KHANA BIDAR. PHONE NUMBER: 8951506194, BIDAR-585401	GDMO	12/06/1991	2B/W	ಪ್ರಾಥಮಿಕ ಆರೋಗ್ಯ ಕೇಂದ್ರ, ಹೆಡಗಾಪುರ, ಬಿರಾದ್ ತಾ   ಬೀದರ್ ಜಿಲ್ಲೆ.
236	23/HK	DR.JAGADISH SIDRAMAPPA ;KHANDALE; SAI NIVAS, R/O NIDEBAN ;POST-GORCHINCHOLI, TQ-BHALKI; DIST-BIDAR, BIDAR-585411	GDMO	01/06/1987	GM/3B/KMS	ಪ್ರಾಥಮಿಕ ಆರೋಗ್ಯ ಕೇಂದ್ರ, ಸಾಲೆಬಿಳಚಿನಹಳ್ಳಿ, ಚಿಂಚೋಳಿ ತಾ   ಕಲಬುರಗಿ ಜಿಲ್ಲೆ.
237	24/HK	DR.KHAJABANU Y HUGAR YUSUF K HUGAR, PLOT NO.391; S R COLONY, JALANAGAR, VIJAYAPURA-586109	GDMO	01/07/1989	2B	ಪ್ರಾಥಮಿಕ ಆರೋಗ್ಯ ಕೇಂದ್ರ, ಸಗರ, ಶಹಪೂರ್ ತಾ   ಯಾದಗಿರಿ ಜಿಲ್ಲೆ.
238	25/HK	DR.PRIYANKA S MINAJAGI H.NO 10- 2/80A D/O SHANKERAPPA MINAJAGI, C/O DR GURURAJ MALKOOD SUDARSHAN BUILDING, ANAND NAGAR, KALABURAGI, KALABURAGI-585103	GDMO	18/10/1991	2A/W	ಪ್ರಾಥಮಿಕ ಆರೋಗ್ಯ ಕೇಂದ್ರ, ಕೊಂಕಲ್, ಯಾದಗಿರಿ ತಾ   ಯಾದಗಿರಿ ಜಿಲ್ಲೆ.
239	26/HK	DR.NAGAPPA NAGAPPA S/O SANGAPPA, VILLAGE HALLIKHED B, TALUK HUMNABAD, BIDAR-585414	GDMO	26/11/1991	GM/3B/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಕಂದಕುರಾ ಯಾದಗಿರಿ ತಾ. ಯಾದಗಿರಿ ಜಿಲ್ಲೆ.
240	27/HK	DR.AYISHA AFREEN H NO A-8-309, QILA ROAD MULTANI COLONY, BIDAR, BIDAR-585401	GDMO	03/11/1988	C1/W	ಪ್ರಾಥಮಿಕ ಆರೋಗ್ಯ ಕೇಂದ್ರ, ಮಿರಿಯಾಣ, ಚಿಂಚೋಳಿ ತಾ   (10 ವರ್ಷ ಮೇಲ್ಪಟ್ಟ ಹುದ್ದೆ) ಕಲಬುರಗಿ ಜಿಲ್ಲೆ.
241	28/HK	DR.KASHIBAI 173; MANTHAL BLOCK NO.1, MANTHAL, TQ:BASAVAKALYAN, BIDAR-585419	GDMO	01/06/1989	GM/2A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಗಂವಾರ, ಜೇವರ್ಗಿ ತಾ   ಕಲಬುರಗಿ ಜಿಲ್ಲೆ.
242	29/HK	DR.SUSHMITA H SUSHMITA D/O RAJENDERA KUMAR, H.NO.8-10-73 NEAR MEGURE EYE CARE CENTRE, AKKA MAHA DEVI COLONY BIDAR, BIDAR-585401	GDMO	16/01/1992	SC/W	ಪ್ರಾಥಮಿಕ ಆರೋಗ್ಯ ಕೇಂದ್ರ, ಮೋಘಾ, ಚಿಂಚೋಳಿ ತಾ   ಕಲಬುರಗಿ ಜಿಲ್ಲೆ.
243	3/HK	DR.AAKASH ANDGI H.NO.2-907/23 H OPPOSITE BASVESHWAR HOSPITAL, BADEPUR VIDYANAGAR SEDAM ROAD, KALABURAGI, KARNATAKA, KALABURAGI-585104	GDMO	26/02/1992	GM	ಪ್ರಾಥಮಿಕ ಆರೋಗ್ಯ ಕೇಂದ್ರ, ಕುರಕುಂಟ, ಸೇಡಂ ತಾ   ಕಲಬುರಗಿ ಜಿಲ್ಲೆ.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ಪದನಾಮ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
244	30/HK	DR.ASHWINI DR VISHWANATHA A BIRADAR, MAGANAGERA COMPLEX; APMC BACK SIDE, SINDAGI, VIJAYAPURA-586128	GDMO	08/01/1989	2A/W	ಪ್ರಾಥಮಿಕ ಆರೋಗ್ಯ ಕೇಂದ್ರ, ನಗನೂರು ಸುರಪುರ ತಾ   ಯಾದಗಿರಿ ಜಿಲ್ಲೆ.
245	32/HK	DR.UMADEVI UMADEVI D/O SIDDRAMAPPA BILVAPATRI, POST : GADIKESHWAR, TQ : CHINCHOLI, KALABURAGI-585324	GDMO	20/05/1991	GM/2A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಬಲಗಾ, ಆಳಂದ ತಾ   ಕಲಬುರಗಿ ಜಿಲ್ಲೆ.
246	33/HK	DR.GURURAJ GOURI R/O AMEERABAD WADI, POST DAKULGI, TQ HUMNABAD DIST BIDAR, BIDAR-585415	GDMO	12/12/1985	GM/3B/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಕಲಗಿ, ಜೇವರ್ಗಿ ತಾ: ಕಲಬುರಗಿ ಜಿಲ್ಲೆ.
247	35/HK	DR.NAVEEN PLOT NO 50 NGO'S COLONY, JEWARGI ROAD, KALABURAGI, KALABURAGI-585102	GDMO	07/11/1991	SC	ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳಮಗಿ, ಆಳಂದ ತಾ   ಕಲಬುರಗಿ ಜಿಲ್ಲೆ.
248	36/HK	DR. SANJAY GOUDAPPA SANGAVI C/O BANGAREMMA NILAYA, OPP:- GOVT PRIMARY SCHOOL, AT POST:- MALKHED TQ:-SEDAM, KALABURAGI-585101	GDMO	29/01/1989	GM/3B/RL	ಪ್ರಾಥಮಿಕ ಆರೋಗ್ಯ ಕೇಂದ್ರ, ವನದುರ್ಗ ಶಹಪೂರ್ ತಾ   ಯಾದಗಿರಿ ಜಿಲ್ಲೆ.
249	37/HK	DR.MAHADEVI G AT/PO YADRAMI, TQ JEWARAGI, DT KALBURAGI, KALABURAGI-585325	GDMO	11/07/1990	2A/W	ಪ್ರಾಥಮಿಕ ಆರೋಗ್ಯ ಕೇಂದ್ರ, ಹೈಹಾಳ ಬಿ ಶಹಪೂರ್ ತಾ   ಯಾದಗಿರಿ ಜಿಲ್ಲೆ.
250	38/HK	DR.SHILPA SHILPA D/O CHANDRASHEKHAR LAKKA, HALLKHED K, TQ HUMNABAD DIST BIDAR, BIDAR-585330	GDMO	01/01/1990	3B/W	ಪ್ರಾಥಮಿಕ ಆರೋಗ್ಯ ಕೇಂದ್ರ, ಮಡಿಯಾಳ, ಆಳಂದ ತಾ   ಕಲಬುರಗಿ ಜಿಲ್ಲೆ.
251	39/HK	DR.RACHANA POST TADKAL, YALBURGA TQ KOPPAL DIST	GDMO	02/05/1990	2A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಬನ್ನಿಕೊಪ್ಪ, ಯಲಬುರ್ಗಾ ತಾ   ಕೊಪ್ಪಳ ಜಿಲ್ಲೆ.
252	4/HK	DR.SYED SHAHEBAZ HUSSAIN KAZMI H NO 1-2-110, RAO TALEEM, NAKAMAN BIDAR, BIDAR-585401	GDMO	01/05/1991	GM/2B	ಪ್ರಾಥಮಿಕ ಆರೋಗ್ಯ ಕೇಂದ್ರ, ರಂಜೋಣ್‌ಕೇಣಿ ಬೀದರ್ ತಾ   ಬೀದರ್ ಜಿಲ್ಲೆ.
253	40/HK	DR. VINAYAKA DR VINAYAKA S B, S/O SOMAPPA BAIRANNAVAR, AT/- POST/- KATARAKI TQ/- KOPPAL, KOPPAL-583238	GDMO	01/07/1989	2A/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಗೊಂಡಬಾಳ, ಕೊಪ್ಪಳ ತಾ   ಕೊಪ್ಪಳ ಜಿಲ್ಲೆ.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ಪದನಾಮ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
254	41/HK	DR.SNEHA P NAIK NO 56;BHAVANI NILAYA, RENUKACHARYA NAGAR 1ST CROSS, BASAVESHWAR NAGAR BALLARI, BALLARI-583103	GDMO	22/04/1990	SC/W	ಪ್ರಾಥಮಿಕ ಆರೋಗ್ಯ ಕೇಂದ್ರ, ಸಿದ್ದಮ್ಮನಹಳ್ಳಿ, ಬಳ್ಳಾರಿ ತಾ   ಬಳ್ಳಾರಿ ಜಿಲ್ಲೆ.
255	42/HK	DR. JAI SINGH D 4/100 DADODI THANDA, DHANNURA(S), BHALKI, BIDAR-585413	GDMO	01/06/1978	SC/RL	ಪ್ರಾಥಮಿಕ ಆರೋಗ್ಯ ಕೇಂದ್ರ, ಸರಸಂಬ, ಆಳಂದ ತಾ   ಕಲಬುರಗಿ ಜಿಲ್ಲೆ.
256	45/HK	DR.GANGANPALLI DATTAPRASAD R/O SRI MANIK PRABHU NILAYA;H.NO:15-2-8;, SBI COLONY;POST: GANHI GUNJ; KUMBARWADA, BIDAR, BIDAR-585403	GDMO	11/06/1991	ST	ಪ್ರಾಥಮಿಕ ಆರೋಗ್ಯ ಕೇಂದ್ರ, ಅಲ್ಲಹಳ್ಳಿ, ಚಿತ್ತಾಪುರ ತಾ   ಕಲಬುರಗಿ ಜಿಲ್ಲೆ.
257	46/HK	DR.NEELAMBIKA H.NO:4-4-88E 'JEEVAN DEEP', NEAR AMBEDKAR CIRCLE;BSNL OFFICE, MAIN ROAD; YADGIR, YADGIR-585201	GDMO	09/12/1989	3A/W	ಪ್ರಾಥಮಿಕ ಆರೋಗ್ಯ ಕೇಂದ್ರ, ಮಲ್ಲಾರ, ಯಾದಗಿರಿ ತಾ   ಯಾದಗಿರಿ ಜಿಲ್ಲೆ.
258	47/HK	DR.PRASHANT K S/O SHIVASHARAN ;PLOT NO 167;SHARANABASAVA KRUPA, JADHAV LAYOUT;CHANDRABHAGA NAGAR, BIDDAPUR COLONY, KALABURAGI-585103	GDMO	10/01/1984	GM/3A/XMP	ಪ್ರಾಥಮಿಕ ಆರೋಗ್ಯ ಕೇಂದ್ರ, ಬಡದಾಳ, ಅಪ್ಪಜಲಪುರ ತಾ   ಕಲಬುರಗಿ ಜಿಲ್ಲೆ.
259	48/HK	DR.VEERESH S/O SHARANABASAVA JOGIN, MAIN ROAD AT POST MEDINAPUR, TQ LINGASUGUR, RAICHUR-584115	GDMO	01/06/1991	3A	ಪ್ರಾಥಮಿಕ ಆರೋಗ್ಯ ಕೇಂದ್ರ, ಈಚನಾಳ, ಲಿಂಗಸಗೂರು ತಾ   ರಾಯಚೂರು ಜಿಲ್ಲೆ.
260	49/HK	DR.GNANESHWARI P S VISHVESHWARAIHAH NAGAR, 3RD CROSS RIGHT SIDE;KAPPAGAL ROAD, BALLARI, BALLARI-583102	GDMO	03/09/1989	ST/W	ಪ್ರಾಥಮಿಕ ಆರೋಗ್ಯ ಕೇಂದ್ರ, ಕುಡುತಿನಿ, ಬಳ್ಳಾರಿ ತಾ   ಬಳ್ಳಾರಿ ಜಿಲ್ಲೆ.
261	5/HK	DR.SHWETA CHP: 8293 GANESH NAGAR, CHANDAPUR, CHINCHOLLI, KALABURAGI-585305	GDMO	30/12/1991	GM/2A/W	ಪ್ರಾಥಮಿಕ ಆರೋಗ್ಯ ಕೇಂದ್ರ, ಮಟಮಾರಿ, ರಾಯಚೂರು ತಾ   ರಾಯಚೂರು ಜಿಲ್ಲೆ.
262	50/HK	DR.RAMESH RAMESH S/O HANUMANTAPPA, KUNTOJI VILLAGE, BARAGURU POST GANGAVATHI, KOPPAL-583227	GDMO	02/06/1989	GM/2A/PH	ಪ್ರಾಥಮಿಕ ಆರೋಗ್ಯ ಕೇಂದ್ರ, ಸಿದ್ಧಾಪುರ, ಗಂಗಾವತಿ ತಾ   ಕೊಪ್ಪಳ ಜಿಲ್ಲೆ.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ಪದನಾಮ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
263	6/HK	DR.O M PAVAN KUMAR NO 311; SHARADA, TEACHERS COLONY; M P PRAKASH NAGAR, A S GUDI; HOSAPETE, BALLARI-583201	GDMO	25/10/1987	GM	ಪ್ರಾಥಮಿಕ ಆರೋಗ್ಯ ಕೇಂದ್ರ, ಮಲ್ಲಪ್ಪನಗುಡಿ, ಹೊಸಪೇಟೆ ತಾ   ಬಳ್ಳಾರಿ ಜಿಲ್ಲೆ.
264	7/HK	DR.SAHANA C M W/O DR. KARIBASIAH A M A, PRIYA HOSPITAL. BEHIND KOTTURESHWARA THEATER, HAGARIBOMMANAHALLI, BALLARI-583212	GDMO	04/11/1984	GM/W	ಪ್ರಾಥಮಿಕ ಆರೋಗ್ಯ ಕೇಂದ್ರ, ಬೇಣಕಲ್, ಹಗರಿಬೊಮ್ಮನಹಳ್ಳಿ ತಾ   ಬಳ್ಳಾರಿ ಜಿಲ್ಲೆ.
265	8/HK	DR.KISHWAR JAHAN H NO 5-993/33/25, ZAM ZAM COLONY, HAGARGA ROAD KALABURAGI, KALABURAGI-585104	GDMO	18/11/1988	GM/CAT 1/ W	ಪ್ರಾಥಮಿಕ ಆರೋಗ್ಯ ಕೇಂದ್ರ, ಸೊಂತ್, ಕಲಬುರಗಿ ತಾ   ಕಲಬುರಗಿ ಜಿಲ್ಲೆ.

- 1) ಈ ಉದ್ಯೋಗ ನೀಡಿಕೆಯು ಅಭ್ಯರ್ಥಿಯ ಪೂರ್ವಾಪರ ನಡವಳಿಕೆ ಬಗ್ಗೆ ಪೊಲೀಸ್ ವರದಿ ಮತ್ತು ಜಾತಿ ಹಾಗೂ ಆದಾಯ ಸಿಂಧುತ್ವ ಪ್ರಮಾಣ ಪತ್ರ ತನಿಖೆಗೆ ಒಳಪಟ್ಟಿರುತ್ತದೆ.
- 2) ನೇಮಕಾತಿ ಹೊಂದಿದ ಅಭ್ಯರ್ಥಿಯು ಎರಡು ವರ್ಷಗಳ ಕಾಲ ಖಾಯಂ ಪೂರ್ವ ಸೇವಾವಧಿಯಲ್ಲಿ ಹುದ್ದೆಗೆ ನಿಗದಿಪಡಿಸಲಾಗಿರುವ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು.
- 3) ನೇಮಕಗೊಂಡ ಅಭ್ಯರ್ಥಿಯು ಕಡ್ಡಾಯವಾಗಿ 6 ವರ್ಷಗಳ ಕಾಲ ಗ್ರಾಮಾಂತರ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಷರತ್ತಿಗೆ ಒಳಪಟ್ಟಿರುತ್ತಾರೆ.
- 4) ನೇಮಕವಾದ ಅಭ್ಯರ್ಥಿಯು 15 ದಿನಗಳೊಳಗಾಗಿ ನೇಮಕಾತಿ ಮಾಡಿರುವ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು.
- 5) ಅಭ್ಯರ್ಥಿಯು ಕೆಲಸಕ್ಕೆ ಹಾಜರಾಗುವಾಗ ಎಲ್ಲಾ ಮೂಲ ದಾಖಲೆಗಳನ್ನು ಅಂದರೆ ವೈದ್ಯಕೀನ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆಯ ಪ್ರಮಾಣ ಪತ್ರ, ಜನ್ಮ ದಿನಾಂಕದ ದಾಖಲೆ, ಜಾತಿ ಪ್ರಮಾಣ ಪತ್ರ (ಮೀಸಲಾತಿ ಮೂಲಕ ಆಯ್ಕೆಯಾದವರಿಗೆ ಮಾತ್ರ) ವೈದ್ಯಕೀನ ಪ್ರಮಾಣ ಪತ್ರ ಇತ್ಯಾದಿಗಳನ್ನು ಸಂಬಂಧಪಟ್ಟ ಆಯಾ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಮುಂದೆ ಹಾಜರುಪಡಿಸಿ, ಅವರಿಂದ ಚಲನಾದೇಶವನ್ನು ಪಡೆದು ನೇಮಿಸಿರುವ ಸ್ಥಳದಲ್ಲಿ ಕೆಲಸಕ್ಕೆ ಹಾಜರಾಗತಕ್ಕದ್ದು.
- 6) ಕರ್ತವ್ಯಕ್ಕೆ ಹಾಜರಾಗುವ ಸಮಯದಲ್ಲಿ, ಅಭ್ಯರ್ಥಿಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಮುಂದೆ ಭಾರತೀಯ ಸಂವಿಧಾನದ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸತಕ್ಕದ್ದು.
- 7) ಮೀಸಲಾತಿಗೆ ಸಂಬಂಧಿಸಿದಂತೆ ಲೋಪದೋಷಗಳು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಗಳ ನೇಮಕಾತಿಯನ್ನು ಮುನ್ಸೂಚನೆಯಿಲ್ಲದೇ ರದ್ದುಗೊಳಿಸಲಾಗುವುದು.
- 8) ಅಭ್ಯರ್ಥಿಯ ಚಾರಿತ್ರ್ಯ ಹಾಗೂ ಪೂರ್ವಾಪರ ನಡವಳಿಕೆ ಕುರಿತು ಸತ್ಯಾಪನಾ ವರದಿಯನ್ನು ಕಡ್ಡಾಯವಾಗಿ ಪಡೆಯಲಾಗುವುದು. ನೇಮಕಾತಿ ಮಾಡಿರುವ ಅಭ್ಯರ್ಥಿಯ ಕುರಿತು ಚಾರಿತ್ರ್ಯ ಹಾಗೂ ಪೂರ್ವಾಪರ ನಡವಳಿಕೆ ವರದಿಗಳು ಸ್ವೀಕೃತವಾಗದಿದ್ದಲ್ಲಿ ಅಂತಹ ಅಭ್ಯರ್ಥಿಯ ನೇಮಕಾತಿಯನ್ನು ಮುನ್ಸೂಚನೆಯಿಲ್ಲದೆ ರದ್ದುಗೊಳಿಸಲಾಗುವುದು.
- 9) ಅಭ್ಯರ್ಥಿಯು ಇಬ್ಬರು ಗೌರವಾನ್ವಿತ ವ್ಯಕ್ತಿಗಳಿಂದ ನಡವಳಿಕೆ ಪ್ರಮಾಣ ಪತ್ರವನ್ನು ಪಡೆದು, ಕೆಲಸಕ್ಕೆ ಹಾಜರಾಗುವ ಸಮಯದಲ್ಲಿ ಹಾಜರು ಪಡಿಸಬೇಕು.
- 10) ಅಭ್ಯರ್ಥಿಯ ಜೇಷ್ಠತೆಯು ಕರ್ನಾಟಕ ಲೋಕ ಸೇವಾ ಆಯೋಗ ನೀಡಿರುವ ಆಯ್ಕೆ ಪಟ್ಟಿಯ ಕ್ರಮಾಂಕದಂತೆ ಇರುತ್ತದೆ.
- 11) ಭಾರತೀಯ ವೈದ್ಯಕೀನ ಪರಿಷತ್ತಿನಲ್ಲಿ (IMC) ನೋಂದಣಿ ಮಾಡಿಸಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕ ವೈದ್ಯಕೀನ ಪರಿಷತ್ತಿನಲ್ಲಿ (KMC) 10 ದಿನದೊಳಗಾಗಿ ಕಡ್ಡಾಯವಾಗಿ ನೋಂದಣಿಯನ್ನು ಮಾಡಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದೆ.

P.R. 437  
SC - 100

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ಎಸ್.ನಾಗರಾಜ್

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. (ಸೇವೆಗಳು)

## ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

## ಅಧಿಸೂಚನೆ

ಸಂಖ್ಯೆ: ಆಕುಕ/410/ಹೆಚ್‌ಎಸ್‌ಹೆಚ್/2015 ಬೆಂಗಳೂರು, ದಿನಾಂಕ: 31-12-2015

ಕರ್ನಾಟಕ ಲೋಕ ಸೇವಾ ಆಯೋಗವು ಹೊರಡಿಸಿದ ಅಧಿಸೂಚನೆ ಸಂಖ್ಯೆ: ಪಿಎಸ್‌ಸಿ 7 ಆರ್ಟಿಬಿ 2015 ದಿನಾಂಕ: 21/10/2015, ಪಿಎಸ್‌ಸಿ 3 ಆರ್ಟಿಬಿ 2015 ದಿನಾಂಕ: 21/10/2015, ಪಿಎಸ್‌ಸಿ 11 ಆರ್ಟಿಬಿ 2015 ದಿನಾಂಕ: 21/10/2015, ಪಿಎಸ್‌ಸಿ 5 ಆರ್ಟಿಬಿ 2015 ದಿನಾಂಕ: 24/11/2015, ಪಿಎಸ್‌ಸಿ 13 ಆರ್ಟಿಬಿ 2015 ದಿನಾಂಕ: 24/11/2015, ಪಿಎಸ್‌ಸಿ 6 ಆರ್ಟಿಬಿ 2015 ದಿನಾಂಕ: 05/11/2015, ಪಿಎಸ್‌ಸಿ 10 ಆರ್ಟಿಬಿ 2015 ದಿನಾಂಕ: 04/11/2015, ಪಿಎಸ್‌ಸಿ 9 ಆರ್ಟಿಬಿ 2015 ದಿನಾಂಕ: 04/11/2015, ಪಿಎಸ್‌ಸಿ 12 ಆರ್ಟಿಬಿ 2015 ದಿನಾಂಕ: 04/11/2015, ಪಿಎಸ್‌ಸಿ 4 ಆರ್ಟಿಬಿ 2015 ದಿನಾಂಕ: 04/11/2015 ಮತ್ತು ಪಿಎಸ್‌ಸಿ 8 ಆರ್ಟಿಬಿ 2015 ದಿನಾಂಕ: 04/11/2015 ರ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ತಜ್ಞ ವೈದ್ಯರಾದ ನಿಮ್ಮನ್ನು ದಿನಾಂಕ: 15-12-2015 ರಂದು ಕೌನ್ಸಿಲಿಂಗ್‌ಗೆ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿತ್ತು. ಆದರೆ ನೀವುಗಳು ಕೌನ್ಸಿಲಿಂಗ್‌ಗೆ ಗೈರು ಹಾಜರಿ/ ಕೌನ್ಸಿಲಿಂಗ್‌ಗೆ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳದ ಕಾರಣ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿ ವರ್ಗಾವಣೆ ನಿಯಂತ್ರಣ ಕಾಯ್ದೆ 2011ರ ಕಲಂ (4)ರ ಹಾಗೂ ವರ್ಗಾವಣೆ ನಿಯಮ 18 (ಜಿ) ರಂತೆ ಸುಮೋಟೋ ಆಧಾರದ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ತಜ್ಞ ವೈದ್ಯರ ಹುದ್ದೆಗೆ ವೇತನ ಶ್ರೇಣಿ ₹.30400-800-33600-900-39000-1050-45300-1200-51300ರಲ್ಲಿ ಎರಡು ವರ್ಷಗಳ ಖಾಯಂ ಪೂರ್ವ ಸೇವಾವಧಿಗೆ ಒಳಪಟ್ಟು ಈ ಕೆಳಕಂಡ ಷರತ್ತುಗಳನ್ವಯ ವೈದ್ಯರುಗಳಿಗೆ ಅವರ ಹೆಸರಿನ ಮುಂದೆ ಸೂಚಿಸಿರುವ ಸಂಸ್ಥೆ/ಆಸ್ಪತ್ರೆಗೆ ಸ್ಥಳ ನಿಯುಕ್ತಿಮಾಡಿ ನೇಮಕಾತಿ ಆದೇಶ ಹೊರಡಿಸಲಾಗಿದೆ.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ತಜ್ಞತೆ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
1	1	DR. RANJITHA S NAYAK W/O DR SATISH K NAYAK; H NO:5358 A3; RADHIKA,, NEAR RAMAKRISHNA BHAVAN,, CHITPADY; UDUPI, UDUPI-576101	OBG	20/04/1987	GM/W	COMMUNITY HEALTH CENTRE SHIRVA, UDUPI TQ UDUPI DIST.
2	2	DR.NISHA KANCHAN #104; CALIBER ENCLAVE PURUSHOTTHAM NAGAR, NEAR AYYAPPA SWAMI TEMPLE VIDYANAGAR, HUBLI, DHARWAD-580031	OBG	19/03/1983	GM/CAT 1/W	GENERAL HOSPITAL MUNDARGI GADAG DIST.
3	9	DR.NEELAM SARASWAT #641; FIRST FLOOR; 22ND MAIN,, JAYANAGAR 4 T BLOCK, BENGALURU, BENGALURU URBAN-560041	OBG	24/01/1984	GM / W	COMMUNITY HEALTH CENTRE BELAGURU, HOSADURGA TQ CHITRADURGA DIST.
4	11	DR.ASHWINI RANI M KALPATHARU; KT 628, 13TH CROSS CHAMUNDESHWARI NAGAR, MANDYA, MANDYA-571401	OBG	19/01/1984	GM / W	COMMUNITY HEALTH CENTRE KEREKILACHI, CHANNAGIRI TQ DAVANAGERE DIST.
5	12	DR.ANJUM AHMED DOOR NO 3.2.49. MAIN ROAD, NEAR CORPORATION BANK, AMBALPADY, UDUPI-576103	OBG	21/04/1985	GM / W	COMMUNITY HEALTH CENTRE HEBRI, KARKALA TQ UDUPI DIST.
6	13	DR.LATHA B #2898/1, 5TH MAIN;4TH CROSS, MCC B BLOCK, DAVANAGERE-577004	OBG	18/09/1982	GM/3A/W	COMMUNITY HEALTH CENTRE NYAMATHI, HONNALI TQ. DAVANAGERE DIST.
7	17	DR.RAKSHA M NO. 632; 6TH CROSS,, 6TH MAIN,, HAL 3RD STAGE, BENGALURU URBAN-560075	OBG	19/02/1986	GM / W	COMMUNITY HEALTH CENTRE ARASIKERE, HARAPPANAHALLI TQ. DAVANAGERE DIST.
8	23	DR.HARSHINI V NO 9; I MAIN ;BABA NAGAR,, NEAR BAGALUR MAIN ROAD ,, YELAHANKA; BENGALURU, BENGALURU URBAN-560063	OBG	21/08/1984	GM	COMMUNITY HEALTH CENTRE HOLEHONUR, BHADRAVATHI TQ. SHIVAMOGGA DIST.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ತಜ್ಞತೆ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
9	30	DR. CHANDRALEKHA P NO.209; LINGAYATH STREET, Kengeri, BENGALURU, BENGALURU URBAN-560060	OBG	22/12/1985	GM	COMMUNITY HEALTH CENTRE ANAVATTI, SORABA TQ., SHIVAMOGGA DIST.
10	31	DR.MAMATHA P NO 168;KONANAKUNTE CROSS, KANAKAPURA MAIN ROAD;VASANTHAPURA ROAD;, NEAR MANASA THEATRE, BENGALURU URBAN-560062	OBG	07/07/1984	GM/SC	COMMUNITY HEALTH CENTRE NITTE, KARKALA TQ UDUPI DIST.
11	36	DR.MEGHA K W/O.ANILKUMAR; MALLIKARJUNA NILAYA; WARD NO-5; PRASHANTH NAGAR; CHICKBALLAPUR, CHIKBALLAPUR-562101	OBG	23/06/1985	GM/ST	COMMUNITY HEALTH CENTRE BAINDUR, KUNDAPURA UDUPI DIST.
12	37	DR.SURABHI H D NO 213; 3RD D CROSS, 2ND BLOCK; 3RD STAGE, BASAVESHWARANAGAR, BENGALURU URBAN-560079	OBG	01/01/1981	GM/CAT 1	GENERAL HOSPITAL RAMADURGA BELAGAVI DIST.
13	40	DR.RANJITHA G NO 16;6TH CROSS; 1ST MAIN, PRASHANTH NAGARA, BENGALURU, BENGALURU URBAN-560079	OBG	19/04/1983	GM/SC	COMMUNITY HEALTH CENTRE KAGAWAD, ATHANI TQ BELAGAVI DIST.
14	45	DR.RAMYA M R VASAVI ROAD; YELDUR(PO), SRINIVASPURA(TA), KOLAR-563138	OBG	05/05/1985	GM	COMMUNITY HEALTH CENTRE EXAMBA, CHIKKODI TQ BELAGAVI DIST.
15	50	DR.AKSHAYA DODDAMANI NIRMALA JYOTI NILAYA; JAY NAGAR, NEAR NEW BUS STAND, SHIGGAON, HAVERI-581205	OBG	05/10/1987	GM	COMMUNITY HEALTH CENTRE AKKIALURU, HANAGAL TQ, HAVERI DIST.
16	51	DR.BHUVANESHWARI PLOT NO. 110; MAKALAYOUT, NGO'S COLONY NEW JEWARGI ROAD, KALBURAGI, KALABURAGI-585101	OBG	12/03/1984	GM	GENERAL HOSPITAL AFZALPUR KALABURGI DIST.
17	56	DR.NATARAJA H G #171; VINAYAKANAGARA 4 TH MAIN, TUMAKURU, TUMAKURU-572101	OBG	20/07/1981	GM/KMS	COMMUNITY HEALTH CENTRE KABBURU, CHIKKODI TQ BELAGAVI DIST.
18	57	DR.SAUMYA D S 493; SAKETHA; CJV ROAD, PADMANABHA NAGAR, BENGALURU URBAN-560070	OBG	16/05/1984	GM	COMMUNITY HEALTH CENTRE MUDALAGI, GOGAK TQ BELAGAVI DIST.
19	62	DR.ISHWARAPPA SAVADI C H C MUDGAL, LINGASGUR TALUK, RAICHUR DISTRICT, RAICHUR-584125	OBG	24/02/1973	GM/3A/KMS	COMMUNITY HEALTH CENTRE ARAKERE, DEVADURGA TQ RAICHUR DIST.
20	73	DR.CHAMARAJA T LAKSHMI NIVASA ;SIDDESHWARA BADAWANE, M P PRAKASH NAGAR, HOSPET, BALLARI-583201	OBG	26/04/1984	GM/3A	COMMUNITY HEALTH CENTRE KURUGODU, BALLARI TQ. BALLARI DIST.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ತಜ್ಞತೆ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
21	78	DR.LAXMI VINAY KURLE H.NO 166;1ST MAIN 2 ND CROSS, VIJAYANAGAR RAILWAY LAYOUT, HEBBAL; MYSURU, MYSURU-570016	OBG	15/06/1982	GM/2A	COMMUNITY HEALTH CENTRE HOSAKOTI, RAMDURGA TQ BELAGAVI DIST.
22	79	DR.AMITHA N DURGA HOUSE 628/35,, 1ST B MAIN; W.K.P ROAD, 7TH BLOCK JAYANAGAR, BENGALURU URBAN-560082	OBG	01/04/1987	GM	COMMUNITY HEALTH CENTRE KUDUCHI, RAYBAG TQ BELAGAVI DIST.
23	81	DR. SWETHA M NO 17; SECOND CROSS,, JAI BHUVANESHWARI LAYOUT; KR PURAM,, BENGALURU EAST., BENGALURU URBAN-560036	OBG	20/05/1986	GM	COMMUNITY HEALTH CENTRE MUGALAKHED, RAIBAG TQ, BELAGAVI DIST.
24	84	DR.SHEELA L N JINDAL SANJEEVANI HOSPITAL VIJAY VITTAL NAGAR, TORANGALLU, BALLARI-583123	OBG	23/07/1983	GM/SC	COMMUNITY HEALTH CENTRE TORANAGAL, SANDUR TQ BALLARI DIST.
25	86	DR.MANUJA D/O NAGA NAIK, MANDIBLE RED.; VIJAYAPURA, DEVANAHALLI TALUK, BENGALURU RURAL-562135	OBG	01/06/1987	GM/SC	COMMUNITY HEALTH CENTRE YARAGATTI, SAVADATHI TQ BELAGAVI DIST.
26	88	DR.NALINA M #117; 2ND MAIN; 5TH CROSS,, B M SHRI NAGAR; METAGALLI, MYSURU; KARNATAKA, MYSURU-570016	OBG	17/12/1977	GM/3B	GENERAL HOSPITAL B.BAGEWADI VIJAYAPURA DIST.
27	89	DR.KUCHALAMBIKA M #179 3RD B CROSS 1ST MAIN, MUNESHWARA BLOCK MANORAYANA PALYA, R T NAGAR POST, BENGALURU URBAN-560032	OBG	22/04/1988	GM/SC	GENERAL HOSPITAL SINDAGI VIJAYAPURA DIST.
28	93	DR. NEERAJA T S #455; C/O B.VENKATESH; SRINIVASA NILAYA, TILAK NAGAR, OPP.KEB; SARJAPUR ROAD; ATTIBELE; ANEKAL, BENGALURU RURAL-562107	OBG	02/03/1986	GM	GENERAL HOSPITAL INDI VIJAYAPURA DIST.
29	97	DR.ANIL KUMAR RATHOD C/O DODDABASSAMA ; DOOR NO 71 ; WARD NO 25, 2ND FLOOR ; 5TH CROSS ; VIDYA NAGAR, AIRPORT ROAD ; OPP HOLY TRITINY CHURCH, BALLARI-583104	OBG	15/05/1983	GM/SC	COMMUNITY HEALTH CENTRE ROOPANAGUDI, BALLARI TQ & DIST. BALLARI DIST.
30	100	DR. G H LALITHA ASHWINI NAGAR 2ND CROSS, HAVERI, DANGE NURSING HOME, HAVERI-581110	OBG	02/04/1971	GM/ST	COMMUNITY HEALTH CENTRE NIDAGUNDI, BAGEWADI TQ VIJAYAPURA DIST.
31	101	DR.UMASHANKAR KM NO 106 4TH, MAIN ROAD NR COLONY BENGALURU560019, KARNATAKA, BENGALURU URBAN-560019	OBG	10/11/1976	GM	COMMUNITY HEALTH CENTRE CHADACHANA, INDI TQ. VIJAYAPURA DIST.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ತಜ್ಞತೆ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
32	102	DR.B S CHAMPAKAMALINI NO 1182 ; SRI RAGHAVENDRA CLINIC, 2ND CROSS, ASHOKNAGAR, MANDYA-571401	OBG	04/06/1975	GM	COMMUNITY HEALTH CENTRE ALMELA, SINDAGI TQ VIJAYAPURA DIST.
33	108	DR.SAHANA M 2351/A 2 MAIN RPC LAYOUT, VIJAYNAGAR, BENGALURU, BENGALURU URBAN-560040	OBG	14/07/1987	GM	COMMUNITY HEALTH CENTRE KALKERI, SINDAGI TQ VIJAYAPURA DIST.
34	112	DR.SOWMYA D D/O DURUGAIAH . DURGA KRUPA . # 83, 7TH CROSS. IUDP LAYOUT, CHITRADURGA, CHITRADURGA-577501	OBG	02/05/1987	GM/SC/RL	COMMUNITY HEALTH CENTRE MARATAGI, SINDAGI TQ VIJAYAPURA DIST.
35	116	DR. RAMYA G # 301 A BLOCK DOCTORS RESIDENCY, MIMS CAMPUS DISTRICT HOSPITAL, MANDYA, MANDYA-571401	OBG	01/04/1983	ST/W	COMMUNITY HEALTH CENTRE KERURU, BADAMI TQ BAGALKOTE DIST.
36	122	DR.VINUTHA A DAYASHANKER A P, M R M ROAD SIRA, TUMAKURU-572137	OBG	15/07/1977	2A/W	GENERAL HOSPITAL ILAKAL, HUNAGUND TQ, BAGALKOTE DIST.
37	124	DR. ROHINI MP NO.14;4TH CROSS.NEXT TO RENUKA YELLAMMA DEVI, TEMPLE; NANJAPPA LAYOUT., VIDYARANYAPURA.BENGALURU, BENGALURU URBAN-560097	OBG	19/05/1977	SC	GENERAL HOSPITAL HUNAGUNDA BAGALKOTE DIST.
38	125	DR.HARISH K M KUDLAPUR VILLAGE, NANJANGUD TALUK, DODDAKAVALANDE HOBLI, MYSURU-571118	OBG	27/02/1980	SC	GENERAL HOSPITAL BILAGI BAGALKOTE DIST.
39	126	DR.VAGDEVI S K NO 2090; 4TH CROSS; JUDICIAL LAYOUT, GKVK POST, BENGALURU, BENGALURU URBAN-560065	OBG	26/11/1976	ST/W	COMMUNITY HEALTH CENTRE GIRISAGARA, BILAGI TQ., BAGALKOTE DIST.
40	127	DR. SUMATHI M NO13 6TH CROSS SRI GANESHA KRUPA MOODALAPA, PRIYADARSHNILAYOUT, NAGARABHAVI MAIN ROAD, BENGALURU URBAN-560072	OBG	30/09/1978	SC	GENERAL HOSPITAL MUDHOL BAGALKOTE DIST.
41	128	DR.MAIRAJ FATHIMA 737/1 O DANIEL RD SOUTH, ANDERSONPET, KGF-563113, KOLAR-563113	OBG	11/06/1979	C 1/W	COMMUNITY HEALTH CENTRE LAKSHMESHVAR, SHIRAHATTI TQ. GADAG DIST.
42	129	DR.MANJULA H M #191; 2ND AVENUE; TEACHERS COLONY, KORAMANGALA; BENGALURU, BENGALURU URBAN-560034	OBG	12/03/1976	SC	GENERAL HOSPITAL ANKOLA U. KANNADA DIST.
43	132	DR.PRIYADARSHINI FLAT 508F5 KHB HIGH RISE BUILDING 970-13, 15A CROSS SECTOR A YELHANKA NEWTOWN, BENGALURU, BENGALURU URBAN-560064	OBG	17/06/1978	GM/SC/RL	GENERAL HOSPITAL JOIDA U. KANNADA DIST.

ಕ್ರ. ಸಂ.	KPSC ಜೇಷ್ಠತಾ ಕ್ರ.ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ತಜ್ಞತೆ	ಹುಟ್ಟಿದ ದಿನಾಂಕ	ಆಯ್ಕೆಯಾದ ಮೀಸಲಾತಿ	ನೇಮಕಾತಿ ಮಾಡಿರುವ ಸ್ಥಳ
44	133	DR.ARJUNKUMAR H #S 395; RANGANATHA NAGARA,, SRIRANGAPATNA, MANDYA-571438	OBG	12/03/1973	SC/KMS	COMMUNITY HEALTH CENTRE SHIRALI, BHATKAL TQ. U. KANNADA DIST.
45	134	DR.NALINI N IMPANA NILAYA; VIVEKANANDA NAGAR, B.M. ROAD, RAMANAGARA TOWN, RAMNAGARA-562159	OBG	22/01/1970	SC	COMMUNITY HEALTH CENTRE PALA, MUNDAGOD TQ. U. KANNADA DIST.

- 1) ಈ ಉದ್ಯೋಗ ನೀಡಿಕೆಯು ಅಭ್ಯರ್ಥಿಯ ಪೂರ್ವಾಪರ ನಡವಳಿಕೆ ಬಗ್ಗೆ ಪೊಲೀಸ್ ವರದಿ ಮತ್ತು ಜಾತಿ ಹಾಗೂ ಆದಾಯ ಸಿಂಧುತ್ವ ಪ್ರಮಾಣ ಪತ್ರ ತನಿಖೆಗೆ ಒಳಪಟ್ಟಿರುತ್ತದೆ.
- 2) ನೇಮಕಾತಿ ಹೊಂದಿದ ಅಭ್ಯರ್ಥಿಯು ಎರಡು ವರ್ಷಗಳ ಕಾಲ ಖಾಯಂ ಪೂರ್ವ ಸೇವಾವಧಿಯಲ್ಲಿ ಹುದ್ದೆಗೆ ನಿಗದಿಪಡಿಸಲಾಗಿರುವ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು.
- 3) ನೇಮಕಗೊಂಡ ಅಭ್ಯರ್ಥಿಯು ಕಡ್ಡಾಯವಾಗಿ 6 ವರ್ಷಗಳ ಕಾಲ ಗ್ರಾಮಾಂತರ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಷರತ್ತಿಗೆ ಒಳಪಟ್ಟಿರುತ್ತಾರೆ.
- 4) ನೇಮಕವಾದ ಅಭ್ಯರ್ಥಿಯು 15 ದಿನಗಳೊಳಗಾಗಿ ನೇಮಕಾತಿ ಮಾಡಿರುವ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ಹಾಜರಾಗದಿದ್ದಲ್ಲಿ ನೇಮಕಾತಿಯು ಯಾವುದೇ ಸೂಚನೆ ಇಲ್ಲದೆ ತಂತಾನೆ ರದ್ದಾಗುವುದು.
- 5) ಅಭ್ಯರ್ಥಿಯು ಕೆಲಸಕ್ಕೆ ಹಾಜರಾಗುವಾಗ ಎಲ್ಲಾ ಮೂಲ ದಾಖಲೆಗಳನ್ನು ಅಂದರೆ ತಜ್ಞ ವೈದ್ಯರ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆಯ ಪ್ರಮಾಣ ಪತ್ರ, ಜನ್ಮ ದಿನಾಂಕದ ದಾಖಲೆ, ಜಾತಿ ಪ್ರಮಾಣ ಪತ್ರ (ಮೀಸಲಾತಿ ಮೂಲಕ ಆಯ್ಕೆಯಾದವರಿಗೆ ಮಾತ್ರ) ವೈದ್ಯಕೀಯ ಪ್ರಮಾಣ ಪತ್ರ ಇತ್ಯಾದಿಗಳನ್ನು ಸಂಬಂಧಪಟ್ಟ ಆಯಾ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಮುಂದೆ ಹಾಜರುಪಡಿಸಿ, ಅವರಿಂದ ಚಲನಾಡೇಶವನ್ನು ಪಡೆದು ನೇಮಿಸಿರುವ ಸ್ಥಳದಲ್ಲಿ ಕೆಲಸಕ್ಕೆ ಹಾಜರಾಗತಕ್ಕದ್ದು.
- 6) ಕರ್ತವ್ಯಕ್ಕೆ ಹಾಜರಾಗುವ ಸಮಯದಲ್ಲಿ, ಅಭ್ಯರ್ಥಿಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಮುಂದೆ ಭಾರತೀಯ ಸಂವಿಧಾನದ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸತಕ್ಕದ್ದು.
- 7) ಮೀಸಲಾತಿಗೆ ಸಂಬಂಧಿಸಿದಂತೆ ಲೋಪದೋಷಗಳು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಗಳ ನೇಮಕಾತಿಯನ್ನು ಮುನ್ಸೂಚನೆಯಿಲ್ಲದೇ ರದ್ದುಗೊಳಿಸಲಾಗುವುದು.
- 8) ಅಭ್ಯರ್ಥಿಯ ಚಾರಿತ್ರ್ಯ ಹಾಗೂ ಪೂರ್ವಾಪರ ನಡವಳಿಕೆ ಕುರಿತು ಸತ್ಯಾಪನಾ ವರದಿಯನ್ನು ಕಡ್ಡಾಯವಾಗಿ ಪಡೆಯಲಾಗುವುದು. ನೇಮಕಾತಿ ಮಾಡಿರುವ ಅಭ್ಯರ್ಥಿಯ ಕುರಿತು ಚಾರಿತ್ರ್ಯ ಹಾಗೂ ಪೂರ್ವಾಪರ ನಡವಳಿಕೆ ವರದಿಗಳು ಸ್ವೀಕೃತವಾಗದಿದ್ದಲ್ಲಿ ಅಂತಹ ಅಭ್ಯರ್ಥಿಯು ನೇಮಕಾತಿಯನ್ನು ಮುನ್ಸೂಚನೆಯಿಲ್ಲದೆ ರದ್ದುಗೊಳಿಸಲಾಗುವುದು.
- 9) ಅಭ್ಯರ್ಥಿಯು ಇಬ್ಬರು ಗೌರವಾನ್ವಿತ ವ್ಯಕ್ತಿಗಳಿಂದ ನಡವಳಿಕೆ ಪ್ರಮಾಣ ಪತ್ರವನ್ನು ಪಡೆದು, ಕೆಲಸಕ್ಕೆ ಹಾಜರಾಗುವ ಸಮಯದಲ್ಲಿ ಹಾಜರು ಪಡಿಸಬೇಕು.
- 10) ಅಭ್ಯರ್ಥಿಯ ಜೇಷ್ಠತೆಯು ಕರ್ನಾಟಕ ಲೋಕ ಸೇವಾ ಆಯೋಗ ನೀಡಿರುವ ಆಯ್ಕೆ ಪಟ್ಟಿಯ ಕ್ರಮಾಂಕದಂತೆ ಇರುತ್ತದೆ.
- 11) ಭಾರತೀಯ ವೈದ್ಯಕೀಯ ಪರಿಷತ್ತಿನಲ್ಲಿ (IMC) ನೊಂದಣಿ ಮಾಡಿಸಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕ ವೈದ್ಯಕೀಯ ಪರಿಷತ್ತಿನಲ್ಲಿ (KMC) 10 ದಿನದೊಳಗಾಗಿ ಕಡ್ಡಾಯವಾಗಿ ನೊಂದಣಿಯನ್ನು ಮಾಡಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದೆ.

PR. 405  
SC. 100

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ಎಸ್.ನಾಗರಾಜ್

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, (ಸೇವೆಗಳು)